

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ

## ಸಾಹಿತ್ಯ ಸಂಖಾದ

ಬಿಸಿಎ 2ನೇ ಸೆಮಿಸ್ಟರ್ ಕನ್ನಡ ಪಠ್ಯ



2021

ತರಕಾರಿಗಳನ್ನು ಉದಾರವಾಗಿ ನೀಡುತ್ತಿದ್ದರು. ಅವನ್ನೆಲ್ಲ ಮೂರೆಗಳಲ್ಲಿ ಹೊತ್ತು ಕೊಂಡು ವಿದ್ಯಾರ್ಥಿ ನಿಲಯಕ್ಕೆ ಸಂಜೆ ವೇಳಿಗೆ ಬರುತ್ತಿದ್ದೇವು. ಮುನ್ಮೂರು ಜನ ವಿದ್ಯಾರ್ಥಿಗಳು ಸಾಲಾಗಿ ಮೆರವಣಿಗೆಯಲ್ಲಿ ಬರುವಾಗ ಕೆಲವು ಕಡೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ನಮ್ಮ ಶಿಸ್ತನ್ನು ದಾರಿಹೋಕರು ಮೆಚ್ಚಿಕೊಳ್ಳುತ್ತಿದ್ದರು. ಬಂದು ಸಾರಿ ದವಸಧಾನ್ಯ ತರಕಾರಿ ಸಂಗ್ರಹದೊಡನೆ ವಿದ್ಯಾರ್ಥಿನಿಲಯಕ್ಕೆ ಸಂಜೆ ಬಂದಾಗ ಆಶ್ವಯು ಕಾದಿತ್ತು. ಭೋಜನಾಲಯದಲ್ಲಿ ಮೂರೆಗಳ ರಾಶಿ. ನಾವು ಅಲ್ಲಿ ತರಕಾರಿಗಾಗಿ ಪರದಾಡುತ್ತಿದ್ದರೆ. ಇಲ್ಲಿ ಮಾಂಸಾಹಾರವನ್ನು ಉಂಡವರು ಯಾರು ಎಂದು ವಿದ್ಯಾರ್ಥಿಗಳು ಸಿಟ್ಟಾಡರು. ನಾವು ಎಂದೂ ವಿದ್ಯಾರ್ಥಿನಿಲಯದಲ್ಲಿ ಮಾಂಸ ತಿಂದವರಲ್ಲ. ಈ ದಿನ ಯಾರು ತಿಂದವರು ಎಂದು ಪ್ರಶ್ನಿಸಿದರು. ಈ ವಿದ್ಯಾರ್ಥಿನಿಲಯಕ್ಕೆ ಆರ್. ಗೋಪಾಲ ಸಾಮಾಂ ಅಯ್ಯರ್ ವಿದ್ಯಾರ್ಥಿನಿಲಯ ಎಂದು ಹೆಸರಿಟ್ಟು ಹಿಂಗೆ ಮಾಡಬಹುದೇ ಎಂದು ಹುಡುಗರು ಕೂಗಾಡತೋಡಿದರು. ಇಲ್ಲಿ ಮಾಂಸ ಸೇವನೆ ನಡೆದಿರುವುದರಿಂದ ಅಯ್ಯರ್ ಎಂಬ ಶಬ್ದಕ್ಕೆ ಅವಮಾನವಾಗಿದೆ. ಆದ್ದರಿಂದ ನಾಮಫಲಕದಿಂದ ಅಯ್ಯರ್ ಎಂಬ ಪದವನ್ನು ಕಿತ್ತುಹಾಕಿ ಎಂದು ಕೆಲವರು ಗಲಾಟೆ ಮಾಡಿದರು. ಅಲ್ಲಿಯವರೆವಿಗೂ ಉಂಟ ಮಾಡುವುದಿಲ್ಲ ಎಂದು ಹಟ ಹಿಡಿದರು. ಹಿರಿಯರಾದ ಡಿ. ವೆಂಕಟಯ್ಯನವರು ಬಂದು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿ ಈ ಗಲಭೆಯನ್ನು ನಿಲ್ಲಿಸಿದರು.



ಬಿ.ಸಿ.ಎ.

**ದ್ವಿತೀಯ ಸೆಮಿಸ್ಯರ್**

**I. ಲೀಂಗ ಸಂಪೇದನೆ**

1. ವಚನಗಳು
2. ಬಿಡುಗಡೆ - ವೀಣಾ ಶಾಂತೇಶ್ವರ
3. ವಿವಾಹಿತ ಹೆಸ್ಟ್ - ಸಿಮೋನ್ ದ ಬೋವಾ  
ಕನ್ನಡಕ್ಕೆ : ಡಾ. ಹೆಚ್.ಎಸ್. ಶ್ರೀಮತಿ
4. ನಾವು ಹುಡುಗಿರೇ ಹೀಗೆ (ಒಮ್ಮ ಪತ್ರ)  
- ಪ್ರತಿಭಾನಂದಕುಮಾರ್

**II. ತಂತ್ರಜ್ಞಾನ**

1. ನಾಪತ್ರೀಯಾದ ಗ್ರಾಮಾಷ್ಟೋನು  
- ಎಸ್. ದಿವಾಕರ್
2. ಸಂಪರ್ಹನ ಕ್ರಾಂತಿಯ ಮೂಲಪುರುಷ : ಅಲೆಕ್ಸಾಂಡರ್ ಗ್ರಹಾಂಬೆಲ್  
- ಡಾ. ಟಿ.ಎಸ್. ಜನ್ಸನ್‌ಎಂ
3. ನಾಸ್ಕಾ ಗೆರೆಗಳು  
- ನೇಮಿಚರ್ಡ್
4. ಒಟಟಿ : ಅಂಗ್ರೇಯಲ್ಲಿ ಮನರಂಜನೆಯ ಅರಮನೆ (ಒಮ್ಮ ಪತ್ರ)  
- ಅವಿನಾಶ್ ಬಿ.

**III. ಭೂಮಿ**

1. ಇಬ್ಬರು ರೈತರು - ಸು.ರಂ. ಎಕ್ಕಂಡಿ
2. ಒಬ್ಬನಿಗೆ ಎಷ್ಟು ಭೂಮಿ ಬೇಕು? - ಲೀಯೋ ಟಾಲ್ಸ್‌ಸ್ಟ್ರಾಯ್  
ಕನ್ನಡಕ್ಕೆ : ಜಿ.ಎನ್. ರಂಗನಾಥರಾವ್
3. ಭೂತಾಯಿ ಮುನಿದಾಳು... - ಡಾ. ಮುರಾರಿ ಬಲ್ಲಾಳ
4. ಪರಿಸರ ಮತ್ತು ವಿಕಾಸ - ಸುಂದರಲಾಲ್ ಬಹುಗುಣ  
ಕನ್ನಡಕ್ಕೆ : ಸುರೇಂದ್ರ ಕೌಲಿಗಿ (ಒಮ್ಮ ಪತ್ರ)

**IV. ವಿಷಾಧ**

1. ಪ್ರಾಟ್ ವಿಧವೆ - ದ.ರಾ. ಬೇಂದ್ರೆ
2. ಕುರಿಂಜಿ ಹೂ - ಡಾ. ವಿನಯಾ
3. ಭಗವದ್ರಿತೆ ಮತ್ತು ಅಪರಾಧ ಮತ್ತು ಶಿಕ್ಷೆ - ಎಂ. ವೆಂಕಟರಾಂ
4. ಧನಿಯರ ಸತ್ಯನಾರಾಯಣ  
- ಕೊರಡ್ಡಲ್ ಶ್ರೀನಿವಾಸರಾವ್ (ಒಮ್ಮ ಪತ್ರ)

**ಅಕ್ಷಮಹಾದೇವ**

ಬಿಟ್ಟಿನೆಂದಡಡೆ ಬಿಡದ್ದಿ ಮಾಯೆ,  
ಬಿಡದ್ದಿದ್ದಿಡೆ ಬೆಂಬತ್ತಿತ್ತು ಮಾಯೆ.  
ಯೋಗಿಗೆ ಯೋಗಿಸೆಯಾಯಿತ್ತು ಮಾಯೆ,  
ಸವಣಂಗೆ ಸವಣೆಯಾಯಿತ್ತು ಮಾಯೆ.  
ಯತಿಗೆ ಪರಾಕ್ರಿಯಾಯಿತ್ತು ಮಾಯೆ.  
ನಿನ್ನ ಮಾಯೆಗೆ ನಾನಂಬುವಳಳ್ಲಿ.  
ಚೆನ್ನಮಲ್ಲಿಕಾಜುನದೇವಾ, ನಿಮ್ಮಾಣಿ.

ವಟಪ್ಪುಕೆಂಬಡಗಿದ ಸಮರಸ ಬೀಜ, ಭಿನ್ನಭಾವಕ್ಕೆ ಬಹ್ಮದೆ?  
ಕಂಗಳ ನೋಟ, ಕರುವಿಟ್ಟ ಮನದ ಸೋಗಸು  
ಅನಂಗನ ದಾಳಿಯ ಗೆಲಿದವ ಕಾಣಾ.  
ಈ ಮರಿಂಚಿಕಾಜಲದೊಳಡಗಿದ ಪ್ರಾಣಿ  
ವ್ಯಾಧನ ಬಲೆಗೆ ಸಿಲುಕುವುದೆ?  
ನಿನ್ನ ಕೈವರಕ್ಕೆ ಸಿಕ್ಕಿಹಳೆಂಬುದ ಮರೆಯಾ ಮರುಳೆ.  
ಚೆನ್ನಮಲ್ಲಿಕಾಜುನನಲ್ಲಿದೆ ಪರಪರುಷ  
ನಮಗಾಗದ ಮೋರೆ ನೋಡಾ.

**ಆಯ್ದಕ್ಕಿ ಲಕ್ಷ್ಮಿ**

ಆವ ಬೀಜವು ಬೀಳುವಲ್ಲಿ  
ಮೊಳೆ ಮುಖ ಹಿಂಬು ಮುಂಚುಂಟೆ?  
ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ?  
ಮೂಲ ನಪ್ಪವಾದಲ್ಲಿ ಅಂಕುರ ನಿಂದಿತ್ತು.  
ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ  
ಅರಿವಿಂಗೆ ಬೇರೊಂದೊಡಲುಂಟೆ?  
ಬೇರೊಂದಡಿಲುಡದಿರು,  
ಮಾರಯ್ಯಾಪ್ರಿಯ ಅಮರೇಶ್ವರಲಿಂಗವನರಿಯಬಲ್ಲಡೆ.  
ಮಾಡಿ ನೀಡಿ ಹೋದೆನೆಂಬಾಗ ಕೈಲಾಸವೇನು ಕೈಕೊಲಿಯೆ?  
ಮುಂದೊಂದ ಕಲ್ಲಿಸದೆ, ಹಿಂದೊಂದ ಭಾವಿಸದೆ ಸಲೆಸಂದಿದ್ದಾಗವೆ  
ಮಾರಯ್ಯಾಪ್ರಿಯ ಅಮರೇಶ್ವರಲಿಂಗವಿದ್ದ ತಾವೆ ಕೈಲಾಸ.

## ಮೂರೆ ಸಂಕಷ್ಟೆ

ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.  
ಹಿಡಿದವೇ ಬತ್ತಲೆ ನಿಲಿಸಿ ಕೊಲುವರಯಾಗ್ನಿ  
ಪ್ರತಿಹೀನನರಿದು ಬರೆದದೆ  
ಕಾದ ಕತ್ತಿಯಲ್ಲಿ ಕೈ ಮೂಗ ಕೊಯ್ದರಯಾಗ್ನಿ  
ಒಲ್ಲೆನೊಲ್ಲಿ ಬಲ್ಲನಾಗಿ, ನಿಮಾಣ ನಿಲಂಜೀಶ್ವರಾ.



## ಬಿಡುಗಡೆ

- ವೀಣಾ ಶಾಂತೇಶ್ವರ

“ಸರೂ, ಏ ಸರೂ... ಏಳಲ್ಲ, ಬೆಳಗಾಗಿ ಹೋಗಿ ಎಷ್ಟೋತ್ತಾತು...” ತ್ರೀತಿ ತುಂಬಿದ ಮೃದುವಾದ ದನಿಯಲ್ಲಿ ಅತ ಹೆಂಡತಿಯನ್ನು ಎಬಿಸುತ್ತಿದ್ದ.

“ಉಂಣಿ” - ಬೆಳಗಿನ ಸವಿನಿದ್ದೆಯ ಮಂಪರಿನಿಂದ ಹೊರಬರಲು ಇಚ್ಛಿಸುದ ಸರೋಜಾ ಮುಸುಕನ್ನು ಇನ್ನೊಷ್ಟು ಬಿಗಿಯಾಗಿ ಎಳೆದುಕೊಂಡಳು. ಅತ ಆಕೆಯ ಮುಸುಕು ಸರಿಸಿ ಹಣೆಯ ಮೇಲೆ ಹೊಮುತ್ತೇನ್ನೂತ್ತಿ ಮತ್ತೆ ಹೇಳಿದ, “ಜಾಣಮರಿ, ಏಳು, ಇವತ್ತು ಸೋಮವಾರ, ಇಬ್ಬು ಡ್ಯೂಟಿಗೆ ಹೋಗಬೇಕ್ಕಳು?”

ಹಾಗೆ ಹತ್ತಾರು ನಿಮಿಷ ಮುದ್ದುಗರೆದರೂ ಆಕೆ ಏಳದಿದ್ದಾಗ ಎದ್ದು ಹೊರಡುತ್ತ ಆತನಿಂದ, “ನಿನ್ನ ರಾತ್ರಿ ಭಾಳೋತ್ತನಕ ಅಕೊಂಟು ಬರಕೋತ ಕೂತಿದ್ದೆಲ್ಲ ಅದಕ್ಕ ನಿನ್ನ ನಿದ್ದಿ ಮುಗೀವಲ್ಲ. ಅಡ್ಡಿಯಿಲ್ಲ. ಮೊಲಕೋ... ನಾನ ಒಂದಿಷ್ಟು ಬ್ರೇಕ್‌ಫಾಸ್ಟ್ ರೆಡೀ ಮಾಡ್ಡಿನಿ. ಆಮ್ಮಾಲ ಎದ್ದೀಯಂತ.”

ಸರೋಜಾಗೆ ಅಂತಹ ಗಾಥ ನಿದ್ದೆಯೇನೂ ಹತ್ತಿರಲಿಲ್ಲ. ಆಕೆ ಮಂಚದ ಮೇಲೆ ಸುಖವಾಗಿ ಮಲಗಿದ್ದಂತೆಯೇ ಅಡಿಗೆಮನಸೆಯಿಂದ ಕೇಳಿಬರುತ್ತಿದ್ದ ಸದ್ದುಗಳಿಗೆ ಕಿವಿಗೊಟ್ಟಳು. ಹಾಲು ಕಾಯಿಸುತ್ತಿದ್ದಾನೆ... ರವೆ ಹುರಿಯುತ್ತಿದ್ದಾನೆ... ಉಪಿಟ್ಟಿಗೆ ಒಗ್ಗರಣ ಹಾಕುತ್ತಿದ್ದಾನೆ... ಚಹಾಕೆ ಎಸರು ಇಡುತ್ತಿದ್ದಾನೆ... ಡಬ್ಬಿಗಳನ್ನು ತಡಕಾಡುತ್ತಿದ್ದಾನೆ. ಬಹುಶಃ ಸಕ್ಕರೆ ಸಿಕ್ಕಿಲ್ಲ. ತೆಗೆದಿರಿಸಿದ್ದ ಮುಗಿದಿರಬೇಕು. ದೊಡ್ಡ ಡಬ್ಬಿಯೋಂದು ಕಪಾಟನಲ್ಲಿದೆ. ‘ಸರೂ, ಸಕ್ಕರಿ ಎಲ್ಲದ?’ ಅಂತ ಬಹುಶಃ ಕೂಗುತ್ತಾನೆ... ಇಲ್ಲ ಹುಡುಕಾಟ ಮುಂದುವರಿಸಿದ್ದಾನೆ. ಮಲಗಿರುವ ಹೆಂಡತಿಗೆ ಡಿಸ್ಪೋ ಮಾಡಬಾರದೆಂದು ತಾನೇ ಹುಡುಕುತ್ತಿದ್ದಾನೆ... ಸಿಕ್ಕಿರಬೇಕು. ಸಿಗದೆ ಏನು? ಎಲ್ಲಾ ಸಾಮಾನುಗಳೂ ಅಡಿಗೆಮನಸೆಯಲ್ಲೇ ಒಂದಿಲ್ಲಿಂದು ಡಬ್ಬಿಯಲ್ಲೋ ಬಾಟಲಿಯಲ್ಲೋ ಇದೇ ಇರುತ್ತವಲ್ಲ... ಮುಡುಕಿಕೊಳ್ಳುವಷ್ಟು ವ್ಯವಧಾನ ಇರಬೇಕಷ್ಟೆ.

“ಸರೂ ಡಾಲೀಂಗ್, ಚಾಹಾ - ತಿಂಡಿ ರೆಡಿ. ಈಗರೆ ಏಳು ಮಹಾರಾಯ್” - ಅತ ಒಳಗಿನಿಂದ ಕೂಗಿದ. ಹೌದು, ಈಗ ಏಳಲೇಬೇಕು. ಇಲ್ಲವಾದರೆ ತನ್ನ ಬ್ಯಾಂಕಿಗೆ ಆಮೇಲೆ ಅವನ ಆಫೀಸಿಗೆ ಹೋತ್ತಾಗಿ ಬಿಡುತ್ತದೆ...

\* \* \*

“ಹಾಯ್ ಸರೂ. ನೀ ಬ್ಯಾಂಕಿನಿಂದ ಬಂದು ಭಾಳೊತ್ತಾತೇನು? ಸಾರಿ, ನನಗ ಲಗೂ ಬಲ್ಲಿಕೆ ಆಗಿಲ್ಲ. ಇವತ್ತು ಪಗಾರದ ದಿವಸ. ಆಫೀಸಿನಾಗ್ನಿಗ ಗಡ್ಡಲೋಗದ್ದಲ. ಎಲ್ಲಾರೂ ಪಗಾರದ ಸಲುವಾಗಿ ಕಾಯ್ಕುಂಡು ಕೂತಿರ್ತಾರ. ಎಲ್ಲಿಗೂ ಕೊಟ್ಟ ಬರೂದಾಗ ತಡಾ ಆತು. ಇವತ್ತು ಶನಿವಾರ. ಹಾಫ್ ಜೇ... ಅದಕ್ಕ ಮಧ್ಯಾಹ್ನ

ಲಗೂನೇ ಬಂದು ನಿನ್ನ ಮ್ಯಾಟನಿ ಶೋಕ್ ಕರ್ಮೋಂಡು ಹೋಗ್ರೀನಿಂತ ಪ್ರಾಮಿಜ್ ಮಾಡಿದ್ದೆನಲ್ಲ. ಪ್ರೇರಿ ಪ್ರೇರಿ ಸಾರಿ” ತನ್ನದಲ್ಲಿದ ತಪ್ಪಿಗಾಗಿಯೂ ಆತ ಕ್ಷಮೆ ಕೇಳುತ್ತಿದ್ದ. ಹೆಚ್ಚಿ ತನಗಾಗಿ ಕಾರ್ಯವಂತೆ ವಾಡಿದ್ದು. ಆಕೆಯೂ ಮನಸ್ಸಿಗೆ ಬೇಸರವಾಗಿರಬಹುದಿದ್ದ. ಸರಿಯಲ್ಲ ಅಂತ ಆತನಿಗೆ ಅನಿಸುತ್ತಿತ್ತು.

ತಾನು ತಪ್ಪು ಮಾಡಿದಾಗ ತಕ್ಷಣ ಅದಕ್ಕೆ ಪರಿಮಾಜ್‌ನೆ ಮಾಡುವುದು ಆತನ ಸ್ವಭಾವ, “ಹೋಗಲಿ. ನೀ ಬ್ಯಾಸರ ಮಾಡಿಕೊಬ್ಬಾಡ. ಈಗ ಉಣಿ ಮಾಡಿ ರೆಸ್ಪ್ ತಗೋಳ್ಯೋಣ. ಸಂಜೀವಾಗ ಹೋಗೋಣಂತ ಸಿನೆಮಾಕ್ಕು ಯಾವುದರು. ನಿನ್ನ ಹೆಚ್ಚೋ ಶಮ್ಮಿಕಮೂರ ಇದ್ದಾನಲ್ಲ? ರಾತ್ರಿ ಅಡಗಿ - ಪಡಿಗಿ ಏನೂ ಮಾಡಬ್ಬಾಡ... ಕಾಮತ್ ಹೋಟೆಲ್‌ನಾಗ್ ಉಣಿ ಮಾಡೇ ಮನಿಗೆ ಬರೊಣಂತ. ನಿನಗ ಅಲ್ಲಿಯ ಜೈನೀಸ್ ದಿಶ್ ಸೇರ್ತಾವಲ್ಲ?”

ಸಿನಿಮಾಗೆ ಅಥವಾ ಹೋರೆಲ್ಲಾದರೂ ಹೋಗಿ ತಡವಾಗಿ ಮನಿಗೆ ಬಂದ ನಂತರ ಅಡಿಗ ಮಾಡುವುದು ಬೇಸರದ ಕೆಲಸವೆಂದು ಆತನಿಗೆ ಗೊತ್ತು. ಬೇಸರ ಬಂದರೂ ತೊಂದರೆಯಾದರೂ ದಣಿವಾಗಿದ್ದರೂ ಹಾಗಂತ ಹೇಳಿದೆ ಸಾಮಾನ್ಯವಾಗಿ ಎಲ್ಲ ಹೆಂಗಸರು ಅಡಿಗ ಮಾಡಿಯೇ ಮಾಡುತ್ತಾರೆಲ್ಲ. ತನ್ನ ಹೆಂಡಿಗೆ ಆ ತಾಪತ್ರಯ ಬೇಡವೆಂದು ಆತನ ಇಚ್ಛೆ.

ಹಾಗೆಯೇ ಆಕೆಗೆ ಏನೆಲ್ಲ ಬೇಕು ಅನ್ನವುದನ್ನೂ ಆತ ಎಪ್ಪು ಚೆನ್ನಾಗಿ ಸ್ವಾದಿ ಮಾಡಿ ಅಭ್ಯರ್ಥಮಾಡಿ ತಿಳಿದುಕೊಂಡಿದ್ದಾನೆ - ಆಕೆಗೆ ಜೈನೀಸ್ ದಿಶ್ ಸೇರುತ್ತವೆ. ಅವ್ಯಾರ್ಥ ಬೇಗಮೊನ ಗಜಲ್ ಸೇರುತ್ತವೆ. ಬಿಳಿ ಹಾಗೂ ತಿಳಿಗುಲಾಬಿ ಬಣ್ಣ ಸೇರುತ್ತವೆ. ಬೆಳದಿಂಗಳಲ್ಲಿ ತಿರುಗಾಡುವುದು ಸೇರುತ್ತದೆ. ಹೋರಗೆ ಮಳೆ ಬರುತ್ತಿದ್ದಾಗ ಒಳಗೆ ಬೆಳಗೆ ಕೂತು ಬಿಸಿ ಚಹಾದೊಡನೆ ಕಾಂದಾಭಚಿ ತಿನ್ನಲು ಸೇರುತ್ತದೆ. ಹಗುರವಾದ ಕಾಟನ್ ಸೀರೆಗಳು ಸೇರುತ್ತವೆ. ರಾತ್ರಿ ಆತನ ಎದೆಯಲ್ಲಿ ಮುಖ ಮುದುಗಿಸಿ ಮಲಗಲು ಸೇರುತ್ತದೆ - ಇದೆಲ್ಲಾ ಆತನಿಗೆ ಗೊತ್ತಿದೆ. ಆಕೆಯ ಈ ಆಸೆಗಳನ್ನು, ಎಂತಹ ಸಿಂಪಲ್ ಆಸೆಗಳು! ಪೂರ್ವೆಸಲು ಆತ ಯಾವಾಗಲೂ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾನೆ.

“ಅಂದಾಗ ಮಹಾರಾಯ್ಯ. ಮೊದಲ ನನ್ನ ಕಿಸೇದಾಗಿನ ಸ್ವಾಲರೀ ಅಮೌಂಟು ತಗದಿದು ಬೋನ್ಸ್-ಗೀನ್ಸ್ ಅಂತ ಈ ಸರೆ ಭಾಳ ಬಂದದ ನೋಡು, ಹತ್ತು ಸಾವಿರದ ಮ್ಯಾಲೆ ಇರಬೇಕು. ನನ್ನ ಸ್ಕೂಟರಿನ ಪೆಟ್ರೋಲ್ ಲಿಟರ್‌ಗಷ್ಟು ನೀ ಕೊಟ್ಟರ ಸಾಕು ಉಳದದ್ದೆಲ್ಲ ನಿಂದೇ. ನಿನಗ ಹ್ಯಾಂಗ ಬೇಕೋ ಹಾಂಗ ಲಿಟರ್ ಮಾಡು.”

ಮೊದಲು ಆತ ಮ್ಯಾಬೇಶನರಿ ಅಫೀಸರ್ ಆಗಿದ್ದ. ಆಗ ಬರುತ್ತಿದ್ದ ಸಂಬಳ ಕಡಿಮೆಯಿತ್ತು. ಆಗಳು ಹೀಗೆಯೇ ಎಲ್ಲವನ್ನೂ ತಂದು ಆಕೆಯ ಕ್ಯಾಯಲ್ಲಿದುತ್ತಿದ್ದ. ಈಗ ಆತ ತನ್ನ ಡಿಪಾರ್ಟ್‌ಮೆಂಟನ ಅತ್ಯಂತ ಹಿರಿಯ ಅಧಿಕಾರಿ. ದೊಡ್ಡ ಸಂಬಳ

ಬರುತ್ತದೆ. ಈಗಲೂ ಎಲ್ಲಾ ತಂದು ಆಕೆಯ ಕ್ಯಾಗೆ ಹಾಕುತ್ತಾನೆ. ತನ್ನ ಸಂಬಳದೊಂದಿಗೆ ಆತನದನ್ನೂ ಆಕೆ ಬ್ಯಾಂಕಿನ ಜಾಯಿಂಟ್ ಆಕ್ಸೋಂಟಿನಲ್ಲಿದುತ್ತಾಳೆ. ಹೆಂಡಿಗೆ ಬರುವ ಹಣವೆಪ್ಪ ಎಲ್ಲಿಗೆ. ಲಿಟರ್ ಮಾಡ್ತಾಳೆ, ಅದೆಲ್ಲ ಆತ ಕೇಳಿದವನೇ ಅಲ್ಲ.

\* \* \*

“ಸರೂ, ನೀ ಕೂಸಿಗೆ ಹಾಲು ಕುಡಿಸಿ ನಿನ್ನ ಕಡೆ ಕೊಟ್ಟಿಬಿಡು. ನಾ ನೋಡಿಕೊಳ್ಳಿನಿ. ನೀ ಬ್ಯಾರೆ ರೂಮಿನೊಳಗೆ ಹೋಗಿ ಆರಾಮ ಮಲಕೋ. ಎರಡು ತಿಂಗಳು ಹಸಿ ಬಾಣಂತಿ. ಈ ನಮ್ಮ ರಾಜಕುಮಾರ ಹಗಲೆಲ್ಲಾ ಮಲಗಿ ರಾತ್ರಿಯೆಲ್ಲಾ ಎಚ್ಚರಿರ್ತಾನೆ. ಅವನ ಜೋಡಿ ನೀನೂ ಜಾಗರಣಿ ಮಾಡಿದರ ನಿನಗ ತ್ರಾಸಾಗ್ರಾದ. ಇಂವಾ ದೊಡ್ಡಾಂವ ಆಗಾತನಕಾ ರಾತ್ರಿಯೆಲ್ಲಾ ಇವನ್ನ ನೋಡಿಕೊಳ್ಳೋ ಡೂಟಿ ನಾ ಮಾಡ್ತಿನಿ. ನಿನ್ನ ಆರೋಗ್ಯ ಮುಖ್ಯ” - ಆತನದು ಬಹಳ ನಿಪ್ಪತ್ತಪಾತ ದೃಷ್ಟಿ ಮಗುವನ್ನ ನೋಡಿಕೊಳ್ಳವ ಮತ್ತು ಬೆಳೆಸುವ ಜವಾಬ್ದಾರಿ ಕೇವಲ ತಾಯಿಯದು ಅಂತ ಆತ ಒಪ್ಪುತ್ತಿರಲಿಲ್ಲ. ಗಂಡ-ಹೆಂಡತಿ ಇಬ್ಬರೂ ಕೂಡಿ ಮತ್ತೆನ್ನು ಹಡೆದಿರುತ್ತಾರೆಂದ ಮೇಲೆ, ಅದರಲ್ಲಾ ಇಬ್ಬರೂ ಉದ್ಯೋಗಸ್ಥರಾಗಿರುತ್ತಾರೆಂದ ಮೇಲೆ, ಮತ್ತೆ ಜವಾಬ್ದಾರಿ ಇಬ್ಬರಿಗೂ ಸೇರಬೇಕು ಅಂತ ಆತನ ವಾದ. ಅದಕ್ಕೆ ಆತ ಯಾವಾಗಲೂ ಹೇಳುತ್ತಿದ್ದ. ‘ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ’ ಅನ್ನವ ಪದಪ್ರಯೋಗವೇ ತಪ್ಪ. ಅದನ್ನು ‘ತಂದೆ-ತಾಯಿ ಮತ್ತು ಶಿಶು ಕಲ್ಯಾಣ ಇಲಾಖೆ’ ಅಂತ ಬದಲಾಯಿಸಬೇಕು.

ಸರೂ, ನೀ ತಿಂಡಿ ರೆಡೀ ಮಾಡುದ್ದಾಗ ನಾನು ರಾಜೂಗ ಸ್ವಾನ ಮಾಡಿಸಿ ಡೇಸ್ ಹಾಕಿ ಸ್ಕೂಲೋಬ್ಬಾಗ್ ತಯಾರು ಮಾಡಿರ್ತಿನಿ. ಅಥವಾ ನೀ ಅವನನ್ನ ತಯಾರು ಮಾಡತಿದ್ದರ ಮಾಡು. ನಾ ಅವನ ಬೆಳಿನ್ ರೆಡಿ ಮಾಡ್ತಿನಿ. The choice is yours.

“ಸರೂ, ಬ್ಯಾಂಕಿನಿಂದ ದಣಿದು ಬಂದೀದಿ. ಈಗ ರಾತ್ರಿ ಅಡಿಗೇನೂ ನೀನ ಮಾಡುದೂ, ಹಾಡುಗಿರಿಗೆ ಹೋಮ್‌ವೆಕ್ಸ್‌ನೂ ನೀನ ಮಾಡಸ಼ೂದು. ಹಿಂಗ ಬ್ಯಾಡಾ. ನಾವು ಈ ಎರಡೂ ಕೆಲಸಾ ಹಂಚಿಗೊಳ್ಳೋಣ - ನೀ ಅಡಿಗಿ ಮಾಡಿದ ದಿವ್ಸ ನಾ ಹೋಮ್‌ವೆಕ್ಸ್ ಮಾಡ್ಸೀನಿ. ನೀ ಹೋಮ್‌ವೆಕ್ಸ್ ಮಾಡಿದ ದಿವ್ಸ ಅಡಿಗಿ ನಂದು.”

“ಸರೂ, ಏ ಸರೂ ಸ್ವಲ್ಪ ಟೆರೇಸ್ ಮ್ಯಾಲೆ ಬಂದು ಕೂಡ ಬಾ... ಇಲ್ಲಿ ಬಾ. ನಿನಗ ಆರಾಮ ಖಿಚ್ ಹಾಕಿ ದಿಂಬು ಇಟ್ಟೀನಿ ನೋಡು ಇವತ್ತ ಮುಣ್ಣೀವಿ. ಬೆಳದಿಂಗಳು ಎಪ್ಪ ಭೆಂದ ಅದ. ಎಲ್ಲಾ ಚಿಂತೀ ಮರತು ಸ್ವಲ್ಪ ಹೊತ್ತು ಕೂಡೋಣ ಹಿಂಗ ನಾವಿಬ್ಬರ ಬೆಳದಿಂಗಳಾದಾಗ ಕೂತರ ಹಿಂದಿನದೆಲ್ಲ ನೆನಪಾಗ್ರಾದ ಅಲ್ಲ? ಲಗ್ಗಾದ ಹೋಸದಾಗಿ ಬೆಳದಿಂಗ ರಾತ್ರಿ ಮಾಳಿಗೀ ಮ್ಯಾಲ ಹಾಸಿಕೊಂಡು ಮಲಗತಿದ್ದೆವಲ್ಲ...” ಬಹಳ ರಸಿಕ ಗಂಡ ಆತ; ರಸಿಕತೆಯನ್ನು ಕೊನೆವರೆಗೆ ಉಳಿಸಿಗೊಂಡು ಬಂದಿರುವ ಗಂಡ.

“ಇಷ್ಟ ವರ್ಷಾದ್ವಾರು ನಮ್ಮ ಭಾವನಾ ಇನ್ನೂ ಹಂಗ ಪ್ರೇಶ್ ಉಳಿದಾವಲ್ಲ ನಿನ್ನ ಕಣ್ಣಿಗಿನ ಮಿಂಚಿನ್ನಾಂಗ...”

ಲಗ್ನವಾಗಿ ಹಲವಾರು ವರ್ಷಗಳು ಕಳೆದು ಹೋದ ನಂತರ ಯಾರ ಭಾವನೆಗಳೂ ಪ್ರೇಶ್ ಆಗಿ ಉಳಿದಿರುವುದಿಲ್ಲ. ಯಾವ ಹೆಂಡತಿಯ ಕಣ್ಣಿಮಿಂಚೂ ಉಳಿದಿರುವುದಿಲ್ಲ... ಅದರೂ ಅವು ಉಳಿದಿವ ಅಂತ ಗಂಡನಿಗೆ ಅನ್ನಿಸಬೇಕಾದರೆ ಆತ ನಿಜವಾಗಿ ದಿಲೊದಾರ್ ಗಂಡನಾಗಿರಬೇಕು...

\* \* \*

“ಸರೂ, ನನ್ನ ಜೀವನದಾಗ ನನಗ ಎಲ್ಲಾ ರೀತಿಯ ಸುಖಾ-ಸಂಪತ್ತು, ಕೇರ್ಮಿ ಅಂತಸ್ತು, ಮಾನ-ಮರ್ಯಾದ ಏನೇನು ಬೇಕೋ ಎಲ್ಲಾ ವೈಭವಾನೂ ಸಿಕ್ಕಿತು. ಅದರೆ ಈ ಎಲ್ಲಕ್ಕಿಂತಾ ನನಗ ನೀನು ಬಹಳ ಅಮೂಲ್ಯವಾದ ಆಸ್ತಿ ನೋಡು. ನನ್ನ ಜೀವನಕ್ಕೆ ಅರ್ಥಕೊಟ್ಟಾಕ ನೀನು. ನಿನ್ನಂಥಾ ಹೆಂಡತಿ ಸಿಕ್ಕಿದ್ದ ನನ್ನ ಪುಣ್ಯದ ಫಲ. ಯಾಕಂದರೆ ನೀ ನನಗ ಬದುಕಿನ ಸುಖಿದ ಸಾರಾಮೃತವನ್ನ ಕುಡಿಸಿದೆ.”

ಗಂಡನಿಂದ ಈ ಬಗೆಯ ಕೃತಜ್ಞತೆಯ ಸಂತೃಪ್ತಿಯ ವಿಶ್ಲಾಷದ ಮಾತು ಕೇಳುವ ಅವಕಾಶ ಅದೆಷ್ಟು ಹೆಂಡಿರಿಗೆ ಒದಗಿ ಬಂದಿತ್ತು?

\* \* \*

ಸರೋಜಾಗೆ ಅರ್ಥ ಎಚ್ಚರು. ಅರ್ಥನಿದ್ದೆ, ರೂಮಿನಲ್ಲಿ ವಿಶಾಲವಾದ ಮಂಚದ ಮೇಲೆ ಆಕೆ ಬಬ್ಬಳೇ ಮಲಗಿದ್ದಾಳೆ. ಆಕೆಗೆ ನಿದ್ದೆ ಹತ್ತಿದೆಯೆಂದು, ತೊಂದರೆ ವ್ಯಾಧಬಾರದೆಂದು, ಉಳಿದವರೆಲ್ಲ ಹೊರಗೆ ಸೇರಿದ್ದಾರೆ. ಮೆಲುದನಿಯಲ್ಲಿ ಮಾತನಾಡುತ್ತಿದ್ದಾರೆ. ಯಾರು - ಯಾರೋ ಬಂದಿದ್ದಾರೆ. ದೊಡ್ಡ ಮಗ ರಾಜ, ಅವನ ಹೆಂಡತಿ, ಕರಿಯವನು, ಮಗಳು ಮತ್ತು ಅಳಿಯ, ನೆರೆಮನೆಯವರು, ಬ್ಯಾಂಕಿನ ಸಮೋದ್ಯೋಗಿಗಳು, ಆತನ ಆಫೀಸಿನಲ್ಲಿ ಕೆಲಸ ಮಾಡುವವರು, ಇನ್ನೂ ಯಾರು-ಯಾರೋ... ನೂರಾರು ಜನ ಸೇರಿದ್ದಾರೆ. ಅದರೂ ಗದ್ದಲ ಮಾಡದೆ ಪಿಸುಮಾತಿನಲ್ಲೇ ಎಲ್ಲ ವೈವಹಾರ ನಡೆಸಿದ್ದಾರೆ.

“ರಾಜೂ, ನೀ ದೊಡ್ಡಾವವಾ, ಇನ್ನ ಎಲ್ಲಾ ಜವಾಬ್ದಾರಿ ನಿಂದೇ. ನಿಮ್ಮ ತಾಯಿನ್ನ ಕಾಳಜಿಯಿಂದ ನೋಡಿಕೊಬೇಕವಾ. ಅವಿಗೆ ಈ ಶಾರ್ಕ ತಡಿಯೋದು ಆಗ್ನೀಕ್ಷಿಲ್ಲ” - ಯಾರೋ ಹಿರಿಯ ಮನುಷ್ಯರ ಕಳಕಳಿ.

“ಹೌದ್ರೀ ಕಾಕಾ, ಅದಕ್ಕ ಡಾಕ್ಟರು ಮಹಿಳೆಗೆ ನಿದ್ದೀ ಇಂಜೆಕ್ಷನ್ ಕೊಟ್ಟಾರ. ಆಕೆ ಇನ್ನೂ ಮಂಪರಿನ್ನಾಗೇ ಇದ್ದಾಳೆ” ಕೆಳದನಿಯಲ್ಲಿ ರಾಜನೂ ವಿವರಣೆ.

“ಎಂಥಾ ದೊಡ್ಡಮನಿಶ್ಯಾ ಏನ ಕಢಿ! ಎಷ್ಟ ಮಂದಿಗೆ ಎಷ್ಟ ಉಪಕಾರ ಮಾಡಿದ್ದು! ಯಾರು ಏನು ಕೇಳಿದ್ದೂ ಇಲ್ಲ ಅಂದವರಲ್ಲ, ಎಷ್ಟ ಶಾಂತಿ-ಸಮಾಧಾನದ ಸ್ಥಾವ! ಎಂದೂ ಸಿಟ್ಟಾವರಲ್ಲ. ಕೆಟ್ಟಮಾತು ಆಡಿದವರಲ್ಲ. ಒಬ್ಬಿಗೆ ಅನ್ಯಾಯ ಮಾಡಿದವರಲ್ಲ.

ಸತ್ಯ ಹರಿಷ್ಟಂದುನಂಥಾ ಮನಿಶ್ಯಾ ನೋಡ್ರಿ’ ಇನ್ನೊಬ್ಬರಿಂದ ಆತನ ಗುಣಗಾನ.

ಸರೋಜಾಗೆ ಈಗ, ಮೂರಾ ಎಚ್ಚರಾಯಿತು. ಹೊರಗೆ ಜನ ಸೇರಿದ್ದಾರೆ. ಆತನನ್ನು ಹೊಗಳುತ್ತಿದ್ದಾರೆ. ಅನುಕಂಪ ಸೂಜಿಸುತ್ತಿದ್ದಾರೆ.

ಹೌದು. ಆತ ಈಗಿಲ್ಲ. ನಿನ್ನ ರಾತ್ರಿ ಹತ್ತು ಗಂಟೆಗೆ ಆತ ಹೃದಯಾಫಾತವಾಗಿ ಸತ್ತು ಹೋದ.

ಈಗ ಬೆಳಗಿನ ಒಂಬತ್ತು ದಾಟಿದೆ. ಈ ಕಳೆದ ಸುಮಾರು ಹನ್ನೆರಡು ಗಂಟೆಯ ಕಾಲ ತಾನೇನು ಮಾಡುತ್ತಿದ್ದೆ?

ಸರೋಜಾ ನೆನಪಿಸಿಕೊಳ್ಳಲು ಪ್ರಯತ್ನಿಸಿದಳು. ಸರಿಯಾಗಿ ಹತ್ತಕ್ಕೆ ಎರಡು ನಿಮಿಷಗಳಾಗಿದ್ದಾಗ ಆತನ ಜೀವ ಹೋಯಿತು. ಡಾಕ್ಟರು ಬಳಿಯಲ್ಲೇ ಇದ್ದರು I am sorry madam ಅಂದರು, ಮಗ ರಾಜುವನ್ನು ಕರೆದು. ಮಗಳೂ ಓಡಿ ಬಂದಳು. ಅವರೆಲ್ಲ ಅಪ್ಪಿಗೆ ಸೀರಿಯಸ್ ಅಂತ ತಿಳಿದು ಕಳೆದ ವಾರವೇ ಬಂದಿದ್ದರು. ಹಗಲು-ರಾತ್ರಿ ಅಪ್ಪನ ಸೇವೆ ಮಾಡಿದರೂ. ಅಪ್ಪ ಇನ್ನಿಲ್ಲ ಅಂತ ತಿಳಿದೊಡನೆ ಕರುಣಾಜಣಕವಾಗಿ ಅತ್ತರು. ಇಷ್ಟೇಲ್ಲ ಆಗುವಾಗ ಮಧ್ಯರಾತ್ರಿ ಸಮೀಪಿಸಿತ್ತು. ತಾನೇನು ಮಾಡುತ್ತಿದ್ದೆ?

“ಮುಮೀಗೆ ಶಾರ್ಕ ಆಗೇದ. ಅದಕ್ಕ ಆಕೆ ಅಳತಾ ಇಲ್ಲ. ಮಾತಾಡತಾ ಇಲ್ಲ.”

“ಹೌದೊದು. ಅವಿಗೆ ಸೆಡೆಶನ್ ಕೊಡೋದು ಭಲೋ.” “ಅಯ್ಯೋ ಅಮ್ಮಾ... ಸರೋಜಾಗೆ ಇದೆಲ್ಲ. ಕೇಳಿದ ನೆನಪಿದೆ. ಮುಂದೆ -

ಮುಂದೆ ಆಕೆ ನಿಧಾನವಾಗಿ ಕನಸಿನ ಲೋಕ ಸೇರಿದಳು.

ಕನಸಿನ ಲೋಕವೇ?

ಹೌದು.

ಅಂದರೆ ಇಪ್ಪು ಹೊತ್ತು ನಡೆದದ್ದೆಲ್ಲ. ಕನಸೆ?

ಹೌದು.

ಆಕೆ ಮಲಗಿದ್ದಾಗ ಆತ ಚಹಾ ಮಾಡಿದ್ದು, ಸಂಬಳದ ಹಣವನ್ನೇಲ್ಲ ಆತ ಆಕೆಯ ಕೆಯಲ್ಲಿರಿಸಿದ್ದು, ಮಗುವನ್ನು ತಾನೇ ರಾತ್ರಿಯಲ್ಲ ನೋಡಿಕೊಳ್ಳುವೆನೆಂದು ಆತ ಹೇಳಿದ್ದು, ಸಿನ್ಮಾಗೆ-ಕಾಮತ್ ಹೋಟೆಲ್‌ಗೆ ಹೋಗೋಣವೆಂದು ಆತ ಹೇಳಿದ್ದು, ಕೆಲಸವನ್ನು ಹಂಚಿಕೊಳ್ಳೋಣ ಅಂತ ರಮಿಸಿದ್ದು, ಬೆಳದಿಂಗಳಲ್ಲಿ ತ್ರೀತಿಯ ಮಾತುಗಳನ್ನಾಡಿದ್ದು, ಜೀವನ ಸಾರ್ಥಕವಾಯಿತೆಂದು ಹೇಳಿದ್ದು... ಇದೆಲ್ಲ ಕನಸೆ? ಹೌದು.

ಎಂತಹ ಸುಂದರ ಕನಸುಗಳು! ಆಕೆ ಮಡುಗಿಯಾಗಿದ್ದಾಗಿನಿಂದ ಕಂಡಿದ್ದ ಕನಸುಗಳು! ಇವೆಲ್ಲ ಬರಿ ಕನಸುಗಳೇ ಆಗಿದ್ದರೆ ಈ ಕನಸುಗಳಿಂದ ಎಚ್ಚರಾಗುವುದು ಯಾರಿಗೆ ಬೇಕಿತ್ತು?

... ಹಾಗಿದ್ದರೆ, ತನಗೇಗ ಎಚ್ಚರಾಗಿದೆ. ಕನಸು ಬೇರೆ. ವಾಸ್ತವ ಬೇರೆ ಅಂತ ಗೊತ್ತಾಗುತ್ತಿದೆ. ಇಪ್ಪು ಹೊತ್ತು, ಅದೆಷ್ಟೋ ಹೊತ್ತು, ಕಂಡಿದ್ದ ಅನುಭವಿಸಿದ್ದ ಎಲ್ಲಾ ಬರೀ ಕನಸುಗಳಿಂದ ತಿಳಿಯುತ್ತಿದೆ.

ಬರೀ ಕನಸುಗಳು...

\* \* \*

ಆತ ಸತ್ತ ಹೋಗಿದ್ದಾನೆ. ತನ್ನನ್ನು ಲಗ್ನವಾದಾತ, ಮೂರು ಮಕ್ಕಳನ್ನು ಹುಟ್ಟಿಸಿದಾತ. ಜೊತೆಗೆ ಮೂವತ್ತೈದು ವರ್ಷ ಬಾಲಿದಾತ. ಮೂವತ್ತೈದು ವರ್ಷಗಳ ಕಾಲ ತನ್ನ ಕನಸುಗಳನ್ನೆಲ್ಲ ಕನಸುಗಳಾಗಿಯೇ ಉಳಿಸಿದಾತ. ಈಗ ಸತ್ತಿದ್ದಾನೆ; ಇದು ವಾಸ್ತವ.

ಇದಷ್ಟೆ ವಾಸ್ತವವೇ?

ವಾಸ್ತವದ ವ್ಯಾಪ್ತಿ ಕನಸುಗಳ ವ್ಯಾಪ್ತಿಗಿಂತ ಅದೆಷ್ಟೋ ಪಾಲು ಹೆಚ್ಚಿನದು : ಅದೆಷ್ಟೋ ಪಾಲು ಕೆಂಪಿಯಾದದ್ದು ಅಸಹ್ಯವಾದದ್ದು, ಕೂರವಾದದ್ದು.

ಸರೋಜಾಗೆ ಬಾಯಾರಿದಂತನಿಸಿತು. ಒಂದು ಕಮ್ಮು ಬಿಸಿ ಚಹಾ ಬೇಕೆನಿಸಿತು. ತಾನಾಗಿ ಹೇಗೆ ಯಾರಿಗೆ ಕೇಳುವುದು? ಗಂಡನ ಹೇಣ ಇನ್ನೂ ಪಡಸಾಲೆಯಲ್ಲಿ ಇದೆ. ಅವನ ಸುತ್ತಲೂ ಯಾರು ಯಾರೋ ಕೂತು ಅಳ್ಳತ್ತಿದ್ದಾರೆ. ಎಪ್ಪು ರಾಗಬದ್ಧವಾಗಿ ಅಳ್ಳತ್ತಿದ್ದಾರೆ. ನಾಯವಾಗಿ ತಾನು ಈಗ ಅಳಬೇಕಾದ ಸಮಯ - ಎಲ್ಲಾಗಿಂತ ಹೆಚ್ಚಿನ ದುಃಖ ತನಗೇ ಆಗಬೇಕಲ್ಲ?

ಅದರೆ ನಾಯ ಅನ್ನವುದು ಈ ದೇಶದಲ್ಲಿ, ಈ ಸಮಾಜದಲ್ಲಿ, ಅದು ಹೆಂಗಸಿನ ಪಾಲಿಗೆ, ಇದೆಯೇ? - ಅನೇಕ ವೇದಿಕೆಗಳ ಮೇಲಿಂದ ಭಾಷಣ ಮಾಡುತ್ತ ಸರೋಜಾ ಈ ಪ್ರಶ್ನೆ ಕೇಳಿದ್ದಾರೆ. ಉತ್ತರ ಗೊತ್ತಿದ್ದೂ...

ಅರೆತೆರೆದ ಬಾಗಿಲ ಸಂದಿಯಿಂದ ಆಗೆಗೆ ಮಲಗಿಸಿದ ಆತನ ಹೇಣ ಕಾಣುತ್ತಿದೆ. ಸ್ವಾನ್ ಮಾಡಿಸಿದ್ದಾರೆ. ಮೂಗಿನಲ್ಲಿ ಹತ್ತಿ ತುರುಕಿದ್ದಾರೆ. ಉದ್ದಕ್ಕೂ ಮಲಗಿದ್ದಾನೆ. ಈಗ ಎದ್ದು ಬರುತ್ತಾನೇನೋ ಅನ್ನಿಸುವಂತೆ. ಎದ್ದು ಒಂದು ಮತ್ತೆ ಕರ್ಕಶವಾದ ದನಿಯಲ್ಲಿ ಕೂಗಾಡುತ್ತಾನೇನೋ ಅನ್ನಿಸುವಂತೆ...

“ಏ ಸರೋಜಾ, ಇಲ್ಲಿ ಬಾ... ಏನು, ಕರೆದ ಕೂಡಲೆ ಬಲ್ಲಿಕ್ಕೆ ಆಗುದಿಲ್ಲ ನಿನಗೆ? ಗ್ಯಾಸ್ ಮ್ಯಾಲ ಹಾಲು ಇಟ್ಟಿದ್ದೇನಾತು? ನಾ ಬಾ ಅಂದ ಕೂಡ್ಲೆ ಗ್ಯಾಸ್ ಬಂದ ಮಾಡಿ ಬರಬೇಕು ತಿಳಿತೆ?... ಪಗಾರ ಬಂತಲ್ಲ ನಿನ್ನೆ? ಪಗಾರ ಬಂದ ಕೂಡ್ಲೆ ರೊಕ್ಕು ತಂದು ನನ್ನ ಕೈಯಾಗ ಕೊಡು ಅಂತ ಹೇಳಿಲ್ಲ ನಿನಗು?... ಹೌದು. ನಾ ಕುಡೀತೀನಿ, ಜೂಜು ಆಡ್ತಿನಿ, ಬೇಕಾದ್ದು ಮಾಡ್ತಿನಿ, ನೀ ಯಾರು ಕೇಳಾಕಿ? ನನ್ನ ವ್ಯವಹಾರದಾಗ ನೀ ಕೈಹಾಕಬೇಡ. ರೊಕ್ಕು ತಂದು ನನ್ನ ಕೈಯಾಗಿಟ್ಟು ಬಾಯಿ ಮುಚ್ಚೊಂದು ಸುಮ್ಮಿರು.”

“ಅಲ್ಲ ಸರೋಜಿ, ನೀ ಬ್ಯಾಂಕಿನ್ಯಾಗ ಆಫೀಸರ್ ಇದ್ದೀ ವಿರೆ, ಅದರಘರ ನಿನಗ

ಬೇಕಾದವರ ಜೊತೆ ಶಿಶಿಖಿ ಮಾಡಿಕೊತೆ ಚಕ್ಕಂದ ಆಡಿಕ್ಕೆ ಲೈಸೆನ್ಸ್ ಅದ ಅಂತ ಅಲ್ಲ... ಅಂವಾ ನಿನ್ನ ಕೊಲೀಗ್ ಇದ್ದರ ಕೆಲಸದ ಮಾತ್ರ ಎಷ್ಟೋ ಅಷ್ಟ ಮಾತಾಡ್ಯೇಕು. ನಗಾದು - ಹಲ್ಲು ಕೆರಿಯಾದು ಯಾಕ?... ನಾನ ತಪ್ಪ ಮಾಡಿದೆ. ಡಬಲ್ ಡಿಗ್ರಿ ತಗೊಂಡು ಸೋಕರಿ ಮಾಡೋ ಹೆಂಗಸ್ಟಿಗೆ ಕೊಬ್ಬಿ ಜಾಸ್ತಿ. ನಿನ್ನಂಥಾಕ್ಕಿನ್ನ ನಾ ಲಗ್ನಾನ ಮಾಡಿಕೋಬಾರದಿತ್ತು. ನಾ ಗಂಡ ಜೀವಂತ ಇದ್ದಾಗನ ಬ್ಯಾರೆ ಗಂಡಸರ ಜೋಡಿ ನಹ್ಮೋತೆ ಮಾತಾಡುವಾರಿ ಲಗ್ನದಿಂತಾ ಮೊದಲ ಏನೇನ ಮಾಡೀಯೋ ಯಾರಿಗ್ನೋತ್ತು... ಇಕಾ ನೋಡು, ನಾ ಹೇಳಿದ್ದು ನೆನಪಿಟಗೋ. ಹೊರಗಿನ ಗಂಡಸರ ಜೋಡಿ ಖಾಲಿಫುಕಟ ನಹ್ಮೋ ಮಾತಾಡಿದರ ನಿನ್ನ ಹಲ್ಲ ಮುರೀತೀನಿವೆ.

“ಏನು, ಹೋಟೇಲಿಗೆ ಹೋಗಬೇಕೆ? ಯಾಕ? ಮಕ್ಕಳು ಹೋಗೋಣಂತಾರ? ಅವಿಗೆ ಸ್ವಷ್ಟ ಹೇಳು. ಹೋಟೇಲಿನ ತಿಂಡಿ ಆರೋಗ್ಯಕ್ಕೆ ಭಲೋ ಅಲ್ಲ. ದುಡ್ಡು ಹಾಳು, ಆರೋಗ್ಯನೂ ಹಾಳು. ಮನ್ಯಾಗ ಏನು ಬೇಕಾದ್ದು ತಿನ್ನಿ... ಏನು, ನಿನಗ ಅಡಿಗಿ ಮಾಡಿಕ್ಕೆ ಇವತ್ತ ಬೇಜಾರ? ನಿನಗ ಬೇಜಾರದ್ದು ಮಕ್ಕಳಿಗೆ ಮಾಡಿಕ್ಕೆ ಹಚ್ಚಿ ಅವ್ವು ಕಲೀಲಿ ಬರೇ ಅನ್ನು ಮಾಡ್ರಿ, ಚಟ್ಟಿಪುಡಿ ಉಪ್ಪಿನಕಾಯಿ ಹಚಿಗೊಂಡು ತಿನ್ನಿ. ಸಿಂಪಲ್ ಉಟ್ಟಾ ಮಾಡಬೇಕು - ಗಾಂಧಿಜಿ ಹೇಳಾರ - ಬಾಗಲಾ ಹಾಕ್ಕೋ, ಇವತ್ತ ಕ್ಕಬ್ಬಾನ್ಯಾಗ ಡಿನ್ನರ್ ಅದ, ನಾ ರಾತ್ರಿ ತಡಾ ಆಗಿ ಬರ್ತಿನಿ”.

“ಏ ಸರೋಜಿ, ಎಲ್ಲ ಸತ್ತೀಯೆ? ಈ ಹುಡುಗರು ಅಳೂದು - ಜಗ್ಜಾಡೂದು ಅಂತ ದಾಂಧಲೆ ನಡಸ್ಯಾರ ನಿನಗ ಕಿವಿ ಕೇಳಿಸೂದಿಲ್ಲ? ಇವರ್ರು ಅತ್ಯಾಗ ಎಳಕೊಂಡು ಹೋಗು. ಶನಿವಾರ ಬಂದಿನ ಮಧ್ಯಾಹ್ನ ಬಂದಿಪ್ಪು ಉಂಡು ಮಲಕೊಂಡಿನಿ. ಒಂದೇ ಸಮನ ಡಿಸ್ಪೋ ಮಾಡಿಕ್ಕೆತ್ತಾವ ಶನಿಗಳು ಏನು, ಹಟಾ ಬಂದರದ? ಕಪಾಳಿಗೆ ಬಂದೊಂದು ರಪ್ ಅಂತ ಏಟಾ ಕೊಟ್ಟು ಕತ್ತಲಿ ಶೋಲ್ಯಾಗ ಹಾಕಿ ಬಾಗಲಾ ಹಾಕು. ಎರಡ ದಿನಾ ಉಪಾಸ ಹಾಕು, ತಾವ ದಾರಿಗೆ ಬರ್ತಾರ... ಮಕ್ಕು ಉಪಾಸ ಹಾಕಿ ನೀ ಹ್ಯಾಂಗ ಉಳ್ಳಾದು ಅಂತೀಯಾ? ಅವರ ಜೋಡಿ ನೀನೂ ಉಪಾಸ ಮಾಡು ನಿಂದೂ ಆರೋಗ್ಯ ಭಲೋ ಆಗ್ತರ ಈಗಿಗ ಭಾಳ ದಪ್ಪ ಆಗಿದಿ...”

“ಏ ಸರೋಜಿ, ಇವತ್ತೇನುರಾತ್ರಿ ಅಡಿಗೇ ಮಾಡೋ ವಿಚಾರ ಇಲ್ಲೇನು? ಎಷ್ಟೊತ್ತಾತು ಟೆರೇಸ್ ಮ್ಯಾಲ ಹೋಗಿ ಸುಮ್ಮ ದೆವ್ಷನ್ನಾಂಗ ಕೂತು ಬಿಟ್ಟೀಯಲ್ಲ? ಬೆಳದಿಂಗಳು ಅದನ? ಇದ್ದೇನಾತು? ನಿನಗೊಂದು ಈ ಬೆಳದಿಂಗಳ ಮಚ್ಚು, ಮಣ್ಣೆವಿ ಬಂದಾಗೊಮ್ಮೆ ನಿನ್ನ ಮೃಯಾಗೇನರೆ ದೆವ್-ಗಿವ್ ಬರ್ತಮೋ ಏನೋ. ಅದಕ್ಕ ಹಿಂಗ ಕಣ್ಣ ಮುಚಿಗೊಂದು ಸುಮ್ಮ ಕೂತುಬಿಡ್ಡಿ... ಯಾರಿಗರೆ ದೆವ್ವ ಬಿಡಸಪ್ಪಿಗೆ ಕೇಳಬೇಕು...”

“ನೀ ಹೀಂಗ ಬಧಕರೇ ಬಂತು – ಅದು ಬಂತು ಅಂತ ಹೊಸಾ ಸೀರಿ ತಗೊಳ್ಳಬು, ಸ್ವೀಕ್ಷೆ ಮಾಡೂದು. ಮಂದಿನ್ನ ಕರದು ಪಾಟಿಕ ಕೊಡೂದು ವಗೈರೆ ಎಲ್ಲಾ ಹುಚ್ಚುಜಾರ ಬಿಟ್ಟಬಿಡು. ಮನ್ಯಾಗ ರಗಡ ಸೀರಿ ಅವ. ಸುಮ್ಮುಮ್ಮು ಖಚು ಮಾಡುಬಾರದು... ಮನ್ಯಾಗ ಎರಡು ಸೀರಿ – ಹೋರಗ ಹೋಗಿಕ್ಕೆ ಎರಡು ಸೀರಿ, ಒಟ್ಟುನಾಲ್ಕು ಸೀರಿ ಇದ್ದರ ಸಾಕು. ಎಂಥಾ ಸೀರಿ ಉಟ್ಟರೇನು. ಬರಬರತ ಹರೆದಾಕಿ ಆಗ್ನೀಯೇನು? ಕನ್ನಡಾಗ ಮಾರಿ ನೋಡಿಹೋ – ಕೆಣ್ಣು ಗಲ್ಲ ಎಲ್ಲಾ ಹ್ಯಾಂಗ ಒಳಸೇರ್ಯಾವ ಗೊತ್ತಾಗದ... ಏನು, ನನ್ನ ಸೀಗರೇಟು – ಬಿಯರ್ ಖಚಿನ ಸಲುವಾಗಿ ಮಾತಾಡ್ಯಿಯಾ? ನಾ ಗಂಡಸು. ನಾ ಬೇಕಾದ್ದು ಮಾಡಿನಿ. ನಾ ಇಡೀ ದಿನಾ ದುಡು ದಣದಿರ್ನಿ, ನನ್ನ ರಿಕ್ತಿಯೇಶನ್ ಸಲುವಾಗಿ ಏನಾದ್ದು ಮಾಡಿನಿ, ನೀ ನನ್ನ ಸುಧಿಗೆ ಬರಬ್ಯಾಡ.”

“ಏನು, ರಾಜಾನ ಫೀಜಿಗೆ ರೋಕ್ ಬೇಕ? ನಿನ್ನ ಪಗಾರ ಬರ್ತದಲ್ಲ. ಅದರಾಗಿಂದ ಕೊಡು. ಮಕ್ಕಳ ಸೂಕ್ತಲಿನ ಫೀಜು-ಪುಸ್ತಕ ತೇಸ್ಸು ಅಂತ ನನ್ನ ತಲಿ ತಿನ್ನಬ್ಯಾಡ. ಅದೆನ್ನೆಲ್ಲಾ ನೀನೇ ಮ್ಯಾನೇಜ್ ಮಾಡ್ಯಾಕು. ಏನು, ಈ ತಿಂಗಳು ಗೆಣ್ಣು ಬಂದರಂತಹಾಲಿನ ಬಿಲ್ಲು ಜಾಸ್ತಿ ಆತ? ಯಾರು ಬಂದ್ರೇನು, ನೀ ಯಾಕ ಹಾಲು ಹೆಚ್ಚಿಗಿ ಹಾಕಿಸಿಕೊಬೇಕು? ಇನ್ನ ಮ್ಯಾಲ ಹಾಲಿನ ಖಚು ಅಥಾ ಮಾಡಿ ಬಿಡು. ನನ್ನ ಪೂರ್ವ ಬಂದು ಲೋಟಾ ಕುಡಿಲೀಕ್ಕೆ ಅದರ ಸಾಕು. ಬೇಕಾರ ರಾಜಾಗ ಅಥಾ ಲೋಟಾ ಕೊಡು. ಮಗಳಿಗೆ ಹಾಲು ಕೊಡೋ ಜರೂರಿಲ್ಲ. ದಪ್ಪ ಆಗಿ ಕೂತರ ಲಗ್ಗಾ ಯಾರು ಮಾಡಿಕೊಳ್ಳಬ್ಯಾ? ನೀ ಅಂತೂ ಹಾಲು ಕುಡಿಲೇಬಾರದು. ಮೂವತ್ತು ವರ್ಷದಾಟದ ಮ್ಯಾಲೆ ಹೆಂಗಸ್ತು ಹಾಲು ಕುಡಿರ ಡಯಾಬಿಟ್ಸ್ ಬರತದ ತಿಳಿತೇನು?

“ನೀ ಏನ ಅನ್ನ ಸರೋಜಿ, ನೀವು ಕಲಿತ ಹೆಂಗಸರು ಭಾಳ ನಾಜೂಕು ನೋಡು ಏನೂ ಉಪಯೋಗಿಲ್ಲ. ಏನೋ ಬಂದಿಪ್ಪು ಮ್ಲ್ಯಾ ಆಗಿ ಎಂಟ್ಟಂತು ದಿನಾ ಜ್ಞಾ ಬಂದವು ಅಂತ ಮಲಗೆ ಬಿಟ್ಟೀಯಲ್ಲ? ನಿಮ್ಮ ನವಿರಾನೇ ಭಾಳ. ಹೆಳ್ಳಿಯೋಳಿಗಿನ ಹೆಂಗಸರನ್ನ ನೋಡು. ಹ್ಯಾಂಗ ಹೋಲದಾಗ ಕೆಲಸಾ ಮಾಡತಾರ. ಜ್ಞಾ- ಗಿರಾ ಬಂದರ ಕೇರ್ ಮಾಡೋದೇ ಇಲ್ಲ ಅವು. ನೀ ಹಿಂಗ ವೀಕೋನೇಸ್ ಅಂತ ಮಲಗೆ ಇದ್ದರ ನಿನಗೆ ನೆಟ್ಟಿಗ ಆಗುದಿಲ್ಲ. ಎದ್ದು ಅಡಿಗೆ-ಮಾಡಿಕ್ಕೆ ಸುರುಮಾಡು. ನನ್ನವು ಬಂದಾಲ್ಕು ಶಟ್ಟು ಹ್ಯಾಂಟಿ ಇಟ್ಟೇನಿ ನೋಡು, ಒಗದು ಇಸ್ತೇ ಮಾಡು. ಗುಳಗಿ-ಬೈಪಂಥ ಅಂತೆಲ್ಲಾ ತಗೋಬ್ಯಾಡ. ಅದರಿಂದ ಕೆಟ್ಟ ಸೈಡ್ ಇಫೆಕ್ಸ್ ಆಗ್ಯಾವ. ನಾ ಬಂದಿಪ್ಪು ನನ್ನ ಪ್ರೈಂಡ್ ಕೂಡ ನಾಲ್ಕುದಿನಾ ಜೋಗ-ಮುರಡೇಶ್ವರ-ಕಡೆ ಟ್ರೀಪ್ ಹೋಗಿ ಬ್ರೀನಿ ಮನಿಕಡೆ ಜೋಪಾನ.”

“ಏ ಸರೋಜಿ, ಎಲ್ಲೆ ಹೋಂಟೆದಿ? ನಿನ್ನ ಬ್ಯಾಂಕಿಗೆ ಇವತ್ತ ಲೀವ್ ಹಾಕಿ ಮನ್ಯಾಗಿರು ಅಂತ ಹೇಳಿಲ್ಲ? ಅದೇನು ಅಜೆಂಟ್ ಅಕೌಂಟ್ ಸಬ್ಸಿಟ್ ಮಾಡೋದಿದ್ದು ಇಲ್ಲಿ. ನೀ ಇವತ್ತ ಹೋಗಬ್ಯಾಡ. ನನಗ ಯಾಕೋ ಅರಾಮಿಲ್ಲ

ಅಂತ ಹೇಳಿದೆನಲ್ಲ. ಮೊದಲ ಹೋಗಿ ಡಾಕ್ಟರನ್ನ ಕರಕೊಂಡ ಬಾ ಜ್ಞಾನ? ಇನ್ನೂ ಬಂದಿಲ್ಲ. ಅದರ ಬರೋ ಹಾಂಗ ಕಾಣಸ್ತದ, ನಾಳೆ ಬರಬಹುದು. ಅದಕ್ಕೆ ಮೊದಲ ಡಾಕ್ಟರನ್ನ ಕರೆಸಿ ಗುಳಿಗಿ-ಬೈಪಂಥ ತಗೋಳುದು ಭಲ್ಲೋ. ಸ್ವಲ್ಪ ನನ್ನ ಕಾಲು ಒತ್ತು. ಹಣಗೆ ಬಂದಿಪ್ಪು ವೀಕ್ಸ್ ಪ್ರೇಮಾರಬ್ ಹಚ್ಚಿ ತಿಕ್ಕು. ಬಂದಿಪ್ಪು ರವಾದ ಪಾಯಸಾ ಮಾಡಿಕೊಂಡು. ಬಿಸಿನೀರು ಕಾಯಿಸಿಕೊಂಡು ಬಾ. ಲೀವ್ ಲೆಟರ್ ಕೆಳಸು ನಿನ್ನ ಸುಡುಗಾಡು ಬ್ಯಾಂಕಿಗೆ... ಆಹೋ! ಓಹೋ! ಅವನ್ನಾ! ಅದೇನು ಥಮಾರ್ ಮೀಟರ್ ಹಚ್ಚಿ ನೋಡತೀರೆ. ನಾಮುಲ್ ಅದನ? ನಿನ್ನ ತಲಿ. ನನಗ ಜ್ಞಾ ಬರತಾವ ಅನಸ್ಸಿಕ್ಕೆವ ಅಂತ ಹೇಳೈನಲ್ಲ? ಹೋಗು ಮೊದಲ ಡಾಕ್ಟರನ್ನ ಕರಕೊಂಡಾ ಬಾ...”

“ಅಲ್ಲ ಸರೋಜಿ, ಯಾವಾಗ್ನೂ ಸಣ್ಣ ಮೂಲಾ ಮಾಡಿಕೊಂಡು ಕೂಡಿಕ್ಕೆ ಏನಧಾಡಿ ಅಗೇದ ನಿನಗ? ನನ್ನಂಥಾ ದೊಡ್ಡ ಅಧಿಕಾರದಾಗಿರೋ ಗಂಡ ಇದ್ದನ, ಮಕ್ಕಳು ಸೆಟಲ್ ಆಗ್ಯಾರ. ದೊಡ್ಡ ಮನಿ. ಕಾರು, ವಸ್ತು-ವಡಿವಿ ಎಲ್ಲಾ ಅವ. ನನ್ನಂಥಾ ಗಂಡ ಸ್ಥಿಕ್ಕೆ ನೀ ಮುಣ್ಣ ಮಾಡಿದಿ. ನನ್ನಿಂದ ನಿನಗ ಎಷ್ಟು ಉಪಕಾರ ಆಗೇದ. ಉಪಯೋಗ ಆಗೇದ, ಎಂದರೆ ತಿಳಕೋತೀಯೇನು?”

“ಮಂಬ್ರೀ ಇನ್ನೂ ನಿದ್ದೀ ಮಂಪರಿನ್ಯಾಗ ಇದ್ದಾಂಗ ಕಾಣಸ್ತದ” ಹೋರಗಿನಿಂದ ಮಗಳ ದನಿ.

“ಅದರ ಇನ್ನೂ ಎಷ್ಟೊತ್ತು ಅಂತ Dead body ಕೊಂಡು ಕೂಡೋದು? ಮಂದಿನ ಕೆಲಸ ಆಗಬೇಕಿಲ್ಲ? ರಾಜೂ, ನೀ ಹೋಗಿ ಸಾವಕಾಶ ನಿನ್ನ ತಾಯಿಯವರನ್ನ ಹೋರಗೆ ಕರಕೊಂಡು ಬಾ. ನಿನ್ನ ತಂದಿಯವರ ದೇಹದ ಹತ್ತಿರ ಐದಾ ಮಿನಿಟು ಕೂಡಿಸು. ಎಲ್ಲಾ ಶಾಸ್ತ್ರ ಆಗಬೇಕಿಲ್ಲ. ಆದಷ್ಟು ಸಂಕ್ಷಿಪ್ತ ಮಾಡಿದ್ದುತ್ತಾತು.” ಹಿರಿಯರೊಬ್ಬರ ಅನುಕಂಪಮಾರಿತ ಸೂಚನೆ.

“ಅಯ್ಯೋ ದೇವರೆ. ಮಂಬ್ರೀ ಇದನ್ನೆಲ್ಲ ಹ್ಯಾಂಗ ತಡಕೋಬೇಕು!” ಮಕ್ಕಳ ಅಳಲು. “ಎನು ಮಾಡೋದರೆಪಾ. ಆ ಮುಣ್ಣತ್ತತ ಆಯುಷ್ಯ ಮುಗೀತು. ದೇವರ ಪಾದಾ ಸೇರಿದ್ದು ಹೋರಗಿನ ಮಂದಿಗೇ ಇದು ತುಂಬಿಬಾರದ ಹಾನಿ ಅನಸ್ತದ. ಅಂಥಾದ್ವಾಗ ನಿಮ್ಮತಾಯಿಗೆ ಹ್ಯಾಂಗನಸ್ತಿರಬೇಕು. ಪಾಪ, ಗಂಡ ಅಂದರ ದೇವರು ಅಂತ ತಿಳಿಕೊಂಡ ಹೆಣ್ಗಳು.”

ಅಣ್ಣಾ. ನೀನ ಹೋಗಿ ಗಟ್ಟಿ ಮನಸ್ಸು ಮಾಡಿ ಮಂಬ್ರೀನ್ನ ಕರಕೊಂಡ ಬಾ” ಮಗಳ ಅಳುದನಿ.

ಸರೋಜಾಗೆ ಯಾರು ಎಬ್ಬಿಸಬೇಕಾಗಿರಲ್ಲ. ಆಕೆಗೆ ಎಚ್ಚರವಾಗಿತ್ತು. ಕನಸುಗಳ ಲೋಕದಿಂದ ಆಕೆ ಹೋರಬಂದಿದ್ದಳು. ವಾಸ್ತವದ ಲೋಕದಲ್ಲಿ ಆಕೆ ಎಚ್ಚರವಾಗಿದ್ದಳು.

ಮೃ-ಮನಸ್ಸು ಹಗುರವಾದಂತಹ ಭಾವ. ಅಂದೆಂಧದೂ ಬಿಡುಗಡೆಯ ಸುಖದ

ಭಾವ. ಎಲ್ಲ ನೋವುಗಳಿಂದ. ಅಪಮಾನಗಳಿಂದ ಹಿಂಸೆಯಿಂದ ನಿರಾಶೆಯಿಂದ ಅನ್ಯಾಯದಿಂದ ದಬ್ಬಾಳಿಕೆಯಿಂದ ಕಳಿಂಡಿಕೊಂಡತಹ ಭಾವ. ತನಗೆ ದುಃಖವಾಗುತ್ತಿಲ್ಲ. ಎಂದು ಆಕೆಗೆ ತಿಳಿಯುತ್ತಿದೆ. ದುಃಖವೇಕೆ ಆಗುತ್ತಿಲ್ಲವೆಂದು ಕಸಿವಿಸಿಯೂ ಆಗುತ್ತಿಲ್ಲ. ದುಃಖವಾಗುತ್ತಿದ್ದರೆ-ಕಸಿವಿಸಿಯಾಗುತ್ತಿದ್ದರೆ-ಸಂತಾಪವಾಗುತ್ತಿದ್ದರೆ ಅದು ಈ ಗಂಡ ಸತ್ತ ಹೋದದ್ದಕ್ಕಾಗಿ ಅಲ್ಲ. ಆತ ಸಾಯಿಸಿದ ತನ್ನ ಅಸಂಖ್ಯಾ ಕನಸುಗಳಿಗಾಗಿ...

ತಲೆ ಕೊಡವಿಕೊಂಡು ಸರೋಜಾ ಎದ್ದಳು. ಕೊಡಲನ್ನು ಸೀರೆಯನ್ನು ಸರಿಪಡಿಸಿಕೊಂಡಳು. ಒಳಗಿನ ಬಾಗಿಲಿನಿಂದ ಒಬ್ಬಳೆ ಅಡಿಗೆ ಮನೆಗೆ ಹೋಗಿ ಕಾಯಿಸಿಟ್ಟಿದ್ದ ಹಾಲನ್ನು ಗ್ರಾಸಿಗೆ ಬಗ್ಗಿಸಿಕೊಂಡು ಸಕ್ಕರೆ ಬೆರೆಸಿ ಗಟಗಟ ಕುಡಿದಳು. ನಂತರ, ಮಗ ತನ್ನನ್ನು ಕರೆಯಲು ಬರುವ ಮೊದಲೆ ಹಗುರವಾದ ದಿಟ್ಟವಾದ ಹೆಚ್ಚೆಗಳನ್ನಿಡುತ್ತ ಪದಸಾಲೆಗೆ ಬಂದಳು.



## ವಿವಾಹಿತ ಹೆಣ್ಣಿ - ಸಿಮೋನ್ ದ ಬೋವಾ

ಕನ್ನಡಕ್ಕೆ : ಡಾ. ಎಚ್.ಎಸ್. ಶ್ರೀಮತಿ

ಹಂಗಸರಿಗೆ ಸಮಾಜವು ಪಂಪರೆಯಿಂದ ನೀಡಿರುವ ಜವಾಬ್ದಾರಿಯೆಂದರೆ ವಿವಾಹ. ಈಗಲೂ ಹಂಗಸರು ಮದುವೆಯಾಗುತ್ತಾರೆ. ಹಿಂದೆಯೂ ಆಗಿದ್ದರೂ, ಮುಂದೆಯೂ ಆಗಲಿದ್ದಾರೆ. ಇಲ್ಲವೇ ಆಗದಿದ್ದರೆ ಪರಿಶೀಲನೆಯಾಗಿದ್ದರೂ. ಮದುವೆಯಾಗದ ಹಂಗಸು ವಿವರಣೆ ನೀಡಬೇಕಾಗುತ್ತದೆ. ಅವಳು ತಪ್ಪಳೋ, ಬಂಡಾಯಗಾತ್ಮಿಯೋ ಅಥವಾ ವಿವಾಹವೆಂಬ ವ್ಯವಸ್ಥೆಯು ಬಗ್ಗೆ ನಿರಾಸಕ್ಕಳೋ ಎಂಬೆಲ್ಲ ಪ್ರಶ್ನೆಗಳು ಏಳುತ್ತವೆ. ಅದಕ್ಕಾಗಿ ನಾವು ಮೊದಲು ವಿವಾಹ ಮೀರಾಂಸೆ ಮಾಡಬೇಕು.

ಹಂಗಸಿನ ಸನ್ನಿವೇಶದಲ್ಲಿ ಸಂಭವಿಸುತ್ತಿರುವ ಆರ್ಥಿಕ ವಿಕಾಸವು ವಿವಾಹ ಸಂಸ್ಥೆಗೆ ಧಕ್ಕೆ ತರುತ್ತಿದೆ. ಇದೀಗ ವಿವಾಹ ಎಂಬುದು ಇಬ್ಬರು ಸ್ವತಂತ್ರ ವ್ಯಕ್ತಿಗಳು ಒಬ್ಬರಿಗೊಬ್ಬರು ಒಟ್ಟಿಗೆ ನೀಡಿ ಒಟ್ಟಾಗಿ ಬದುಕಲು ಮಾಡಿಕೊಂಡ ಒಪ್ಪಂದವಾಗುತ್ತಿದೆ. ಈ ಇಬ್ಬರೂ ವ್ಯಕ್ತಿಗಳು ಪರಸ್ಪರ ಜವಾಬ್ದಾರರು. ಈ ಒಪ್ಪಂದ ಸ್ವಂತ ನೆಲೆಯಾದು. ಹಾದರ ಮಾಡಿದರೆ ಒಪ್ಪಂದ ಮುರಿದಂತೆ. ಇಬ್ಬರೂ ಬೇಕೆಂದಾಗ ಒಂದೇ ಬಗೆಯ ಕಾರಣ ನೀಡಿ ವಿಚ್ಛೇದನ ಪಡೆಯಬಹುದು. ಹೆರುವುದಷ್ಟೇ ಹಂಗಸಿನ ಕೆಲಸವಲ್ಲ. ಹೆರುವಿಕೆಗೆ ಈಗ ಹಿಂದಿನ ಅಧೀನತೆಯ, ಸೇವೆಯ ಲಕ್ಷಣಗಳಿಲ್ಲ. ಇದೀಗ ತನ್ನ ಇಚ್ಛೆಯಿಂದ ಹೊತ್ತ ಈ ಹೊಣೆ ಉತ್ತಾದನಾ ಚಟುವಟಿಕೆಗೆ ಈಗ ಹಿಂದಿನ ಅಧೀನತೆಯ, ಸೇವೆಯ ಲಕ್ಷಣಗಳಿಲ್ಲ. ಅವಧಿಯ ಹೊಣೆಯನ್ನು ರಾಜ್ಯ ಇಲ್ಲವೇ ಆಡಳಿತ ವ್ಯವಸ್ಥೆ ಹೊರುತ್ತದೆ. ಸೋವಿಯತ್ ಒಕ್ಕಾಟದಲ್ಲಿ ಗಂಡ ಹಂಡಿರಿಗೆ ಮೂರ್ಖ ಸಾತ್ತಂತ್ರ್ಯ ನೀಡುವ ಶರತ್ತಿನ ಒಪ್ಪಂದವಾಗಿ ವಿವಾಹವನ್ನು ವ್ಯಾಖ್ಯಾನಿಸಲಾಗಿದೆ. ಆದರೆ ಈಗ ರಾಜ್ಯಶಕ್ತಿ ಅವರಿಭೂರ ಮೇಲೆ ಈ ಹೊಣೆಯನ್ನು ಹೊರಿಸುತ್ತಿದೆ. ಈ ಸನ್ನಿವೇಶಗಳಲ್ಲಿ ಯಾವುದು ನಾಳಿನ ಲೋಕದಲ್ಲಿ ಉಳಿದುಕೊಳ್ಳುತ್ತದೆ ಎಂಬುದು ಸಮಾಜ ರಚನೆಯನ್ನು ಅವಲಂಬಿಸುತ್ತದೆ. ಏನೇ ಆಗಲಿ ಹೆಚ್ಚಿಗೆ ಗಂಡು ಆಸರೆ ಎಬ ಸನ್ನಿವೇಶ ಮಾಯವಾಗುತ್ತಿದೆ. ಸ್ತೇವಾದಿ ದೃಷ್ಟಿಯಿಂದ ಈ ಸಂದರ್ಭ ಒಂದು ಮದ್ದಂತರ ಸ್ಥಿತಿ. ಸೀ ಜನಸಂಖ್ಯೆಯೇ ಕೊಂಚಭಾಗ ಮಾತ್ರ ಉತ್ತಾದನೆಯಲ್ಲಿ ತೊಡಗಿದೆ. ಹಳೆಯ ಸ್ವರೂಪವನ್ನೂ, ಮೌಲ್ಯವಸ್ಥೆಯನ್ನೂ ಉಳಿಸಿಕೊಂಡ ಸಮಾಜದಲ್ಲಿ ಆ ಹಂಗಸರು

ಬದುಕುತ್ತಿದ್ದಾರೆ. ಆಧಿನಿಕ ವಿವಾಹವನ್ನು ಅರಿಯಬೇಕಾದರೆ ಅದರ ಹಿಂದಿನ ಲಕ್ಷಣಗಳನ್ನು ಇಂದೂ ಉಳಿದುಕೊಂಡಿರುವ ಅಂಶಗಳನ್ನು ಪರಿಗಳಿಸಬೇಕಾಗುತ್ತದೆ.

ವಿವಾಹವು ಗಂಡು ಮತ್ತು ಹೆಣ್ಣಿಗಳಿಗೆ ಬೇರೆ ಬೇರೆಯಾಗಿ ಅನುಭವಕ್ಕೆ ಬರುತ್ತದೆ. ಇವರಿಬ್ಬರೂ ಒಬ್ಬರಿಗೊಬ್ಬರು ಬೇಕು. ಆದರೆ, ಇವರಿಬ್ಬರ ನಡುವೆ ಸಮಾನತೆಯನ್ನೆಲೆಗಳು ಮೂಡಿ ಅನಂತರ ಈ ಅವಸ್ತೆ ತಲೆದೋರಿಲ್ಲ. ಹೆಂಗಸರು ಯಾವತ್ತೂ ಗಂಡಸರಿಗೆ ಶರತ್ತು ವಿಧಿಸುವ ಸ್ಥಿತಿಯಲ್ಲಿ ಇರಲೇ ಇಲ್ಲ. ಗಂಡಸು ಸಾಮಾಜಿಕವಾಗಿ ಸ್ವತಂತ್ರ ಮತ್ತು ಸಂಮಾರ್ಥ ವ್ಯಕ್ತಿ. ಆತ ಉತ್ಪಾದಕನೆಂಬ ಸ್ಥಾನ ಪಡೆದಿದ್ದಾನೆ. ಸಮುದಾಯಕೂಗೀ ದುಡಿಯುವನೆಂಬ ಮನುಷ್ಯ ಇದೆ. ಅದೇ ಹೆಂಗಸಿನ ಹೆರವಿಕೆ, ಮನೆಗೆಲಸಗಳಿಗೆ ಇಷ್ಟೇ ಪ್ರಾನತೆಯ ಸ್ಥಾನ ಏಕೆ ದೊರೆತಿಲ್ಲ ಎನ್ನುವುದನ್ನು ಹಿಂದೆ ಗಮನಿಸಿದ್ದೇವೆ. ನಿ.ಜ. ಮರುಷನಿಗೆ ಅವಳು ಬೇಕು. ಕೆಲವು ಆದಿಮ ಸಮುದಾಯಗಳಲ್ಲಿ ಒಂಟಿ ಗಂಡಸು ಒಬ್ಬಂಟಿಯಾಗಿ ಜೀವನ ಸಾಗಿಸಲಾಗದೆ ಗುಂಪಿನಿಂದ ಹೊರಗುಳಿಯಬೇಕಾಗುತ್ತದೆ. ಕೃಷಿ ಸಮಾಜಗಳಲ್ಲಿ ರೈತನ ಕ್ಷೇತ್ರವಿಗೆ ಹೆಂಗಸು ಬೇಕೇ ಬೇಕು. ಗಂಡಸರು ತಮಗೆ ಬೇಸರ ತರುವ ಕೆಲಸಗಳನ್ನೆಲ್ಲ ಯಾರ ಮೇಲಾದರೂ ಹೊರಿಸಲು ಹೆಂಗಸರು ಬೇಕಾಗುತ್ತಾರೆ. ಗಂಡಸಿಗೆ ನಿಯತವಾದ ಲೈಂಗಿಕ ಜೀವನ, ಮುಕ್ಕಳು ಮರಿ ಇವೆಲ್ಲಾ ಬೇಕು. ಅವನು ಸಂತಾನವ್ಯಾಧಿ ಮಾಡಬೇಕೆಂದು ರಾಜ್ಯಶಕ್ತಿ ನಿರೀಕ್ಷಿಸುತ್ತದೆ. ಆದರೆ ಇದೆಲ್ಲವನ್ನೂ ಗಂಡಸು ಹೆಂಗಸಿನ ಮುಂದೆ ತಾನೇ ನಿವೇದಿಸಿಕೊಳ್ಳುವುದಿಲ್ಲ. ಗಂಡಸರ ಇಡೀ ಗುಂಪು, ತಮ್ಮ ಸದಸ್ಯರು ಗಂಡಂದಿರಾಗಿ, ತಂದೆಯರಾಗಿ ತೃಪ್ತರಾಗುವ ಅವಕಾಶ ಕಲ್ಪಿಸುತ್ತದೆ. ಹೆಂಗಸು ಗುಲಾಮಳಾಗಿ, ತಂದೆಯರು, ಸೋದರರು ಇವರ ಕುಟುಂಬದಲ್ಲಿ ಸೇರುವೆಯಾಗುತ್ತಾಳೆ. ಗಂಡಸರು ಅವಳನ್ನು ವಿವಾಹದ ಮೂಲಕ ಬೇರೆ ಗಂಡಸರಿಗೆ ನೀಡುತ್ತಾರೆ. ಆದಿಮ ಸಮಾಜಗಳಲ್ಲಿ ಹೆಂಗಸರನ್ನು ಆಸ್ತಿಗಳಂತೆ ಮಾರುತ್ತಿದ್ದರು. ಎರಡು ಗುಂಪುಗಳು ಅವಳ ಬೆಲೆಯನ್ನು ಕುದುರಿಸುತ್ತಿದ್ದವು. ವಿವಾಹವು ಇಂದು ಒಪ್ಪಂದದ ಹಂತಕ್ಕೆ ಬಂದಾಗಲೂ ಸನ್ನಿಹಿತದಲ್ಲಿ ಬದಲಾವಣೆಯಾಗಿಲ್ಲ. ಅವಳಿಗೆ ವಿವಾಹದ ಮೂಲಕ ಆಸ್ತಿ ಸಂಪತ್ತು ದೊರಕುವಂತಿದ್ದರೆ ಮಾತ್ರ ಆಕೆಗೆ ಒಂದು ಬೇಲೆ. ಹಾಗಾಗಿ, ಈ ಆಸ್ತಿ ಸಂಬಂಧಗಳಿಂದ ಅವಳಿನ್ನೂ ಕುಟುಂಬದ ಅಡಿಯಾಳಾಗಿಯೇ ಇದ್ದಾಗೆ. ಎಷ್ಟೋ ಕಾಲ ಮಾವಂದಿರು, ಅಳಿಯಂದಿರೋಡನೆ ಒಪ್ಪಂದ ಮಾಡಿಕೊಳ್ಳುತ್ತಿದ್ದರೇ ಹೊರತು ಗಂಡ ಹೆಂಡತೆಯರಲ್ಲ. ವಿಧವೆಯರಿಗೆ ಮಾತ್ರ ಆರ್ಥಿಕ ಸ್ವಾತಂತ್ಯವಿತ್ತು. ಹುಡುಗಿಗೆ ಸೀಮಿತ ಆಯ್ದೆಯ ಸ್ವಾತಂತ್ಯವಿತ್ತು. ಧಾರ್ಮಿಕ ಪರೀವೇಶವಿದ್ದ ಸಂದರ್ಭ ಬಿಟ್ಟರೆ, ಹೆಂಗಸು ಬ್ರಹ್ಮಚಾರಿಣಿ ಆಗಿ ಉಳಿದಳೆಂದರೆ, ಆಕೆ ಆಶ್ರಯ ಜೀವಿ ಆಗುತ್ತಿದ್ದಳು. ಇಲ್ಲವೇ ಯಾರಿಗೂ ಬೇಡವಾಗುತ್ತಿದ್ದಳು. ಅವಳು ಬದುಕಬೇಕೆಂದಿದ್ದರೆ, ನೆಲೆ ಕಾಳಬೇಕೆಂದಿದ್ದರೆ, ವಿವಾಹ ಪ್ರೋಂದೇ ಅವಳಿಗೆ ಇಧ್ದ ದಾರಿ ಅವಳನ್ನು ಈ ಸನ್ನಿಹಿತಕ್ಕೆ ಕಟ್ಟಬೇಕುವಂತೆ ಮಾಡಿದ ಕಾರಣಗಳು ಎರಡು.

ಮೊದಲ ಕಾರಣವೆಂದರೆ, ಆಕೆ ಸಮಾಜಕ್ಕೆ ಮುಕ್ಕಳನ್ನು ಬದಗಿಸಬೇಕು. ಸ್ವಾತಂತ್ರ್ಯದಲ್ಲಿ

ಮತ್ತು ಸ್ವಾತ್ಮ ಮಟ್ಟಿಗೆ ನಾಜಿ ಆಳ್ಳಿಕೆಯಲ್ಲಿ ರಾಜ್ಯಶಕ್ತಿ ಹೆಂಗಸರನ್ನು ನೇರವಾಗಿ ತನ್ನ ಅಧಿನಿಕೆ ತೆಗೆದುಕೊಳ್ಳುತ್ತಿತ್ತು. ಅಲ್ಲಿ ಅವರು ತಾಯಿಯಾಗುವ ಕೆಲಸವನ್ನು ಪ್ರೋಂದು ಮಾಡಬೇಕಿತ್ತು. ಆದಿಮ ಸಮಾಜಗಳಲ್ಲಿ ಮುಕ್ಕಳ ಮಟ್ಟಿಗೆ ತಂದೆ ಎಷ್ಟು ಕಾರಣ ಎಂಬುದು ತಿಳಿದರಲ್ಲಿ. ಆದರೂ ಅವರು ಪ್ರತಿ ಹೆಂಗಸೂ ಗಂಡನನ್ನು ಪಡೆಯಲೇ ಬೇಕೆಂದು ನಿರ್ಬಂಧಿಸುತ್ತಿದ್ದರು. ಗಂಡನ ಲೈಂಗಿಕ ಅಗತ್ಯಗಳನ್ನು ಮೂರ್ಯೆಸುವ ಹೊಣೆ ಅವಳ ಮೇಲೆ ಬಿಡುದು ಎರನೆಯ ಕಾರಣ. ಜೊತೆಗೆ ಅವನ ಮನೆಗೆಲಸವನ್ನು ಆಕೆ ಮಾಡಬೇಕಿತ್ತು. ಉಡುಗೊರೆ ನೀಡುಬೇಕಿತ್ತು. ಇಲ್ಲವೇ ಮದುವೆಯ ಒಪ್ಪಂದ ಮಾಡಿಕೊಳ್ಳಬೇಕಿತ್ತು. ಅವಳನ್ನು ಮೋಷಿಬೇಕಿತ್ತು. ಅವನನ್ನು ಮಧ್ಯವರ್ತಿಯಾನ್ನಾಗಿ ಮಾಡಿಕೊಂಡು ಸಮಾಜವು ಹೆಂಗಸಿನ ಬಗ್ಗೆ ತನಗಿರುವ ಜವಾಬ್ದಾರಿಯನ್ನು ನಿಭಾಯಿಸಲೆಂದು ಆಕೆಯನ್ನು ಅವನಿಗೆ ಒಪ್ಪಿಸಿಬಿಡುತ್ತಿತ್ತು. ಗಂಡನಿಗೆ ಮಾಡುವ ಕರ್ತವ್ಯಗಳನ್ನು ಮೂರ್ಯೆಸುವಾದಕೂಗೀ ಅವಳಿಗೆ ಕೆಲವು ಸವಲತ್ತುಗಳು ಒದಗಿಸುವ ಹೊಣೆ ಮರುಷನದು. ತನ್ನ ಮನಸೋ ಇಷ್ಟೇ ಈ ಸಂಬಂಧವನ್ನು ಆಕೆ ಮುರಿಯುವಂತಿರಲ್ಲ. ಸಾಮಾಜಿಕ ಆರ್ಥಿಕ ಕೇಂದ್ರಗಳು ಒಪ್ಪಿದಾಗ ಮಾತ್ರ ಆಕೆ ಹೆಂಡತೆಯನ್ನು ತೋರೆಯಬಹುದಿತ್ತು. ಹಾಗೆ ಮಾಡಿದಾಗಲೂ ಅವಳಿಗೆ ಪರಿಹಾರ ರೂಪದಲ್ಲಿ ಹಣ ನೀಡಬೇಕಿತ್ತು. ಬೂಕಾರಿಸ್ ಆಳ್ಳಿಕೆಯಲ್ಲಿ ಈ ವ್ಯವಸ್ಥೆ ಕೂಡಾ ದುರುಪಯೋಗಕ್ಕೆ ಒಳಗಾಯಿತು. ಸಂಯುಕ್ತ ಸಂಸಾಗಳಲ್ಲೂ ಇದೊಂದು ಕೆಟ್ಟ ಪ್ರವೃತ್ತಿಯಾಗಿದೆ. ಬಹುಪತಿತವ್ಯಕ್ಕೆ ಸಾಮಾನ್ಯವಾಗಿ ಸಮೃತಿ ಇತ್ತು. ಸೇವಕಿ, ಸೋಳೆ ಉಪಪತ್ನಿ – ಹೀಗೆ ಯಾರೊದನೆ ಬೇಕಾದರೂ ಗಂಡಸು ಮಲಗಬಹುದಿತ್ತು. ಆದರೆ ತನ್ನ ವಿವಾಹಿತ ಪತ್ನಿಗೆ ಕೆಲವು ಗೋತ್ತಾದ ಸವಲತ್ತುಗಳನ್ನು ಒದಗಿಸಲೇ ಬೇಕಿತ್ತು. ಅವಳನ್ನು ಕೆಟ್ಟಿದಾಗಿ ನಡೆಸಿಕೊಂಡರೆ, ಇಲ್ಲವೇ ಅವಳಿಗೆ ಅನ್ಯಾಯ ಮಾಡಿದರೆ, ಆಕೆ ತನ್ನ ತವರು ಕುಟುಂಬಕ್ಕೆ ಮರಳಿ ಹೋಗಿ ನೆಲೆಸಿ, ಅವನಿಂದ ಬಿಡುಗಡೆಯನ್ನು ಪಡೆಯುವುದು ಸಾಧ್ಯವಿತ್ತು. ಈ ಹಕ್ಕು ಹೆಂಗಸಿಗೆ ಲಭ್ಯವಿದ್ದದ್ದು ಬಹುಮಟ್ಟಿಗೆ ಲಿಚಿತ.

ಗಂಡು ಹೆಣ್ಣು ಇಬ್ಬರಿಗೂ ವಿವಾಹ ಒಂದು ಹೊರೆಯಾಗಿರುವಂತೆಯೇ ಒಂದು ಸವಲತ್ತು ಹೌದು. ಆದರೆ, ಇಬ್ಬರೂ ಅದನ್ನು ಅನುಭವಿಸುವ ಸನ್ನಿಹಿತ ಬೇರೆ ಬೇರೆಯಾಗಿದೆ. ಹೆಂಗಸಿಗೆ ಸಮಾಜದಲ್ಲಿ ಸೇರುವೆಯಾಗಲು ವಿವಾಹವೊಂದೇ ದಾರಿ. ಒಂದು ವೇಳೆ ಅಲ್ಲಿ ನಿರಾಕರಣಗೊಂಡರೆ, ಸಾಮಾಜಿಕವಾಗಿ ಅವಳನ್ನು ನಿರುಪಯುಕ್ತಳೆಂದೇ ತಿಳಿಯಲಾಗುತ್ತದೆ. ತಾಯಂದಿರು ಈ ಕಾರಣದಿಂದಾಗಿ, ಹೆಣ್ಣು ಮುಕ್ಕಳಿಗೆ ಮದುವೆ ಮಾಡಿಸಲು ಸದಾ ಪ್ರಯುಷಿಸುತ್ತಾರೆ. ಕಳೆದ ಶತಮಾನದವರೆಗೂ ಮಧ್ಯಮವರ್ಗದ ಹೆಣ್ಣು ಮುಕ್ಕಳನ್ನು ಮದುವೆಯ ವಿಷಯದಲ್ಲಿ ಅಭಿಪ್ರಾಯ ಕೇಳುತ್ತಿರಲ್ಲ. ಗಂಡುಗಳಿಗೆ “ತೋರಿಸಿ” ಒಪ್ಪಂದ ಮಾಡುತ್ತಿದ್ದರು. ‘ಪಾಟ್ ಚಾಲ್’ ಕೃತಿಯಲ್ಲಿ ಜೋಲಾ ಬಣ್ಣಿಸುವ ಪ್ರಸಂಗ ಹೀಗಿದೆ.

\* \* \*

ಮೇಡಂ ಜೆಸೊರಾಂಡ್ “ವಲ್ಲಮುಗಿಯಿತು. ಆಗಿ ಹೋಯಿತು” ಎಂದು ಹೇಳುತ್ತಿ ಕುಚಿಕೆಯಲ್ಲಿ ಕುಸಿದು ಕುಳಿತಳು. ಮಿಸ್ಟ್ರ್ ಜೆಸೊರಾಂಡ್ ಸುಮೃನೆ “ಹೊದಾ!” ಎಂದರು.

ಮೇಡಂ ಜೆಸೊರಾಂಡ್ ಕೆರಲು ಧ್ವನಿಯಲ್ಲಿ “ನಿಮಗೆ ಗೊತ್ತಾಗುವುದಿಲ್ಲ ಇದು ವಿಳಸನೆಯ ಮದುವೆಯ ಪ್ರಸ್ತಾಪ. ಇದೂ ಮುರಿದು ಬಿತ್ತು”ಅಂದಳು.

ಮಗಳತ್ತ ನಡೆಯುತ್ತಾ ಆಕೆ “ಯಾಕೇ, ಇದನ್ನು ಹಾಳು ಮಾಡಿಕೊಂಡೇ?” ಎಂದಳು.

ಬೆತ್ತಾರ್ ತಾನು ಮಾತಾಡಬೇಕೆಂದು ತಿಳಿದು “ನನಗೆ ಗೊತ್ತಿಲ್ಲ ಅಮ್ಮೆ” ಎಂದು ಗೊಣಗಿದಳು. ತಾಯಿ, “ಇಲಾಬೆಗೆ ಏರಡನೇ ಮುಖ್ಯಸ್ಥಿ ಇನ್ನೂ ಮೂವತ್ತಾಗಿಲ್ಲ. ಎಲ್ಲ ಮುರಿದು ಬಿತ್ತು. ತಿಂಗಳೂ ಕೈತುಂಬಾ ಸಂಬಳ ತರುವ ಹುದ್ದೆ. ಇನ್ನೇನು ಬೇಕು?.... ಯಾವಾಗಲೂ ಮಾಡುವ ಹಾಗೆ ಈ ಬಾರಿಯೂ ನೀನು ದಡ್ಡಳ ಥರ ಮಾಡಬಿಟ್ಟು” ಎಂದಳು.

“ಅವನ ಜೊತೆ ಡಾನ್ಸ್ ಮಾಡುವಾಗ ಚಿಕ್ಕ ಕೋಣೆಯೋಳಗೆ ಹೋಗಿಬಿಟ್ಟೇ”

ಗೊಂದಲದಿಂದ ಬೆತ್ತಾರ್ ಹೇಳಿದಳು “ಹೊದು ಅಮ್ಮೆ ನಾವಿಷ್ಟರೂ ಒಟ್ಟಿಗೇ ಇದ್ದಾಗ ಅವನು ಅಸಭ್ಯವಾಗಿ ನಡೆದುಕೊಳ್ಳಲು ಯಶ್ಸಿಸಿದ. ಅಪ್ಪಿಕೊಂಡು ಹೀಗೆ ಹಿಡಿದುಕೊಂಡ. ನನಗೆ ಭಯವಾಯಿತು ಅವನನ್ನು ಕುಚಿಕೆಯ ಮೇಲೆ ತಲ್ಲಿಬಿಟ್ಟೇ”

ತಾಯಿ ಕೋಪದಿಂದ ಅವಳನ್ನು ತಡೆದು “ತಲ್ಲಿದಳಂತೆ, ಕತ್ತೆ. ನೀನು ಅವನನ್ನು ತಲ್ಲಿದೆಯಾ?”

“ಅಮ್ಮಾ... ಅವನು ನನ್ನನ್ನು ಹಿಡಿದುಕೊಂಡಿದ್ದು”

“ವನಿಗೆ? ಅವನು ನಿನ್ನನ್ನು ಹಿಡಿದುಕೊಂಡಿದ್ದು. ಇದಕ್ಕೇನು ನಿನ್ನನ್ನು ಬೋಡಿಂಗ್ ಸ್ಕೂಲಿಗೆ ಕಳುಹಿಸಿದ್ದು? ಅಲ್ಲಿ ಏನು ಹೇಳಿಕೊಟ್ಟರು ನಿನಗೆ? ಇದನ್ನೇಲ್ಲಾ ನಮಗೆ ಬಂದು ಹೇಳಬೇಕೆನು? ಗಂಡುಗಳನ್ನು ತಲ್ಲಿತ್ತೀಯಾ? ಮದುವೆ ಅವಕಾಶ ಮುರಿದು ಹಾಕುತ್ತೀಯಾ?”

ಪಾಠ ಮಾಡುವ ದನಿಯಲ್ಲಿ ಮುಂದುವರೆಸಿದಳು.

“ಆಯ್ತು. ನಾನು ಇನ್ನೇನೂ ಮಾಡುವುದಿಲ್ಲ. ನೀನು ಕೆಲಸಕ್ಕೆ ಬಾರದವಳು. ಇದೇ ನಿನ್ನ ಹಣ ಬರಹ. ಗಂಡಸರನ್ನು ನೀನು ಬೇರೆ ರೀತಿಯಲ್ಲಿ ಬಲೆಗೆ ಹಾಕಿಕೊಳ್ಳಬೇಕು. ಒಟ್ಟಾರೆ ಅವರಿಗೆ ಮೆಚ್ಚಿಗೆ ಆಗುವ ಹಾಗೆ ನಡೆದುಕೊಳ್ಳಬೇಕು. ಕಣಿಲ್ಲ ಕಣಿಷ್ಟು ನೋಡಬೇಕು. ಅಲಸ್ಪಲ ಹತ್ತಿರ ಬಂದರೆ ಗೊತ್ತಾಗದವಳಂತೆ ಸುಮೃನಿರಬೇಕು. ನೀನು ನಿನ್ನ ಗಂಡನನ್ನು ಹೀಗೆ ಮಡುಕಿಕೊಳ್ಳಬೇಕು... ಇವಳೇನೂ ಕೆಲಸಕ್ಕೆ ಬಾರದವಳಿಲ್ಲ. ಸುಮೃನೆ ಅಳಬೇಡ. ಇಲ್ಲಿ ನೋಡು. ನಿನ್ನ ಶೈಯಲ್ಲಿರುವ ಬೀಸನಿಗೆ ಹೇಳಿಗೆ ಹಾಕು. ಅವನು ಎತ್ತಿಕೊಡುವಾಗ ನಿನ್ನ ಬೆರಳು ಮಟ್ಟುತ್ತಾನೆ... ಹಾಗೆ ಸೆಟಿದುಕೊಳ್ಳಬೇಡ.

ಅವರು ಮುಂದುವರೆದರೆ ಸುಮೃನೆ ತಲೆ ಕೆಡಿಸಿಕೊಳ್ಳಬೇಡ. ಹಾಗೆ ಸಾಕಷ್ಟು ಮುಂದುವರೆದವನು ಬಲೆಗೆ ಬಿದ್ದೇ ಬೀಳುತ್ತಾನೆ.”

ಇಡೀ ಸಂಜೆ ಬೋಧನೆ ಕೇಳಿ ಕೇಳಿ ಹುಡುಗಿ ಸುಮೃನೆ ಇದ್ದುಬಿಟ್ಟಳು. ಅವಳ ಹೃದಯ ಭಯ ನಾಚಿಕೆಗಳಿಂದ ಭಾರವಾಯಿತು.

\* \* \*

ಇಂಥಾ ಸನ್ವೇಶದಲ್ಲಿ ಹುಡಿಗಿಯರು ಸುಮೃನೆ ಇದ್ದು ಬಿಡುತ್ತಾರೆ. ಅವಳನ್ನು ಮದುವೆ ಮಾಡಿ ‘ಕೊಡಲಾಗುತ್ತದೆ’ ಅವಳನ್ನು ಹುಡುಗರು ಮದುವೆ ‘ಆಗುತ್ತಾರೆ.’ ಹೆಂಡತಿಯನ್ನು ‘ಪಡೆಯುತ್ತಾರೆ’. ಹುಡುಗರಿಗೆ ವಿವಾಹ ಒಂದು ವಿಸ್ತರಣೆಯ ಅವಕಾಶ. ಅವರ ಅಸ್ತಿತ್ವದ ಪುರಾವೆ. ಹುಡುಗಿಯರಾದರೆ ಅದು ಒಂದು ಅಸ್ತಿತ್ವದ ಪ್ರಜ್ಞ. ಹುಡುಗರು ಮದುವೆಯಾಗುವುದು ಈ ಬಗ್ಗೆ ಬರದಿದ್ದಾರೆ. ವಿವಾಹ ಹುಡುಗರಿಗೆ ಹಲವು ದಾರಿಗಳಲ್ಲಿ ಒಂದು. ಅದೊಂದೇ ಗುರಿಯಲ್ಲ. ಬೇಕೆಂದರೆ ಬ್ರಹ್ಮಚಾರಿಗಳಾಗಿ ಇದ್ದು ಬಿಡಬಹುದು. ಕೆಲವರು ತಡವಾಗಿ ಮದುವೆಯಾಗುತ್ತಾರೆ. ಮತ್ತೆ ಕೆಲವರು ಆಗುವದೇ ಇಲ್ಲ.

ಮದುವೆಯಾಗುವ ಹೆಂಗಸಿಗೆ ಮಾತ್ರ ಲೋಕದಲ್ಲಿ ಅವಳದೆನ್ನುವ ಕೊಂಚ ಜಾಗ ಸಿಗುತ್ತದೆ. ಒಂದಿಷ್ಟು ನ್ಯಾಯಿತ ಹಕ್ಕುಗಳು ದೊರಕಿ ಇತರ ಗಂಡಸರ ಚಂಚಲತೆಯಿಂದ ರಕ್ಷಣೆ ಬದಗುತ್ತದೆ ಆದರೆ ಗಂಡನ ಅಡಿಯಾಳಾಗುತ್ತಾಳೆ. ಹಣಕಾಸಿನ ವಿಚಾರದಲ್ಲಿ ಅವನೇ ತಲೆಯಾಳು, ಸಮಾಜದ ಬಗ್ಗೆ ಅವನ ಮಾತುಗಳಿಗೇ ಬೆಲೆ. ಅವಳು ಅವನ ಅಡ್ಡ ಹೆಸರು ಪಡೆದುಕೊಳ್ಳುತ್ತಾಳೆ. ಅವನ ಧರ್ಮ, ಅವನ ವರ್ಗ, ಅವನ ಬಂಧು ಸಂಕುಲ, ಅವನ ಕುಟುಂಬ ಇವೆಲ್ಲಕ್ಕೂ ಅವಳು ಸೇರಿಕೊಳ್ಳುತ್ತಾನೆ. ಅವನ ‘ಅಧಾರಂಗಿ’ಯಾಗುತ್ತಾಳೆ. ಅವನು ದುಡಿಯಲು ಬೇರೆ ಕಡೆಗೆ ಹೋದರೆ ಅವಳೂ ಅಲ್ಲಿಗೆ ಹೋಗಬೇಕು. ಅವನು ಬಯಸುವ ಜಾಗದಲ್ಲಿ ವಾಸಮಾಡಬೇಕು. ತನ್ನ ನಿನ್ನಗಳಿಂದ ಬೇರುಸಹಿತ ಕಿತ್ತು ಹೊರಬರಬೇಕು. ಗಂಡನ ಜಗತ್ತಿಗೆ ಸೇರಿ ಹೋಗಬೇಕು. ತನ್ನ ದೇಹ, ಕನ್ವತ್ತೆ ನಿಷ್ಟೆ ಎಲ್ಲವನ್ನೂ ಅವನಿಗೆ ಒಷ್ಟಿಸಬೇಕು. ಮದುವೆಯಾಗದೆ ಉಳಿದ ಹೆಂಗಸಿನ ನ್ಯಾಯಿಕ ಹಕ್ಕುಗಳು ಮೊಟಕಾಗುತ್ತವೆ. ಹೋಮನ್ ಕಾನೂನು ಹೆಂಡತಿಯನ್ನು ಗಂಡನ ಕ್ಯಾಯಲ್ಲಿ ಇರಿಸಿದವು. ಮಗಳಿಗೆ ಇರುವ ಸ್ಥಾನವೇ ಆಕೆಗೂ ದೊರಕುತ್ತಿತ್ತು. ಹತ್ತೊಂಬತ್ತನೆಯ ಶತಮಾನದ ಸಂಪ್ರದಾಯವಾದೀ ಬರಹಗಾರ ಬೋನಾಲ್ಲೆ ‘ತಾಯಿಗೆ ಮಗು ಹೇಗೇನ್ಬೇ, ಗಂಡನಿಗೆ ಹೆಂಡತಿ ಹಾಗೆ’ ಎಂದು ಬರೆದನು. 1942ಕ್ಕೆ ಮೊದಲಿನ ಪ್ರೇಂಚ್ ಕಾನೂನಿನಂತೆ ಹೆಂಡತಿ ಗಂಡನಿಗೆ ವಿಧೇಯಾಗಿರಬೇಕಿತ್ತು. ದಾಂಪತ್ಯದ ಜೀವನದಲ್ಲಿ ಅವನಿಗಿರುವ ಹೆಚ್ಚನ ಹಕ್ಕುಗಳನ್ನು ಇಂದಿಗೂ ಕಾನೂನು ಕಟ್ಟಿಗೆಳು ಇನ್ನಷ್ಟು ಬಿಲಪಡಿಸುವಂತಿವೆ.

ಗಂಡ ದುಡಿಯಾದ ಕಾಟ. ಕುಟುಂಬದಾಜಿಗೆ ಸಮಾಜದ ಬಗೆಯನ್ನೂ ಚಿಂತಿಸಬೇಕಾದವನು. ಇತರರೊಡನೆ ಸೇರಿಕೊಂಡು ಉತ್ತಮ ಭವಿಷ್ಯಕಾಗಿ ಯೋಜನೆ ರೂಪಿಸುತ್ತಾನೆ. ಮಿತಿಗಳನ್ನು ದಾಟುವುದು. ಅವನ ಸ್ವಭಾವ. ಹೆಂಗನು ಜೀವಿವರ್ಗ

ಬೆಳೆಸುತ್ತಾ, ಮನೆವಾರ್ತೆ ನೋಡಿಕೊಂಡು ಇರಬೇಕು. ಅಂದರೆ ಚೌಕಟ್ಟಿಗೆ ಮಿತನೊಳ್ಳಬೇಕು. ಮಾನವ ಅಸ್ತಿತ್ವದಲ್ಲಿ ಹೀಗೆ ಮೀರುವ ಮತ್ತು ನೆಲೆಗೊಳ್ಳುವ ಎರಡು ಸ್ತ್ರಿಗಳು ಬೆರೆತುಹೋಗಿವೆ. ಮುಂದುವರೆಯಬೇಕೆಂದರೆ ಅಸ್ತಿತ್ವವನ್ನು ಕಾಯ್ದುಕೊಳ್ಳಬೇಕು. ನಾಳಿಗಳಿಗೆ ಚಾಚವ ಹೊತ್ತಿನಲ್ಲೇ ನಿನ್ನೆಗಳನ್ನು ಅರಗಿಸಿಕೊಳ್ಳಬೇಕು. ಇತರರೂಡನೆ ಸಂಪಾದ ಬೆಳೆಸುವಾಗ ತಾನು ಕರಗಿ ಹೋಗದಂತೆ ಕಾಯ್ದುಕೊಳ್ಳಬೇಕು. ನಿರ್ವಹಣೆ ಮತ್ತು ಪ್ರಗತಿ ಇವರಡೂ ಜೀವಂತ ಕ್ರಿಯೆಗಳಲ್ಲಿ ಅಂತಸ್ಥವಾಗಿರುತ್ತವೆ. ವಿವಾಹ ಗಂಡಸಿಗೆ ಈ ಎರಡೂ ಸಾಧ್ಯತೆಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಲು ಅವಕಾಶ ನೀಡುತ್ತದೆ. ತನ್ನ ವೃತ್ತಿಯಲ್ಲಿ, ರಾಜಕೀಯ ಜೀವನದಲ್ಲಿ ಆತ ಬದಲಾವಣೆ ಮತ್ತು ಪ್ರಗತಿಗಳನ್ನು ಕಾಣುತ್ತಾನೆ. ಕಾಲ ಮತ್ತು ದೇಶಗಳಲ್ಲಿ ತನ್ನನ್ನು ತಾನು ವಿಸ್ತರಿಸಿಕೊಳ್ಳಬಲ್ಲ. ಅದು ಆಯಾಸವೆನಿಸಿದಾಗ ಮನೆಗೆ ಹಿಂತಿರುಗಿ ಬರುತ್ತಾನೆ. ಮನೆ ಅವನಿಗೆ ಗೊತ್ತಾದ ನೆಲೆ. ಅವನ ಲೋಕದ ಲಂಗರು. ಸಂಜೆಯಲ್ಲಿ ಮನೆಯಲ್ಲಿ ಕುಳಿತು ವಿಶ್ವಾರ್ಥಿ ಪಡೆಯುತ್ತಾನೆ. ಹೆಂಡತಿ ಅವನ ಅಸ್ತಿಪಾಸ್ತಿ ಮಕ್ಕಳು ಮರಿಗಳನ್ನು ನೋಡಿಕೊಳ್ಳುತ್ತಾರೆ. ಹೀಗಲ್ಲದೆ, ಬೇರೆ ಬಗೆಯ ವೈವಿಧ್ಯದ ಬದುಕು ಅವಳಿಗಲ್ಲ. ಮಕ್ಕಳನ್ನು ಹೇರುತ್ತಾರೆ. ದಿನದಿನವೂ ಅದೇ ಲಯದ ಕೆಲಸಗಳಲ್ಲಿ ಮನೆಯ ಗತಿಶೀಲತೆ ತಪ್ಪದಂತೆ ಕಾಯ್ದುಕೊಳ್ಳುತ್ತಾರೆ. ಅದಕ್ಕೆ ಕಾವಲು ಇರುತ್ತಾರೆ. ನಾಳಿಗಳ ಬಗ್ಗೆ ಅವಳಿಗೆ ಏನೂ ಹಕ್ಕಿಲ್ಲ. ಲೋಕವನ್ನು ಪ್ರಭಾವಿಸಲಾರಳು. ಗಂಡನ ಮೂಲಕ ಮಾತ್ರವೇ ಸಾಮಾಜಿಕ ಗುಂಪುಗಳ ಸಂಪರ್ಕ ಪಡೆಯಬಲ್ಲಳು.

ಇಂದಿಗೂ ವಿವಾಹವು ಪಾರಂಪರಿಕ ಲಕ್ಷಣಗಳನ್ನು ಉಳಿಸಿಕೊಂಡಿದೆ. ಹುಡುಗಿಗಿಂತ ಹುಡುಗಿಯರ ಮೇಲೆ ಅದನ್ನು ಹಿಂಸೆಯಿಂದ ಹೇರಲಾಗುತ್ತದೆ. ಆಕೆಗೆ ಇದೊಂದನ್ನು ಬಿಟ್ಟೇ ಸಾಮಾಜಿಕ ನೆಲೆಗೆ ತೆರೆದೊಕೊಳ್ಳಲು ಬೇರೆ ಹೊರಧಾರಿಗಳೇ ಇಲ್ಲ. ಜನರಿಗೆ ಮದುವೆಯಾಗದ ಹೆಣ್ಣು ಬೇಡದ ವಸ್ತು. ತಂದೆ, ಸೋದರರು, ಭಾವಂದಿರು, ಇವರಿಗಲ್ಲ ಹೊರೆಯಾಗಿ ಆಳಾಗಿ ದುಡಿಯುತ್ತಾರೆ. ನಗರಗಳತ್ತ ವಲಸೆ ಬರಲಾರಳು. ಗಂಡಿಗೆ ಕಟ್ಟಿ ಬೀಳಬೇಕು. ಮನೆಗೇನೋ ಹೆಸರಿಗೆ ಯಜಮಾನಿ. ಎಷ್ಟೋ ಮಧ್ಯಮ ವರ್ಗದ ಕುಟುಂಬಗಳಲ್ಲಿ ಹುಡುಗಿ ತನ್ನ ಬದುಕನ್ನು ತಾನೇ ನಿರ್ವಹಿಸಲಾರದ ಸ್ಥಿತಿ ಇದೆ. ತಂದೆಯ ಮನೆಯಲ್ಲಿ ಆಶ್ರಯ ಪಡೆದು ಬದುಕಬೇಕು. ಇಲ್ಲವೇ ಗೋತ್ತಿಲ್ಲದ ಗಂಡಸೊಬ್ಬನ ಮನೆಯಲ್ಲಿ ಹೀನಾಯವಾಗಿ ದುಡಿಯಬೇಕು. ಅವಳು ಬಿಡುಗಡೆ ಪಡೆದರೂ, ವೃತ್ತಿಗಿಂತ ಮದುವೆಯೇ ಮುಖ್ಯವಾಗುತ್ತದೆ. ಏಕೆಂದರೆ ಗಂಡನಿಗೆ ಹಣಕಾಸಿನ ವಿಚಾರಲ್ಲಿ ಅಧಿಕಾರ ಜಾಸ್ತಿ. ಹಾಗಾಗಿ, ಅವಳು ತನಗಿಂತ ಹೆಚ್ಚಿನ ಅಂತಸ್ಥಿನವನನ್ನೇ ಮದುವೆಯಾಗಬೇಕು. ಇಲ್ಲವೇ, ತನಗಿಂತ ಬೇಗ ಬೇಗ ಗೆಲುವನ್ನು ಗೇಳಿಸಬಲ್ಲ ಗಂಡನನ್ನು ಆಯ್ದುಕೊಳ್ಳಬೇಕು.

ಇಂದಿಗೂ ಹೆಣ್ಣು ಲ್ಯಾಂಗಿಕ್ರೆಯೆಯ ಮೂಲಕ ಗಂಡನಿಗೆ ಸೇವೆ ನೀಡುತ್ತಾರೆಯೇ ತಿಳಿಯಲಾಗಿದೆ. ಆ ಸೇವೆಗಾಗಿ ಆತ ಅವಳಿಗೆ ಏನನ್ನಾದರೂ ನೀಡಬೇಕು. ಆ ಸೇವೆಯಿಂದ ಆತ ಸುಖ ಪಡೆಯುತ್ತಾನೆ. ಹೆಣ್ಣಿನ ದೇಹ ಆತ ಕೊಂಡ ವಸ್ತು.

ಆಕೆಯ ಹಾಲಿಗೆ ಅವಳಿಂದರೆ ಆತ ಬಳಸಬಲ್ಲ ಬಂಡವಾಳ. ಕೆಲವೊಮ್ಮೆ ಅವಳು ಸಂಪತ್ತನ್ನೂ ತಂದಾಳು. ಇಲ್ಲವೇ ಮನಗೆಲಸ ಮಕ್ಕಳ ಪಾಲನೆ-ಇಂಥಾ ಹೊಣೆಯನ್ನು ಹೊರತ್ತಾರೆ. ಅಂದರೆ ತನ್ನನ್ನು ಮೋಷಿಸಬೇಕೆಂದು ಕೇಳುವ ಹಕ್ಕು ಅವಳಿಗಿದೆ. ಸಾಂಪ್ರದಾಯಿಕ ನೀತಿಯಂತೆ ಹಾಗೆ ಮಾಡಲು ಅವಳನ್ನು ಪ್ರೇರೇಷಿಸಲಾಗುತ್ತದೆ. ಅವಳಿಗೆ ದೊರೆಯುವ ಇತರ ಕೆಲಸಗಳಲ್ಲಿ ಸಂಪಾದನೆ ಕಡಿಮೆ, ಇವ್ವಷ್ಟೂ ಆಗುವುದಿಲ್ಲ. ಆದ್ದರಿಂದ, ಈ ಸ್ತ್ರಿಯೇ ಆವಳಿಗೆ ಸುಲಭದ ಆಯ್ದು. ವಿವಾಹ ಎಂಬುದು ಇತರ ವೃತ್ತಿಗಳಿಗಿಂತ ಹೆಚ್ಚಿನ ‘ಸೌಲಭ್ಯ’ವನ್ನು ಅವಳಿಗೆ ನೀಡುತ್ತದೆ.

ವಿವಾಹ ಆಗದ ಹೆಂಗಸು ಲ್ಯಾಂಗಿಕ ಸ್ವಾತಂತ್ರ್ಯ ಪಡೆಯದಂತೆ ಕಟ್ಟುಕಟ್ಟಿಗಳನ್ನು ರೂಪಿಸಲಾಗಿದೆ. ಹೆಂಡತಿ ಹಾದರ ಮಾಡಿದರೆ, ಅದನ್ನು ತೀರು ಈಜಿನವರೆಗೂ ಘಾನ್ಸಾನಲ್ಲಿ ಅಪರಾಧವೆಂದೇ ಪರಿಗಣಿಸಲಾಗುತ್ತಿತ್ತು. ಆದರೆ, ಒಬ್ಬ ಅವಿವಾಹಿತ ಹೆಂಗಸು ಮುಕ್ಕೆ ಪ್ರೇಮದಲ್ಲಿ ತೊಡಗಲು ಈಗ ಕಾನೂನಿನ ಅಡ್ಡಿಗಳೇನಿಲ್ಲ. ಆದರೆ, ಅವಳು ಹಾಗೆ ಮಾಡಲು ತಾನು ಆಯ್ದು ಮಾಡಿದ ಗಂಡಸನ್ನು ಮದುವೆಯಾಗಬೇಕು. ಈಗಲೂ ವಾಧ್ಯವು ವರ್ಗದ ಹಾಡುಗಿರುತ್ತಿಂದೇ” ಮದುವೆಯಾಗುತ್ತಾರೆ. ಎಷ್ಟೋ ಅಮರಿಕನ್ ಹೆಣ್ಣಳು ಲ್ಯಾಂಗಿಕ ಸ್ವಾತಂತ್ರ್ಯ ಪಡೆದಿದ್ದಾರೆ. ಆದರೆ, ಅವರ ಅನುಭವಗಳು ಬೇರೆಯಾಗಿವೆ. “ದ ಸೆಕ್ಸ್ಯೂಯಲ್ ಲ್ಯಾಫ್ ಆಫ್ ಸ್ಯಾವೇಜಸ್” ಕೃತಿಯಲ್ಲಿ ಮಲಿನವಾಸ್ತಿ ಬಣ್ಣಿಸುವ ಮದುಗಿಯರ ಅನುಭವವನ್ನು ಹೋಲುವಂತಿವೆ. ಆ ಮದುಗಿಯರು “ಅವಿವಾಹಿತರ ಮನೆ”ಯಲ್ಲಿ ಯಾವ ಪರಿಣಾಮವೂ ಇಲ್ಲದ ಲ್ಯಾಂಗಿಕ ಶ್ರೀಯಗಳಲ್ಲಿ ತೊಡಗುತ್ತಾರೆ. ವಯಸ್ಕರಾದ ಮೇಲೆ ಮದುವೆಯಾಗುತ್ತಾರೆ. ಘಾನ್ಸಾಗಿಂತ ಅಮರಿಕದ ಎಕಾಂಗಿ ಹೆಣ್ಣು ತನ್ನ ಜೀವನವನ್ನು ತಾನೇ ನಿರ್ವಹಿಸುತ್ತಿದ್ದರೂ, ಅವಳು ಮೊಣಾಜಲ್ಲ ಎಂದೇ ತಿಳಿಯಲಾಗುತ್ತಿದೆ. ಅವಳು ವೃತ್ತಿಯ ಫೆನೆತೆಯನ್ನು, ಹಕ್ಕುಗಳನ್ನು ಪಡೆಯಬೇಕಾದರೆ ಬರಳಲ್ಲಿ ಮದುವೆಯಂಗುರ ಇರಲೇಬೇಕು. ಮದುವೆಯಾದರೆ ಮಾತ್ರ ತಾಯ್ನನಕ್ಕೆ ಗೌರವ. ಅವಿವಾಹಿತ ತಾಯಿ ಸಾಮಾಜಿಕ ನೆಲೆಯಲ್ಲಿ ಅಪರಾಧಿಯೇ. ಅವಳ ಬದುಕಿಗೆ ಅವಳ ಮಗುವೋಂದು ಹೊರೆ.

ಈ ಎಲ್ಲ ಕಾರಣಗಳಿಂದ, ಎಲ್ಲ ಕಾಲದ ಕೊಮಾಯಾವಸ್ಥೆಯ ಹುಡುಗಿಯರನ್ನೂ ನಾಳಿ ಏನು ಮಾಡುತ್ತಿರಿ ಎಂದು ಕೇಳಿದಾಗ, ಎಲ್ಲರೂ ಸ್ವಾಭಾವಿಕವಾಗಿ ಹೇಳುವುದಿಷ್ಟೇ ‘ನಾನು ಮದುವೆಯಾಗುತ್ತೇನೆ’. ಆದರೆ, ಯುವಕನಿಗೆ ಮದುವೆ ಮೊದಲ ಗುರಿಯಲ್ಲ. ಆತ ಹಣಕಾಸಿನ ನೆಲೆಯಲ್ಲಿ ನಿಂತು ವಯಸ್ಕನಾಗಬೇಕು. ರೈತಾಪಿ ಜನರಲ್ಲಂತೂ ಹೀಗೆ ಗೆದ್ದವನು ಮಾತ್ರವೇ ಮದುವೆಯಾದಾನು. ಉಳಿದವರಲ್ಲಿ ಹಾಗಾಗದೆಯೂ ಇರಬಹುದು. ಹಿಂದಿಗಿಂತ ಈಗ ಜೀವನದ ನೆಲೆಗಷ್ಟು ಹೆಚ್ಚು ಸಡಿಲವಾಗಿದೆ. ಹಾಗಾಗಿ ಮದುವೆಯು ತರುವ ಹೊಣೆ ಹೆಚ್ಚಾಗಿದೆ. ಅದರಿಂದ ಯುವಕರಿಗೆ ಸಿಗುವ ಸವಲತ್ತುಗಳು ಕಡಿಮೆಯಾಗಿದೆ. ಹಾಗಾಗಿ ಮದುವೆಯು ತರುವ ಹೊಣೆ ಹೆಚ್ಚಾಗಿದೆ. ಅದರಿಂದ ಯುವಕರಿಗೆ ಸಿಗುವ ಸವಲತ್ತುಗಳು ಕಡಿಮೆಯಾಗಿವೆ. ಆತ ಬೇಕೆಂದಲ್ಲಿ ನೆಲೆಸಿ

ಬೇಕಾದಾಗ ಲ್ಯಂಗಿಕ ತೃಪ್ತಿ ಪಡೆಯಬಲ್ಲ ನಿಜ. ಮದುವೆಯಿಂದ ಕೆಲವು ಲ್ಯಂಗಿಕ ಸವಲತ್ತುಗಳು, ಜೀವನ ಸೌಕರ್ಯಗಳು ಸಿಗುತ್ತವೆ. ವ್ಯಕ್ತಿ ಒಂಟಿಯಾಗಿರ ಬೇಕಿಲ್ಲ. ಮನೆ ಮಕ್ಕಳೊಡನೆ ಒಂದೆಡೆ ನೆಲಸುವಂತೆ ಮಾಡುತ್ತದೆ. ಆದ್ದರಿಂದ ಜೀವನದಲ್ಲಿ ತೃಪ್ತಿ ಸಿಕ್ಕೇತು. ಆದರೆ ಇಡೀ ಸನ್ನಿಹಿತದಲ್ಲಿ ಗಂಡು ಬಯಸುವುದು ಹೆಣ್ಣು ಕೊಡಲು ಆಗುವುದಕ್ಕಿಂತ ಹಚ್ಚಾಗಿದೆ. ತಂದೆಯೋಬ್ಬ ಮಗಳನ್ನು ಮದುವೆ ಮಾಡಿ ಕೈ ತೊಳೆದುಕೊಳ್ಳುತ್ತಾನೆ. ಗಂಡನನ್ನು ಬಯಸುವ ಹುಡುಗಿಯೋಬ್ಬಳು ಮರುಷರ ಬೇಡಿಕೆಯನ್ನು ಪೂರ್ವೆಸುತ್ತಿರುವುದಿಲ್ಲ. ತನಗೊಂದು ಅವಕಾಶವನ್ನು ಕಲ್ಪಿಸಿಕೊಳ್ಳುತ್ತಿರುತ್ತಾಳೆ.

ತಂದೆ ತಾಯಿಗಳು ಒಪ್ಪಿ ಮಾಡುವ ಮದುವೆಗಳು ಕಾಲ ಮುಗಿದು ಹೋಗಿಲ್ಲ. ಇಂದಿಗೂ ಆ ಪದ್ಧತಿಯನ್ನು ಗಟ್ಟಿಯಾಗಿ ಪಾಲಿಸುವ ಮಧ್ಯಮ ವರ್ಗ ಇದೇ ಇದೆ. ನೆಮೋಲಿಯನ್ ಸಮಾಧಿ ಬಳಿ, ನಾಟಕ ಗೃಹಗಳಲ್ಲಿ, ನರ್ತನ ಶಾಲೆಗಳಲ್ಲಿ, ಸಮುದ್ರದಂಡೆಗಳಲ್ಲಿ, ಟೀ ಪಾಟಿಗಳಲ್ಲಿ ಸಿಂಗರಿಸಿದ ಹುಡುಗಿಯೋಬ್ಬಳು ಉತ್ತಮ ಉಡುಗೆತೊಬ್ಬಿ ತನ್ನ ದೇಹದ ಚೆಲುವನ್ನು ಎಲ್ಲರ ಎದುರು ಇರಿಸಿ ವಿನಯಶೀಲಳಾಗಿ ಮಾತುಕೆಯಾಡುತ್ತಾಳೆ. ಅವಳ ತಂದೆ ತಾಯಿಗಳಂತೂ “ಈಗಲೇ ಇಂಥಾ ಭೇಟಿಗಳಾಗಿ ನಿನ್ನಿಂದ ನಮಗೆ ಸಾಕಷ್ಟು ಹಣ ಕ್ಷೇತ್ರಿಕೆ. ಈಗಲೇ ನಿರ್ಧಾರ ಮಾಡು. ನಾಳೆ ನಿನ್ನ ತಂಗಿಯ ಸರದಿ” ಎನ್ನುತ್ತಾರೆ. ಸೋತ ಹುಡುಗಿಯು ತನ್ನ ಅವಕಾಶಗಳು ದಿನೇ ದಿನೇ ಕಡಿಮೆಯಾಗುತ್ತಿದೆ, ವಯಸ್ಸಾದಷ್ಟು ಇನ್ನಷ್ಟು ಕುಗ್ಗಿತ್ತವೆ ಎಂದು ಬಿಳ್ಳಿಲ್ಲ. ಅವಳ ಕ್ಷೇತ್ರಿಕೆಯಾಗಿ ಮಾಡುಗಿಯನ್ನು ಬೆದೋವಿನ್ ಸಮುದಾಯ ನೀಡುತ್ತಿತ್ತು. ಇವಳ ಕತೆ ಬೇರೆಯಲ್ಲ, ಕೊಲೆಟೆ ಹೇಳುವಂತೆ “ಸಂಪತ್ತು ಉದ್ಯೋಗವಿಲ್ಲದ ಹುಡುಗಿ ನಾಲಿಗೆ ಬಿಗಿ ಹಿಡಿಯಬೇಕು. ಅವಕಾಶ ಸಿಕ್ಕಾಗ ‘ಸದ್ಯ ಸಿಕ್ಕತಲ್ಲ’ ಎಂದು ಬಾಚಿ ಹಿಡಿದುಕೊಳ್ಳಬೇಕು.”

ಮೇಲು ಸ್ತುರದವರಲ್ಲಿ ಇದು ಇಷ್ಟು ಒರಟಲ್ಲ. ಅಲ್ಲಿ ತಾಯಂದಿರ ಕಣಳತೆಯಲ್ಲಿ ಹುಡುಗ ಮಾಡುಗಿಯರು ಭೇಟಿಯಾಗುತ್ತಾರೆ. ಸ್ವಲ್ಪ ಉನ್ನತಸ್ತರದ ಹುಡುಗಿಯರಿಗೆ ಸವಲತ್ತುಗಳಿವೆ. ಶಿಕ್ಷಣ ಪಡೆಯುತ್ತಾರೆ. ಗಂಡಸರನ್ನು ಭೇಟಿಯಾಗಲು ಅವಕಾಶವಿರುವ ವ್ಯಕ್ತಿಗಳನ್ನು ಸೇರುತ್ತಾರೆ. ಬೆಲ್ಲಿಯಂತ ಮಧ್ಯಮವರ್ಗವು ವೈವಾಹಿಕ ಸಂಬಂಧಗಳನ್ನು ಹೇಗೆ ಆಯ್ದು ಮಾಡಿಕೊಳ್ಳುತ್ತದೆ ಎಂಬ ಬಗ್ಗೆ 1945-47ರ ಅವಧಿಯಲ್ಲಿ ಕ್ಲೋರ್ ಲ್ಯಾಪ್ಲೆ ಒಂದು ಅಧ್ಯಯನ ನಡೆಸಿದ್ದಾಳೆ. ಆಕೆ ಪಡೆದ ಫಲಿತಾಂಶಗಳಲ್ಲಿ ಕೆಲವು ಹಿಗಿವೆ-ತಂದೆ ತಾಯಿಗಳು ಒಪ್ಪಿ ಮದುವೆ ಮಾಡುವ ಪದ್ಧತಿ 1945ರ ನಂತರ ಮಾಯವಾಗಿದೆ. ಕೆಲವರು ಪತ್ರ ವ್ಯವಹಾರ ಅಥವಾ ಪ್ರೀಸ್‌ಗಳ ಮೂಲಕ ವ್ಯವಹರಿಸುತ್ತಿದ್ದರು. ಶೇಕಡಾ 48ರಷ್ಟು ಒಪ್ಪಂದಗಳು ಸಾಮಾಜಿಕ ಸಂಪರ್ಕಗಳಿಂದ ಸಾಧ್ಯವಾಗುತ್ತಿದ್ದವು. ಒಟ್ಟೆಗೆ ಓದಿ ದುಡಿಯುವ ಪರಿಸರಗಳಲ್ಲಿ ಶೇಕಡಾ 22 ಸಂಬಂಧಗಳು ಕುದುರುತ್ತಿದ್ದವು. ಶೇಕಡಾ 30 ಭಾಗ ವೈಯಕ್ತಿಕ ಭೇಟಿ ಪರಿಚಯಗಳಿಂದ

ಸಾಧ್ಯವಾಗುತ್ತಿತ್ತು. ಶೇಕಡಾ 30 ರಿಂದ 70 ಭಾಗ ಮದುವೆಗಳಲ್ಲಿ ಹಣಕ್ಕೆ ಮನ್ವನೆ ಇತ್ತು. ಭೇಟಿಯಾದ ಪಾಲಕರಲ್ಲಿ ಶೇಕಡಾ 48 ಮಂದಿ ಆದಷ್ಟು ಬೇಗ ತಮ್ಮ ಮಗಳಂದಿರನ್ನು ಮದುವೆ ಮಾಡಿ ಕಳಿಸಲು ತುದಿಗಾಗಲಲ್ಲಿ ನಿಂತಿದ್ದರು. ಶೇಕಡಾ 17 ಭಾಗ ಜನರು ಅವರನ್ನು ತಾವೇ ಸಾಕುತ್ತೇವೆ ಎಂದರು. ಶೇಕಡಾ 36 ಭಾಗ ಮಾಡುಗಿಯರು ಮದುವೆಗೆ ಉಪ್ಪುಕರಾಗಿದ್ದರು. ಶೇಕಡಾ 38 ಭಾಗ ಮಾಡುಗಿಯರಿಗೆ ಮದುವೆಯ ಆಸೆ ಇತ್ತು. ಆದರೆ ಕೆಟ್ಟ ಸಂಬಂಧಕ್ಕಿಂತ ಮದುವೆಯಾಗದ ಇರುವುದೇ ಲೇಸು ಎಂದರು. ಮದುವೆಯಿಂದ ತಮಗೆ ಬಿಡುಗಡೆ ದೊರಕಪ್ಪದೆಂದೇ ಬಹುಪಾಲು ಮಾಡುಗಿಯರು ಒಪ್ಪಿದ ಮಾತಾಗಿತ್ತು. ಮಾಡುಗಿಗಿಂತ ಮಾಡುಗಿಯರೇ ಮದುವೆಗೆ ಮುಂದಾಗಿ ಆ ಚಟುವಟಿಕೆಗಳಲ್ಲಿ ತೊಡಗಿದ್ದರೆಂಬುದು ಎಲ್ಲರ ಅಭಿಪ್ರಾಯವಾಗಿತ್ತು.

ಘಾನ್ ಬಗ್ಗೆ ತಿಳಿಯಲು ಇಂಥ ದಾಖಿಲೆಗಳಿಲ್ಲ. ಆದರೆ ಇಲ್ಲಿನ ಮಧ್ಯಮ ವರ್ಗವೂ ಇದೇ ಬಗೆಯದು. ಇಂಥದೇ ಫಲಿತಾಂಶ ಇಲ್ಲಿ ದೊರಕುತ್ತದೆ. ಎಲ್ಲಿಗಿಂತಲೂ ಘಾನ್‌ನಲ್ಲಿ, ತಂದೆತಾಯಿಗಳು ಒಪ್ಪಿ ಮಾಡುವ ಮದುವೆಗಳು ಹೆಚ್ಚು. ಈ ಉದ್ದೇಶಕ್ಕಾಗಿ ಕಟ್ಟಿದ ಸಂಘಗಳಿವೆ. ಪ್ರತಿಕೆಗಳಲ್ಲಿ ವೈವಾಹಿಕ ವಿಚಾರದ ಜಾಹಿರಾತುಗಳಿವೆ. ಅಮರಿಕದಲ್ಲಿ ಇರುವಂತೆ ಘಾನ್‌ನಲ್ಲೂ ತಾಯಂದಿರೂ ಹಿಡಿಯ ಗೆಳತೆಯರೂ, ಹೆಂಗಸರ ಪ್ರತಿಕೆಗಳೂ, ಮಾಡುಗಿಯರಿಗೆ ಗಂಡಂದಿರನ್ನು “ಹಿಡಿಯುವ” ಕಲೆಯನ್ನು ಹೇಳಿಕೊಡುತ್ತಾರೆ. ಅವರು ಎಣ್ಣೆ ಹಚ್ಚಿದ ಕಾಗದ ನೋಣಗಳನ್ನು ಹಿಡಿಯುವಂತೆ ಹಿಡಿಯಬೇಕಿಂದು ಹೇಳಿಕೊಡುತ್ತಾರೆ. ಇದೊಂದು ಬಗೆಯ ‘ಮೇನು ಹಿಡಿಯುವಿಕೆ’, ‘ಬೇಟೆ’ ಎಂದೂ ಹೇಳುವುದುಂಟು. ಮದುವೆಯಾಗಲು ‘ಬಯಸುವ’ ಮಾಡುಗಿಯರನ್ನು ಮಡುಗರು ಅಪನಂಬಿಕೆಯಿಂದ ನೋಡುತ್ತಾರೆ. ಮೇಡಂ ಲಾಫ್ ಪರದಿಯಲ್ಲಿ ಒಬ್ಬ ಬೆಲ್ಲಿಯಂತ ಮಾಡುಗನ ಮಾತು ಉಲ್ಲೇಖಿತವಾಗಿದೆ. “ತನ್ನ ಬೆನ್ನು ಹತ್ತಿದ ಮಾಡುಗಿಯ ಬಗ್ಗೆ ಯಾರಿಗೂ ಇಚ್ಚೆ ಬರದು. ಅವಳು ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತಿದ್ದಾಳೆ ಎಂದು ತಿಳಿದ ಮೇಲಂತೂ ಇನ್ನಷ್ಟು ದೂರ ಸರಿಯಬೇಕಾಗುತ್ತದೆ.” ತಾವು ಸುರಕ್ಷಿತವಾಗಿರಲು ಇಂಥಾ ಯತ್ನಗಳಿಂದ ಮಾಡುಗರು ದೂರ ಉಳಿಯತ್ತಾರೆ. ಮಾಡುಗಿಯರ ಆಯ್ದುಗೆ ಮಿತಿಗಳಿವೆ. ಅವಳು ಲೆಕ್ಕಾಚಾರ ಹಾಕಿ, ಬೇಸರಪಟ್ಟು ಇನ್ನೇನೂ ಸಾಧ್ಯವಿಲ್ಲ ಎಂದು ತಿಳಿದು ಆಯ್ದುಕೊಳ್ಳುತ್ತಾಳೆಯೇ ಹೊರತು ಉತಾಹದಿಂದಲ್ಲ. ಗಂಡಸು ಆರೋಗ್ಯ ಸಾಫ್ಟ್‌ಮಾಗಳ ದೃಷ್ಟಿಯಿಂದ ಕೊಂಚ ತೃಪ್ತಿಕರೆ ಎಂದು ತಿಳಿದರೆ ಸಾಕು ಒಪ್ಪಿಬಿಡುತ್ತಾಳೆ. ಪ್ರೀತಿಗೀತಿ ದೂರದ ಮಾತು.



- 1 -

ಹೌದು ಕಟೆ ಉಪಾ  
ನಾವು ಹುಡುಗಿಯರೇ ಹೀಗೆ...  
ಎನೇನೋ ವಟಗುಟ್ಟಿದರೂ  
ಹೇಳಬೇಕಾದ್ದನ್ನು ಹೇಳಬೇ  
ಎನೇನೆಲ್ಲಾ ಅನುಭವಿಸಿ ಸಾಯುತ್ತೇವೆ.  
ಜಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ  
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ  
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.  
ಹೇಳಲೇಬೇಕು ಎನಿಸಿದ್ದನ್ನು  
ಹೇಳಹೋಗಿ ಹೆದರಿ ಏನೇನೋ ತೊದಲುತ್ತೇವೆ.  
'ಬಿ ಲವ್ ಯೂ' ಅಂತ ಹೇಳಲು ಕಷ್ಟಪಟ್ಟಿ  
ಬೇರೆ ಏನೇನೋ ದಾರಿ ಹುಡುಕಿ  
ಸಂದೇಶ ಮುಟ್ಟಿಸಲು ಹೊಗುತ್ತೇವೆ.  
ಅದನ್ನು ಅಧರ ಮಾಡಿಕೊಳ್ಳಲಾರದೆ  
ಹುಡುಗರು ಕ್ಯೇ ತಪ್ಪಿದಾಗ  
ಮುಸುಮುಸು ಅಳುತ್ತೇವೆ.  
ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ  
ನಾವೇ ದುರಂತ ನಾಯಕಿಯರಂದು  
ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೇವೆ.  
ಗಂಡನಲ್ಲಿ 'ಅವನನ್ನು' ಹುಡುಕುತ್ತೇವೆ.  
ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ.  
ಅಷ್ಟರಲ್ಲಿ ಒತ್ತಿಟ್ಟಿ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ  
ಅರಳುವುದೇ ಇಲ್ಲ ಉಪಾ...

- 2 -

ನಾಲ್ಕು ವರ್ಷಗಳಲ್ಲಿ ವಿವರಿತ ದಪ್ಪಗಾಗಿ  
ಕ್ಕೆಗೊಂದು ಕಾಲಿಗೊಂದು ಮಕ್ಕಳಾಗಿ

ಎದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ  
'ಅವನು' ಸಿಗುತ್ತಾನೆ.

ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ  
ಅಂತ ರೂಪ ತಾಳುತ್ತೇವೆ.

ಆದರೆ ಮೇಲೆ ನಗನಗುತ್ತಾ 'ಅವನ'

ಹೆಂಡತಿ ಮಕ್ಕಳ ಯೋಗ್ಯೆಮು ವಿಚಾರಿಸುತ್ತೇವೆ.  
ಯಾಕೆಂದರೆ ಅವಳಿಯಾ ಅದೇ ಕಥೆಯಲ್ಲವೇ?  
ನಾವು ಹುಡುಗಿಯರೇ ಹೀಗೆ.....



## II. ತಂತ್ರಜ್ಞಾನ

ಅಧುನಿಕತೆಯ ಲಕ್ಷಣಗಳಲ್ಲಿಂದ ತಂತ್ರಜ್ಞಾನವು ಬೆಳವಣಿಗೆಯಾಗಿದೆ. ಮಾನವನ ವಿಕಾಸದೊಂದಿಗೆ ತಂತ್ರಜ್ಞಾನವು ಬೆಳವಣಿಗೆಯಾಗಿದೆ. ಪರಿಸರದ ಕೂಶಾದ ಮಾನವ ತನ್ನ ಅನುಕೂಲಕಾಗಿ ವಿಜಾನ ತಂತ್ರಜ್ಞಾನವನ್ನು ಆವಿಷ್ಕರಿಸಿದನು. ಬೆಂಕಿಯ ಉಪಯೋಗವನ್ನು ತೀರ್ಳಿದವನು ಮುಂದೆ ಗಾಲಿ ಮತ್ತು ಅಷ್ಟನ್ನು ಕಂಡುಹಿಡಿದನು. ಮಧ್ಯಕಾಲೀನ ಪುನರುತ್ತಾನದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳಿಯಿತು. ಸಾರಿಗೆ, ಮುದ್ರಣ, ಯಂತ್ರಗಳು, ದೂರವಾಣಿ, ಅಂತರಾಳ ಸೇರಿದಂತೆ ಇತ್ತೀಚಿನ ಬೆಳವಣಿಗಳು, ಸಂಪದನ ಕ್ಷೇತ್ರದಲ್ಲಿನ ಕ್ರಾಂತಿಕಾರಕ ಆವಿಷ್ಕಾರಗಳು ಜಾಗತಿಕವಾಗಿ ಮುಕ್ತವಾಗಿ ವ್ಯವಹರಿಸಲು ಸಾಧ್ಯವಾಯಿತು. ಮಾನವನ ಶ್ರಮವನ್ನು ವಿಜಾನ ಮತ್ತು ತಂತ್ರಜ್ಞಾನಗಳು ತಗ್ಗಿಸಿದವು. ಇವುಗಳು ಮಾನವನ ಅಲೋಚನೆ ಮತ್ತು ಚಿಂತನೆಗಳ ಮೇಲೂ ಗಾಢವಾಗಿ ಪ್ರಫೂಲ್ಷಿಸಿದವು. ಭಾವಚಿಂದೆಯಾದ ಮಾನವನ ಕಲೆ, ಸಂಸ್ಕೃತ, ಮನರಂಜನೆಗಳ ಕ್ಷೇತ್ರದಲ್ಲಿ ತಂತ್ರಜ್ಞಾನವು ಕ್ರಾಂತಿಕಾರಕ ಬದಲಾವಣೆಯನ್ನು ತಂದಿದೆ. ವಿದ್ಯಾನ್ಯಾಸ ಮತ್ತು ಸಂಪದನ ಕ್ಷೇತ್ರದಲ್ಲಿನ ತಂತ್ರಜ್ಞಾನದ ಬೆಳವಣಿಗೆಯಂತು ಆಷ್ಟುಯೆಕರವಾಗಿದೆ. ಇದರ ಪರಿಣಾಮವಾಗಿ ಹಲವಾರು ಶಾಧನಗಳು ಅಭಿವೃದ್ಧಿಗೊಂಡು ಜಗತ್ತನ್ನು ಒಂದುಗೂಡಿಸಿ ವಿಶ್ವವನ್ನು ಒಂದು ಹಳ್ಳಿಯನ್ನಾಗಿಸಿದೆ. ತನ್ನ ಸೇವೆಗಂದು ನೇಮಿಸಿಕೊಂಡ ತಂತ್ರಜ್ಞಾನವು ಮಾಲೀಕನನ್ನೇ ಗುಲಾಮನನ್ನಾಗಿಸಿಕೊಳ್ಳುತ್ತಿರುವ ವ್ಯುತ್ಪಾದನ್ನು ಕೊಡುವಾಗಿದೆ.

ತಂತ್ರಜ್ಞಾನಕ್ಕೆ ಮಾರುಕೋಡವರು ಹಲವಾದರೆ, ಇದರ ಬಗೆಗೆ ಹಲವಾರು ಸಂಶಯ - ಪ್ರಶ್ನೆಯನ್ನುತ್ತಿದವರೂ ಇದ್ದಾರೆ. ಸಂತ ಶಿಶುನಾಳ ಪರೀಫರು ಗಿರಿಂದ ವಿಸ್ತಾರ ನೋಡಮ್ಮೆ, ಸೂಜಿಯೇ ನೀನು ಸೂಜಿಯೇ ಮೊದಲಾದ ತತ್ವಪದಗಳಲ್ಲಿ ಪ್ರಶ್ನಿಮುಕ್ತಲೇ ಮುಖಾಮುಖಿಯಾಗಿದ್ದಾರೆ. ವಿಶ್ವದ ಶೈಷ್ಣಿ ನಟ ನಿದೇಶಕರಾದ ಚಾಲ್ಕ ಚಾಲ್ಕಿನ್ ತನ್ನ ಮಾಡನ್ ಟೈಪ್ ಮತ್ತು ಚಲನಚಿತ್ರದ ಮೂಲಕ ತಂತ್ರಜ್ಞಾನವನ್ನು ಕುರಿತು ಅತ್ಯಿದ್ದ ಪ್ರಶ್ನೆಗಳನ್ನು ಗಮನಿಸಬಹುದಾಗಿದೆ. ಇದೇ ರೀತಿಯಲ್ಲಿ ಸ್ವಯಂತ್ರ ರೇ ಪಫೇರ್ ಪಾಂಚಾಲಿಯಲ್ಲಿ ಪ್ರಶ್ನಿಮುತ್ತಾರೆ. ಮಹಾತ್ಮೆ ಗಾಂಧಿಜಿಯರಿಗೆ ತಂತ್ರಜ್ಞಾನದ ಬಗೆಗೆ ಬೇರೆಯದೇ ಆದ ಚಿಂತನೆಗಳಿದ್ದವು. ನಮ್ಮ ರಂಗಕರ್ಮ ಪ್ರಸನ್ನ ಅವರು ಯಂತ್ರಗಳನ್ನು ಕಳಬೋಣ ಬಿನ್ನ ಎನ್ನುವ ಮೂಲಕ ತಂತ್ರಜ್ಞಾನದ ಪರಿಣಾಯವಾಗಿ ಮಾನವಕ ನೆಲೆಯಲ್ಲಿ ಚಿಂತಿಸಿದ್ದಾರೆ.

1906ರಷ್ಟು ಹಳೆಯದಾದ ಒಂದು ಚಿತ್ರದಲ್ಲಿ ನಮ್ಮ ದೇವತೆ ಸರಸ್ವತಿ ಎಂದಿನಂತೆ ಒಂದು ತಾವರೆ ಹೂವಿನ ಮೇಲೆ ಮಂಡಿಸಿದ್ದಾಳೆ. ಅವಳ ಎಡಗೈಯೇನೋ ಏಣಣೆಯ ಮನೆಗಳನ್ನು ಮುಟ್ಟಿದೆ. ಆದರೆ ಅವಳ ಬಲಗಡೆ ಅರಳಿರುವ ಇನ್ನೊಂದು ದೊಡ್ಡ ತಾವರೆಯ ಮೇಲಿರುವುದು ಆ ವೀಣೆಯ ಬುರುಡೆಯಲ್ಲ, ತುಕ್ಕಾರಿಯ ಸಮೇತ ಇರುವ ಒಂದು ಗ್ರಾಮಾಂಶೋನ್ ಪೆಟ್ಟಿಗೆ. ಸರಸ್ವತಿ ತನ್ನ ಬಿಲಗೈಯಲ್ಲಿರುವ ಮುಳ್ಳನ್ನು ಗಾನ ಮುದ್ರಿಕೆಗೆ ಹಚ್ಚಿದ್ದಾಳೆ. ಅವಳ ಬಿಳಿಯಲ್ಲೇ ಅರಳಿರುವ ಇನ್ನೊಮ್ಮೆ ತಾವರೆ ಹೂಗಳು ಕಂತೆಕಂತೆ ಗಾನ ಮುದ್ರಿಕೆಗಳನ್ನು ಎತ್ತಿಹಿಡಿದಿದೆ. ಮೀನು ಮೋಸಳೆ, ಕಪ್ಪೆ ಆಮೆ, ಹಾವು, ಸುಂದರವಾದ ಒಂದು ಹಂಸ- ಎಲ್ಲವೂ ಆ ಗ್ರಾಮಾಂಶೋನಿನ ಗಾನದಲ್ಲಿ ತಲ್ಲಿನವಾಗಿವೆ. ಎಂಥ ವಿಚಿತ್ರ ಎನ್ನಬೇಡಿ. ಇದೊಂದು ಗ್ರಾಮಾಂಶೋನ್ ಕಂಪನಿಯ ಜಾಹಿರಾತಪ್ಪೆ.

ಸರಸ್ವತಿ ನಮ್ಮ ಮುರಾಣಗಳಲ್ಲಿ ಹೇಗಾದರೂ ಚಿತ್ರಣಗೊಂಡಿರಲಿ, ನಮಗೆಲ್ಲ ಆಕೆ ಪರಿಚಿತಳಾಗಿರುವುದು ರವಿವರ್ಮನಂಥ ಕಲಾವಿದರಿಂದ. ಆಕೆ ವಿದ್ಯೆಯ, ವಿವೇಕದ, ವಿಜಾನದ ಕಲೆಗಳ ಅಧಿದೇವತೆ, ದೇವನಾಗರಿ ಲಿಪಿಯ ಸೃಷ್ಟಿಕರ್ತೆ. ಜೊತೆಗೆ ವೀಣಾಪಾಣಿ ಕೂಡ. ಗ್ರಾಮಾಂಶೋನ್ ಕಂಪನಿ ಭಾರತೀಯರ ದೈವಭಕ್ತಿ, ಸಂಗೀತ ಪ್ರೇಮ ಎರಡನ್ನೂ ತನ್ನ ಸರಕಿನ ಮಾರಾಟ ಹೆಚ್ಚಿಸಬಲ್ಲ ಒಂದು ಪ್ರತೀಕವಾಗಿ ಪರಿವರ್ತಿಸಲು ಹೊರಟಾಗ ಅದಕ್ಕೆ ಹೊಳೆದದ್ದು ನಮ್ಮ ಈ ಸರಸ್ವತಿಯೇ. ಇಂಥ ಜಾಹಿರಾತು ನೋಡಿದಾಗ ಆ ಕಾಲದ ನಮ್ಮ ಸನಾತನಿಗಳಿಗೆ ಏನನ್ನಿಸಿರಬಹುದು ಎಂಬ ಕುಶಾಹಲ ನನಗೆ. ಯಾಕೆಂದರೆ ಈ ಕಾಲದಲ್ಲಿ ಎಂ.ಎಫ್. ಮಸೇನರಂಥ ಕಲಾವಿದರು ಕೂಡ ತಮ್ಮ ಕಲ್ಪನೆಯ ಸರಸ್ವತಿಯ ಚಿತ್ರ ಬಿಡಿಸಿ ಪಾರಾಗುವಂತಿಲ್ಲ!

ಭಾರತದಲ್ಲಿ ಗ್ರಾಮಾಂಶೋನ್ ಉದ್ಯಮ ಪ್ರಾರಂಭವಾಗುವ ಹೊತ್ತಿಗೆ ಸಂಗೀತ ನೃತ್ಯ ಕಲೆಗಳಿಗೆ ರಾಜಾಶ್ರಯ ತಪ್ಪಿಯೋಗುವ ಸ್ಥಿತಿ. 1850 ಸುಮಾರಿಗೇ ಬ್ರಿಟಿಷರು ಸ್ಥಾಪಿಸಿದ ರೈಲ್ವೇ ವ್ಯವಸ್ಥೆ ಭೌಗೋಳಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ರಂಗಗಳ ಮೇಲೆ ತನ್ನ ಪ್ರಭಾವ ಬೀರುತ್ತೊಡಗಿತ್ತು. ನಗರ ಪ್ರದೇಶಗಳ ಮಧ್ಯಮ ವರ್ಗದವರು ಸಂಗೀತದ ಹೋತ್ತುಹಕರಾದ ಮೇಲೆ ನಮ್ಮ ಸಂಗೀತಗಾರರು ದೇಹಲಿ, ಮುಂಬೈ, ಕಲ್ಕತ್ತ, ಮದರಾಸುಗಳಂಥ ನಗರಗಳಿಗೆ ಲಗ್ಗಿಯಿಡುತ್ತೊಡಗಿದ್ದರು.

ನಮ್ಮ ಶಾಸ್ತ್ರೀಯ ಸಂಗೀತಕ್ಕ ತಾಂತ್ರಿಕತೆಯ ಸ್ವರ್ವತ್ವವಾದುದು ಇಂಥ ಕಾಲದಲ್ಲಿ. ಪಾಶ್ಚಾತ್ಯರ ಶಾಸ್ತ್ರೀಕರ ಅವರಿಗೇ ಅರ್ಥವಾಗದ, ಆದರೆ ಸಾಂಸ್ಕೃತಿಕ ಮಹತ್ವವುಳ್ಳ ಒಂದು ಮಾರುಕಟ್ಟಿಯನ್ನು ನಮ್ಮ ಸಂಗೀತಕ್ಕಾಗಿಯೇ ಸೃಷ್ಟಿಸಿತ್ತೇನೆಬೇಕು. ಪಾಶ್ಚಾತ್ಯರು

ಭಾರತವನ್ನು ಭಾರತಕ್ಕೆ ಹೇಗೆ ಮಾರಬಹುದೆಂದು ಯೋಚಿಸಿದರೆಂಬುದಕ್ಕೆ ಮೇಲೆ ಸೂಚಿಸಿದ ಜಾಹಿರಾತು ಒಂದು ನಿದರ್ಶನ.

ಈಗ ಇತಿಹಾಸದ ಕಡೆಗೆ ತುಸು ಹೊರಳಿ ನೋಡೋಣ. ‘ಗ್ರಾಮಪೋನ್‌ ಅಂಡ್ ಟೈಪ್‌ರೈಟರ್ ಲಿಮಿಟೆಡ್’ ಲಂಡನ್‌ನ ಬಹುದೊಡ್ಡ ಕಂಪನಿ. ಕಲ್ಕತ್ತೆಯಲ್ಲಿ ಈ ಕಂಪನಿಯ ಏಜೆಂಟಾಗಿದ್ದ ಜಾಕ್ ಹಾಡ್‌ 1902ರಲ್ಲಿ ಲಂಡನ್‌ನ ಕೇಂದ್ರ ಕಬ್ಬಿರೆಗೆ ಹಿಗೆ ಬರೆದ; '(ಇಲ್ಲಿನ) ಸ್ಥಳೀಯ ಸಂಗೀತ ತುಕ್ಕಿಂತ ಹೆಚ್ಚು ಕಕ್ಷಶಾಗಿದೆ, ನಿಜ. ಆದರೂ ಇಲ್ಲಿ ನಮಗೆ ಇಪ್ಪುವಾಗಿ ನಮ್ಮ ರಿಕಾರ್ಡುಗಳು ಮಾರಾಟವಾಗುವುದಾದರೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು?’ ಆ ಕಂಪನಿ 1899ರಲ್ಲೇ ಲಂಡನ್‌ನ ಮೆಯ್ಲ್ಯಾನ್‌ನೇ ಸ್ಪೃಹಿಯೋದಲ್ಲಿ ಭಾರತೀಯ ಸಂಗೀತದ ಮೊಟ್ಟಮೊದಲ ಗಾನ ಮುದ್ರಿಕೆಗಳನ್ನು ತಯಾರಿಸಿತ್ತು. ಹಾಡಿದ್ದವರು ಕ್ಯಾಪ್ಸನ್ ಬೋಲಾನಾಥ್, ಡಾ. ಹರಿಹಾ ದಾಸ್ ಮತ್ತು ಅಹಮದ್ ಎಂಬವರಂತೆ.

‘ಗ್ರಾಮಪೋನ್ ಅಂಡ್ ಟೈಪ್‌ರೈಟರ್ ಲಿಮಿಟೆಡ್’ (ಜಿಟಿಎಲ್) ಕಂಪನಿ 1902ರಲ್ಲಿ ನಮ್ಮ ಸಂಗೀತವನ್ನು ಧ್ವನಿ ಮುದ್ರಿಸಿಕೊಳ್ಳಲುವುದಕ್ಕಾಗಿ ಪ್ರೈಡ್ ಗೇಸೋಬ್‌ಗ್ರೆ ಎಂಬುವವನನ್ನು ಭಾರತಕ್ಕೆ ಕಣಿಸಿತು. ಅದೇ ವರ್ಷ ನವೆಂಬರ್ 8ರಂದು ಶಿವಾರ ಅವನು ಶಶಿಮುಖಿ ಮತ್ತು ಘನಿಭಾಲಾ ಎಂಬ ನಾಚ್ ನರ್ತಕಿಯರ ಹಾಡುಗಳನ್ನು ಧ್ವನಿ ಮುದ್ರಿಸಿಕೊಂಡ.

ಹೀಗೆ ಇನ್ನೂ ಕೆಲವರ ಸಂಗೀತವನ್ನು ಧ್ವನಿಮುದ್ರಿಸಿಕೊಂಡ ಮೇಲೆ ಕಲ್ಕತ್ತೆಯ ಬಂಗಾಳಿ ಬಾಬುಪೋಬ್ಬರ ಮನೆಯಲ್ಲಿ ಅವನು ‘ಕಂಡು ಹಿಡಿದೆ’ ಗಾಯಕಿ ಗೋಹರ್ ಜಾನ್ (1875–1930).

ಈಕೆಯ ಹೆಸರನ್ನು ನಾನು ಮೊದಲು ಓದಿದ್ದ ಪ್ರಯಿಧಿ ಲೇಖಿಕ ಕೇಫ ಅವರ ಹಾಸ್ಯ ಬರಹಗಳಲ್ಲಿ. ಗಾನ ಮುದ್ರಿಕೆಗಳ ಆರಂಭ ಕಾಲದಲ್ಲಿ ಈಕೆಯವು ಬೇಡಿಕೆಯಲ್ಲಿದ್ದ ಗಾಯಕಿ ಇನ್ನೊಬ್ಬಿರಲಿಲ್ಲವೆಂದು ಇತ್ತಿಜಿನವರೆಗೂ ನನಗೆ ಗೊತ್ತಿರಲ್ಲಿಲ್ಲ. ‘ಜಿಟಿಎಲ್’ನ ಮೊಟ್ಟಮೊದಲ ಧ್ವನಿಮುದ್ರಣ ಕಲಾವಿದೆಯಾದ ಈಕೆ ಗ್ರಾಮಪೋನ್ ಮಾಡ್ಯಾಮದಿಂದ ಜನಪ್ರಿಯತೆಯ ತುತ್ತುದಿಗೇರಿ, ನಂತರ ಮೂಕಿ ಚಿತ್ರಗಳಲ್ಲಿಯೂ ಅಭಿನಯಿಸಿ ತನ್ನ ಗಾನ ಮುದ್ರಿಕೆಗಳ ಹಾಡಿಗೆ ತಾನೇ ತುಟಿ ಆಡಿಸಿದ್ದುಂಟು. ಗೇಸೋಬ್‌ಗ್ರೆನ ಧ್ವನಿ ಮುದ್ರಣಕ್ಕಾಗಿ ಇವಳು ಹಿಂದಿ, ಇಂಗ್ಲಿಷ್, ಅರಾಬಿಕ್, ಕಚ್ಚ್, ತುಕ್ಕ, ಸಂಸ್ಕೃತ, ಬಂಗಾಲಿ ಮತ್ತು ಮತ್ತು ಭಾಷೆಗಳ ಹಾಡುಗಳನ್ನು ಹಾಡಿದಳು.

ಗೋಹರ್ ಜಾನ್ ಮೂಲತಃ ಆರ್ಮಿನಿಯನ್ ಯೆಹೂದಿ. ಅವಳ ತಂದೆ ವಿಲಿಯಂ ರಾಬಟ್ ಯಿಯೋವಾಡ್‌, ತಾಯಿ ವಿಕ್ರೋರಿಯಾ ಹೆಮಿಂಗ್. ವಿಕ್ರೋರಿಯಾ ತನ್ನ ಗಂಡನಿಂದ ವಿಚ್ಯುದನಗೊಂಡು, ಇಸ್ಲಾಂಗೆ ಮತಾಂತರ ಹೊಂದಿ ಈ ಮಗಳನ್ನು ವಾರಣಾಸಿಯಲ್ಲಿ ಬೆಳಸಿದಳಂತೆ, ‘ಜಿಟಿಎಲ್’ ಕಂಪನಿ ಗೋಹರ್ ಜಾನ್‌ಲಿಂದ ಅದೆಷ್ಟು ಹಾಡುಗಳನ್ನು ಹಾಡಿಸಿತೆಂದರೆ 1930ರಲ್ಲಿ ಕೂಡ ಅದರ

ಕ್ಯಾಟಲಾಗುಗಳಲ್ಲಿ ಅವಳ ಗಾನಮುದ್ರಿಕೆಗಳು ಲಭ್ಯವಾಗಿದ್ದವು. 1910–12ರ ಸುಮಾರಿನಲ್ಲಿ ಒಂದು ರೆಕಾರ್ಡಿಂಗ್ ಸೆಷನ್‌ಗೆ ಒಂದು ಸಾವಿರ ರೂಪಾಯಿ ವಸೂಲು ಮಾಡುತ್ತಿದ್ದಳಂತೆ ಗೋಹರ್ ಜಾನ್!

ಭಾರತದಲ್ಲಿ ಸಿನಿಮಾ, ಟಿವಿಗಳಿಗೂ ಮುಂಚೆ ಸಂಗೀತಕ್ಕ ಸಂಬಂಧಿಸಿದ ಸಮೂಹ ಮಾಡ್ಯಾಮವೆಂದರೆ ಗ್ರಾಮಪೋನ್ ಗಾನ ಮುದ್ರಿಕೆಗಳು. ಗ್ರಾಮಪೋನ್ ಪೆಟ್ಟಿಗೆಯನ್ನು, ಗಾನ ಮುದ್ರಿಕೆಗಳನ್ನು ಮನೆಯಲ್ಲಿಟ್ಟುಕೊಳ್ಳುವುದೇ ಶ್ರೀಮಂತಿಕೆಯ ಒಂದು ಸಂಕೇತವಾಗಿದ್ದ ಕಾಲ ಅದು. ‘ಜಿಟಿಎಲ್’ ಕಂಪನಿ ಈ ಹೋಸ ತಾಂತ್ರಿಕ ಆವಿಷ್ಕಾರದ ಮೂಲಕ ದೇವದಾಸಿಯರ ಅಂಗಳದಲ್ಲೇ ಗಿರಿಕ ಹೊಡೆಯುತ್ತಿದ್ದ ಸಂಗೀತದ ಹಲವು ಪ್ರಕಾರಗಳನ್ನು ವಾರಾರುಕಟ್ಟಿಗೆ, ವಂಧ್ಯವು ವರ್ಗದವರ ಮನೆಗಳಿಗೆ ಕರೆದುತ್ತಿದೆಂಬುದನ್ನೂ ನಾವು ಮರೆಯುವಂತಿಲ್ಲ. ಅಂದ ಹಾಗೆ ‘ಜಿಟಿಎಲ್’ ಕಂಪನಿ 1912ರ ವರೆಗೂ ಗ್ರಾಮಪೋನ್‌ನುಗಳ ಜೊತೆ ಟೈಪ್‌ರೈಟರ್ ಯಂತ್ರಗಳನ್ನೂ ಮಾರುತ್ತಿತ್ತಂತೆ. ಹಿಂದಿ ಜಲನಷಿತ್ತುವನಟ ಕೆ.ಎಲ್. ಸ್ಟೇನ್ ಪ್ರಸಿದ್ಧ ಗಾಯಕರಾಗುವುದಕ್ಕೆ ಮೊದಲು ಟೈಪ್‌ರೈಟರುಗಳನ್ನು ಮಾರುತ್ತಿದ್ದುದು ಕೇವಲ ಕಾಕತ್ಯೇಯ!

ಗ್ರಾಮಪೋನ್ ಜಾನ್‌ನಿಯವಾಗಕ್ಕೆ ಕೆಲವರು ಈ ಹೋಸ ಮಾಡ್ಯಾಮದ ಬಗ್ಗೆ ಕಳವಳಿಗೊಂಡದ್ದುಂಟು. ಅವರಲ್ಲಿ ಮುಖ್ಯಾರಾದವರು ಕಲಾ ಇತಿಹಾಸಕಾರ, ದಾರ್ಶನಿಕ ಆನಂದ ಕುಮಾರಸ್ವಾಮಿ. 1909ರಷ್ಟು ಹಿಂದೆಯೇ ಅವರು ಬರೆದದ್ದು ಹೀಗೆ:

“ಸುಸಂಸ್ಕೃತನಾದ, ವಿಶೇಷತೆ ಸಂಗೀತ ಸಂಸ್ಕೃತಿ ಸಂಪನ್ಮೂದ ವ್ಯಕ್ತಿಗೆ ಗ್ರಾಮಪೋನ್‌ನಿನ ನಿನಾದ ಒಂದು ಮನೋರಂಜನೆಯಲ್ಲ. ಅದೊಂದು ತೀರ್ಥ ನಾಜೂಕು ತನವ್ಯಳ್ಳಿ ಹಿಂಸೆ. ಒಳ್ಳಿಯ ಸಂಗೀತಾಭಿರುಚಿಯಲ್ಲಿ ಹಾಗೂ ಗ್ರಾಮಪೋನ್ ಸಂಗೀತದಲ್ಲಿ ವಿಶೇಷ ಒಲವಿರುವ ಒಬ್ಬನೇ ವ್ಯಕ್ತಿಯನ್ನು ಕಲ್ಪಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ.

ಮನುಷ್ಯನ ಜಾಗದಲ್ಲಿ ಗ್ರಾಮಪೋನ್‌ನು ಅಂಗಿಕರಿಸಿದಾಗಲೆಲ್ಲ ನೀವು ಸಂಗೀತಗಾರನನ್ನು ಹೀನಾಯಿಸುತ್ತಿರಿ ಅವನ ಬದುಕನ್ನು ಕಸಿದುಕೊಳ್ಳುತ್ತಿರಿ, ನಿಮ್ಮ ಜನರ ಸಾಮಾಜಿಕ ಆತ್ಮವನ್ನೇ ಘಾಸಿಗೊಳಿಸುತ್ತಿರಿ.

ಸಂಗೀತಗಾರನೊಬ್ಬ ನೀಡುವ ಕಭೇರಿ ಮನಾರಾವರ್ತನೆ ಅಲ್ಲವೇ ಅಲ್ಲ. ಪ್ರತಿಯೊಂದು ಸಂದರ್ಭದಲ್ಲೂ ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತ ಅವನು ಹಳೆಯ ಪ್ರಕಾರದ ಮೂಲಕ ಹೋಸ ಹೋಸ ಅಭಿವೃತ್ತಿ ಕಂಡುಕೊಳ್ಳುತ್ತಿರುತ್ತಾನೆ. ಅವನ ವ್ಯೇಯಕ್ತಿಕ ಪ್ರಭಾವ, ಅವನ ವ್ಯಕ್ತಿತ್ವದ ಭಾಪು, ತಿಸ್ತುಬಂಧನಾಗಿ ಪಾರಂಪರಿಕ ಕಲಾಭಾಷೆಯಲ್ಲಿ ಭಾವನೆಗಳಿಗೆ ಅಭಿವೃತ್ತಿ ನೀಡುವ ಜೀವಂತಿಕೆ-ಇವೆಲ್ಲ ಅವನ ಗಾಯನದಲ್ಲಿ ಮೇಳವಿಸಿರುತ್ತವೆ. ನಿಜೀವ ಸ್ತಿಗಿ, ಭಯಂಕರತೆಗೆ ಗ್ರಾಮಪೋನ್‌ನಿನಪ್ಪು ಸರಿಸಾಟಿಯಾದುದು ಇನ್ನೊಂದಿಲ್ಲ.” (‘ಎಸ್‌ಎಸ್ ಇನ್ ನ್ಯಾಷನಲ್ ಪಡಿಯಾಲಿಸಂ’ ಎಂಬ ಪುಸ್ತಕ ನೋಡಿ.)

ఆనంద కుమారస్వామియవర ఈ కళకళియ, ఎజ్యరికేయ మాతుగళన్ను యారూ గంభీరవాగి పరిగణిసలిల్లపెందు ఆనంతరద గ్రామపోనో జరితేయే సాబితుగోలిసుత్తదే. హావిద్యవర్లు కొండుకోళ్ళబముదాగిద్ద గ్రామపోనో పేట్టిగే బమబేగే వ్యాపకాగళ్ళనుదే ఎల్లిడెయూ హాడతోడితు. దేవరనామ, శాస్త్రియ సంగీతగళప్పే అల్ల, సినిమా హాడుగళ ముస్తకగళివేయల్ల, హాగే ఆ కాలదల్లి గ్రామపోనో హాడుగళ ముస్తకగళు మారాటవాగ్నీదిధ్వ. 1938రల్లి బెంగళారు అవిన్యా రోడిన డి. ఎనో. సింహామశీట్టియవరు హోరతండ ‘గ్రామపోనో కీత్రనేగళు’ ఎంబ నాల్చాటే ముస్తక అదు హేగో ఇన్నూ నన్నల్లి లులిదుబిట్టిదే. అదరల్లి కే. అశ్వత్థమ్మ ఇ.ఎ. గౌరి అమ్మాలో, బి.ఎసో. రాజయ్యంగారో, సి. కాంతామణి, వేమూరి గగ్గయ్యగారు, మృసూరు కే. పెంకటలక్ష్మీ, పెంకాబాయ్ బిళ్లారి, మెత్తప్పేసరో సాంబమూర్తి, జెల్లం పెంకటరామయ్యరో, ఉడుపి కృష్ణబాయి, అరియచుది, ఆరో. బృహదాంబాళో మెదలాదవర జిత్రగళ జోతేగే అవరు హాడిరువ హాడు కీత్రనేగళివే. ఇవరల్లదే కనాటక సంగీతద ఇతర ఎల్ల ఘటనానుఘటిగళకూ గానముద్రికేగళిగాగి తమ్మ ధ్వనియన్న ధారేయిరెదరష్టే.

‘జిటివలో’ ముందే ‘ద గ్రామపోనో కంపెని లిమిటెడో’ ఆయితు. అదర గాన ముద్రికేగళిగి ‘హిస్ మాస్టర్ వాయ్’ (ఎచోఎంబి) ఎంబ పోవరు బంతు. గ్రామపోనో తుత్తురియ ముందే కూతు గానామృతవన్ను సపియుత్తిరువ ఒందు నాయి అదర సాంకేతిక జిత్రవాయితు. (1910రల్లి ఇంధ జిత్రక్కే మోనో కోట్ట నాయియ హేసరు ‘నిప్పరో’.

హిందొస్సానీ సంగీతవన్ను గానముద్రికేగళిగి అజవడిసువల్లియూ ‘ఎచోఎంబి’ పటిసిద పాత్ర గమనాఫ. 1938రల్లి స్టేట్ శాస్త్రియ గాయకరాద జి.ఎనో. జోతి ధ్వనిముద్రణ తజ్జరాగి ఈ కంపెనియన్న సేరిదరు. బిస్కిలూ ఖానరింద హితు కేసరింబాయి కేళ్ళరోవరగే అవరు ధ్వనిముద్రిసికోళ్ళద హేసరాంత సంగీతగారమొబ్బరూ ఇల్ల. ఆ కాలద సంగీత లోక, ధ్వని ముద్రణక్కాగి గాయకరన్న ఒలిసికోళ్ళబేకాద కష్ట, ఇత్తుది వలవు సంగీత / సాంస్కృతిక వివరగలు అవరు నివృత్తరాద మేలే బరెద ‘డోనో మెలడ లేనో’ ఎంబ ముస్తకదల్లి తుంబ సోగసాగి మూడి బందివే. అదే కాలఘట్టదల్లి ముదరాసిన ధ్వనిముద్రణ తజ్జరు కనాటక సంగీతద దిగ్జరన్నెల్ల గానముద్రికేగళిగాగి హితుదుహాకిధ్వనిష్టే. ఆదరే యాహో ఏనో, యారూ యావ భాషిగళల్లూ ఆ బగ్గె ముస్తక బరెదంతిల్ల.

ఇప్పుత్తోందనేయ శతమానదల్లిరువ నమగే ఈగ గ్రామపోనో గతకాలద ఒందు కురుమ మాత్ర. ఆదరే కళద శతమానద పూవాఫా కాలవన్ను

కతే కాదంబరిగళల్లి సేరేపిడియబేకాదాగ అదే గ్రామపోనో ధ్వనితశ్తియుళ్ళ ఒందు ప్రతీకవాగి నమ్మ నేరవిగే బందింతు. అశోక కులకణిఁ బరెద ‘నిగతికురు’ కాదంబరియల్లి గ్రామపోనో ఒందు సాధక ప్రతీకవాగిరువుదు హిఁగె. నాను శాలేయల్లి ఓదుత్తిరువాగ యారాదరూ హేళిధ్వన్నే హేళిదరే ‘ప్లేటు హాకిబిట్టు’ ఎందు తమాషే మాడుత్తిద్దరు గేళియరు. రామజంద్ర శమఫర ‘ముళ్ళ జాడిగే సిస్టిట్టు’ ఎంబ కటెయల్లిరువ, ‘గ్రామపోనో తప్పియు మేలే దారి మరెత ముళ్ళ తుళిద దారియస్సే తుళియుత్తిట్టు’ ఎంబ వాక్కే ఇదీ కటెయ ఆశయివన్ను సూత్ర రూపదల్లి కట్టికొడుత్తదే. మతే ‘హిస్ మాస్టర్ వాయ్’ ఎందరే ననగీగ తట్టనే నేపాగువుదు అడిగర ‘మూలక మహాతయరు’ ఎంబ కవన.

గాన ముద్రికేగళన్ను మారువ ఒందు అంగది. అంగడియవ గాన ముద్రికేగళ మేలిన దూళన్న ఒరేసుత్తిరువాగ ఒబ్బ తోణప, ఇనోబ్బ లంబు అల్లిగే బరుత్తారే. లంబువిన షరాయియోళగి సేరిశోండిరువ ఏదియోందు కట్టిద్దే అవను థక థక కుణియుత్తానే. తోణప అవనిగోందు బిగియుత్తానే. ఆమేలే అవరిభూరల్లి హత్తికోండ జగళక్కే అంగడియ నూరారు గానముద్రికేగళు ఆమతియాగుత్తవే. నేపాయితే, లారెలో-హాడిఁ సినిమా? మూకి జిత్రగళ కాలద ఆ సినిమా కాలమురుషే గానముద్రికేగళన్ను హాళుమాదిరువ ఈ కాలద మున్నూచనేయే?

తీర ఈచేగే, అందరే మూరు వషణక్కే మున్న కనాటక సంగీతద ఆచాయఁ మురుషరాద శేమ్మంగుడి శ్రీనివాస అయ్యరరన్న నాను భేటియాగిద్దాగ తత్తుపి ఈ గ్రామపోనో రికాడుగళ బగ్గె మాతు బంతు. తక్షణ అయ్యరరు ‘గ్రామపోనో రికాడుగళు ఒందద్దే నమ్మ సంగీత తన్న పావిత్ర్య కళకోండితు; సంగీతగారరిగే బేకాద మనోధము ఇల్లవాయితు’ ఎందు నిట్టుసిరిట్టువరే తమ్మ గురు మహారాజమురం విశ్వాధ అయ్యరరిగే సంబంధిసిద ఒందు ప్రసంగ నేనషిసికోండరు. విశ్వాధ అయ్యరరన్న అవర మిత్రరు కాదిసి పిఎడిసి మసలాయిసి ఒందు గానముద్రికేగాగి అవరింద హాదిసిదరంతే. ఆమేలే రసికరొబ్బరు ఆ గాన ముద్రికేయన్న మెజ్సికోండ మాతాడిదాగ విశ్వాధ అయ్యరరు, ‘నోడి, ఇదర బెలే ఇష్టే’ ఎందు ఆ గాన ముద్రికేయన్న నేలక్కే కుక్కి ఒడెదుహాకిదరంతే.

నావ్రా హాగే ఒడెయోణవేదరే గ్రామపోనో రికాడుగళాదరూ ఎల్లివే? నమ్మదీఁగ ధ్వనిసురుళిగళ కాల, సి.డి.గళ కాల.

## ಸಂವಹನ ಕ್ರಾಂತಿಯ ಮೂಲಪುರುಷ : ಅಲೆಕ್ಸಾಂಡರ್ ಗ್ರಹಾಂಬೆಲ್

- ಡಾ. ಟಿ.ಎಸ್. ಚನ್ನೇಶ್

ಇವತ್ತಿನ ಈ ಸಮಯದಲ್ಲಿ ಓಲಿಫೋನು ಇಲ್ಲಿದಿರುವ ಕ್ಷೇತ್ರವನ್ನೂ ನಾವು ಉಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ತಂಬಾ ಅಪರೂಪವಾಗಿದ್ದ, ಹೆಚ್ಚಿಂದರೆ ಕೆಲವೇ ಮನೆಗಳಲ್ಲಿ ಇದ್ದ ಫೋನುಗಳು ಇಂದು ಒಂದು ಕ್ಯೆಗೆ ಒಂದು ಎಂಬಂತೆ ಆಗಿವೆ. ಒಬ್ಬೊಬ್ಬರೂ ಎರಡು ಸಿಮ್ ಲಳ್ಳಿ ಫೋನಿನಿಂದ ಎರಡೆರಡು ನಂಬರ್ ಹೊಂದಿದ್ದ ಅದೂ ಮೊಬೈಲ್ ಆಗಿರುವ ಮೂಲಕ ನಮ್ಮ ಸಂವಹನ ಕ್ರಾಂತಿಯಲ್ಲಿ ಎಂದೂ ಕಾಣಿಸಿ ಸಂದರ್ಭವನ್ನು ಕಂಡಿದ್ದೇವೆ. ಹೀಗೇ ಒಂದು ದಿನ ತಂತಿಗಳಿಲ್ಲದ ಕ್ಯೆರ್ಯಲ್ಲೇ ಹಿಡಿದು ಎಲ್ಲಿಗೆ ಬೇಕೆಂದರೆ ಅಲ್ಲಿಗೆ ತೆಗೆದುಕೊಂಡು ಹೋಗಬಲ್ಲ ಫೋನೊಂದು ಬಂದೀತೆಂಬ ಕಲ್ಪನೆಯೇ ಅದರ ಅನ್ನೇಷಕರಿಗೆ ಅಜ್ಞರಿಯನ್ನು ತಂದಿತ್ತು. ಅಂತಹ ಸಂದರ್ಭವಾಂದು ಅದರ ಅನ್ನೇಷಕರಿಗೆ ಆರಂಭದಲ್ಲೇ ಪಟಿಸಿದ್ದ ಮಾತ್ರ ಅಜ್ಞರಿಯೇ. ಏಕೆಂದರೆ ಅದು ವುಂದೊಂದು ದಿನ ಅದನ್ನು ಹೀಗೆ ಕೊಂಡೊಯ್ಯಬಹುದೆಂಬ ಭವಿಷ್ಯವೇನೋ ಎಂಬಂತೆ ನಡೆದಿತ್ತು.

ಓಲಿಫೋನನ್ನು ಕಂಡುಹಿಡಿದು ನಮ್ಮ ಸಂವಹನವನ್ನು ವೇಗಿನೊಳಿಸಿದ ಸಾಧನವನ್ನು ಕೊಟ್ಟ ವಿಜ್ಞಾನಿ ಅಲೆಕ್ಸಾಂಡರ್ ಗ್ರಹಾಂ ಬೆಲ್. ಅವರು 1880ರಲ್ಲಿ ಉತ್ತರ ಕೆರೊಲಿನಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಯಾಂತ್ರಿಕ ತೊಂದರೆಯಿಂದ ರೈಲು ಕೆಟ್ಟು ನಿಂತಿತ್ತು. ರೈಲಿನ ನಿರ್ವಾಹಕರು ಇವರ ಹತ್ತಿರ ಒಂದು “ಸಾರ್ ತಾವು ಓಲಿಫೋನು ಕಂಡುಹಿಡಿದ ವಿಜ್ಞಾನಿಗಳಲ್ಲವೇ?” ಎಂದು ಕೇಳಿದರು. ಅಲೆಕ್ಸಾಂಡರ್ “ಹೌದು” ಎಂದು ಉತ್ತರಿಸಿದರು. ಕೂಡಲೇ ನಿರ್ವಾಹಕರು ಅವರಿಗೆ ಹೀಗೆ ಕೇಳಿದ್ದರು. “ಸಾರ್, ಅಕೆಸ್ಟ್ರಾಟ್ ತಮ್ಮ ಬಳಿ ತಾವು ಅನ್ನೇಷಿಸಿದ ಓಲಿಫೋನನ್ನು ಇಟ್ಟುಕೊಂಡಿರುವಿರಾ? ಇದ್ದರೆ ಕೊಡಿ, ರೈಲು ಕೆಟ್ಟಿದೆ. ಪಕ್ಕದ ನಿಲ್ಬಾಣಕ್ಕೆ ಸಹಾಯಕ್ಕೂಗಿ ತಿಳಿಸಬೇಕಾಗಿದೆ”. ಒಂದು ವೇಳೆ ಅವರ ಹತ್ತಿರವೇ ಓಲಿಫೋನು ಆಗ ಇದಿದ್ದರೂ ಹಾಗೆ ಮಾಡಲಾಗುವುದಿಲ್ಲ ಎಂಬುದನ್ನು ಅಲೆಕ್ಸಾಂಡರ್ ಗ್ರಹಾಂಬೆಲ್ ಅವರು ವಿವರಿಸಿ ಹೇಳಬೇಕಾಯಿತು. ಅದು ಮುಂದೊಂದು ದಿನ ಅಂತಹ ಸಾಧ್ಯತೆಯ ಆವಿಷ್ಕಾರವಾಗಿ ಹಾಗೆ ಎಲ್ಲಿಂದರಲ್ಲಿ ಓಲಿಫೋನನ್ನು ಕೊಂಡೊಂತು ವ್ಯಾತಾಡ ಲೂಬಹುದು ಎಂಬ ಭವಿಷ್ಯವಾಣಿಯಾಗಿತ್ತೇನೋ?

ಇಂದು ಬಂದಿರುವ ಮೊಬೈಲ್ ಫೋನುಗಳು ಎಲ್ಲೆಂದರಲ್ಲಿ ಒಯ್ಯಿ ಮಾತಾಡುವಂತಾಗಿ ಸಂವಹನವನ್ನು ಅತೀ ವೇಗವಾಗಿಸಿ, ಸ್ಥಳದ ಪರಿವೇಶಿಲ್ಲದೆ ಸಾಧ್ಯ ಮಾಡಿವೆ. ಓಲಿಫೋನು ಕಂಡುಹಿಡಿದ ಮೊದಲ ದಿನಗಳಲ್ಲಿ ಅದರ ಅನ್ನೇಷಕ

ಅಲೆಕ್ಸಾಂಡರ್ ಗ್ರಹಾಂಬೆಲ್ “ಜನರು ಪಕ್ಕದ ಮನೆಯವರ ಬಳಿ ಮಾತಾಡಲು ಹೊರ ಬರದಿರುವ ಕಾಲಬಂದೀತೆಂಬ” ಭವಿಷ್ಯವಾಣಿಯನ್ನೂ ನುಡಿದಿದ್ದರು. ಆದರೆ ಇಂದು ಜನರು ತಮ್ಮ ಮನೆಯಲ್ಲಿಯೇ ಒಬ್ಬರನ್ನೂಬಿರು ಮಾತನಾಡಿಸಲು ಹೋನು ಮಾಡಿ ಕರೆಯುತ್ತಿರುವುದನ್ನು ನೋಡಿದರೆ ಈ ಭವಿಷ್ಯವಾಣಿ ನಿಜವೆನಿಸುವುದಲ್ಲವೇ?

### ಸಂವಹನ ಇತಿಹಾಸದ ಮೈಲಿಗಲ್ಲು!

1876ರ ಹೆಬ್ರವರಿ 14ರಂದು ಸಂವಹನ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಆದಿನವೇ ಅಲೆಕ್ಸಾಂಡರ್ ಗ್ರಹಾಂ ಬೆಲ್ ಎಂಬ ಕೇವಲ 29 ವರ್ಷದ ತರುಣ ತನ್ನ ಓಲಿಫೋನ್ ಎಂಬ ಧ್ವನಿಯನ್ನು ತಂತಿಗಳ ಮೂಲಕ ಸಾಗಿಸಬಲ್ಲ ಸಾಧನವನ್ನು ತನ್ನದೆಂದು ಸಾಬಿತು ಮಾಡುವ ಸಂಶೋಧನೆಯ ಕುರಿತು ಪೇಟೆಂಟ್ ಕಳೇರಿಗೆ ಅಜ್ಞ ಸಲ್ಲಿಸಿದ್ದು. ಜೊತೆಗೇ ಅಂದೇ ಕೇವಲ ಒಂದೇ ಗಂಟೆಯ ನಂತರವಷ್ಟೇ ಎಲ್ಲಾಗೇ ಎನ್ನುವ ಇವರ ಪ್ರತಿಸ್ಥಿರ ಅನ್ನೇಷಕರೂ ಇಂತಹದ್ದೇ ಒಂದು ಅನ್ನೇಷಕರಿಗೆ ಪೇಟೆಂಟು ಪಡೆಯಲು ಅಜ್ಞ ಸಲ್ಲಿಸಿದ್ದರು. ಅಷ್ಟೇ ಅಲ್ಲ, ಮತ್ತೊಮ್ಮೆ ಸಾಹಸಿ ಹಾಗೂ ಆಗಾಗಲೇ ಪ್ರಸಿದ್ಧಿ ಪಡೆದಿದ್ದ ಅನ್ನೇಷಕ ಧಾಮಸ್ ಆಲ್ ಎಡಿಸನ್ ಈ ಸ್ವರ್ದ್ದೇಶಯಲ್ಲಿ ಇದ್ದರು. ಅವರು ಇಂತಹ ಸಾಧನಗಳ ಬಗೆಗೂ ಆಸಕ್ತಿ ಹೊಂದಿದ್ದ ವಿಜ್ಞಾನಿಯಾಗಿದ್ದರು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ವ್ಯಾವಹಾರಿಕ ಲಾಭಗಳ ಬಗೆ ಮಾತ್ರವೇ ಅಲ್ಲದೆ ಮಾನವೀಯ ಉಪಯೋಗಗಳ ಬಗೆಗೂ ಅಲೆಕ್ಸಾಂಡರ್ ಗ್ರಹಾಂ ಬೆಲ್ ಅವರು ಹೆಚ್ಚು ಒಲ್ಲವುಳ್ಳವರಾಗಿದ್ದರು. ಪೇಟೆಂಟು ಪಡೆಯುವುದೆಂದರೆ ಅಮೆರಿಕೆಯ ಇತಿಹಾಸಲ್ಲಿ ಒಂದು ಅತಿ ದೊಡ್ಡ ಕ್ರಾಂತಿಯೇ ಸರಿ. ಪೇಟೆಂಟು ಪಡೆದ ವ್ಯಕ್ತಿ ಅಮೆರಿಕಾದಲ್ಲಿಲ್ಲ ಅಂತಹ ಸಾಧನವನ್ನು ಮಾರುಕಟ್ಟಿಗೆ ಇಳಿಸಬಲ್ಲ ವಿಕೆಕ ವ್ಯಕ್ತಿಯಾಗಿ ಹೊರಹೊಮ್ಮಿದ್ದರು.

ಎಡಿಸನ್ ಆ ವೇಳೆಗಾಗಲೇ ಪ್ರಸಿದ್ಧ ಅನ್ನೇಷಕರಾಗಿದ್ದರು. ಜೊತೆಗೆ ವೆಸ್ಟರ್ನ್ ಯೂನಿಯನ್ ಎಂಬ ಅಮೆರಿಕಾದ ಪ್ರಶ್ನಾತ್ಮಕ ಓಲಿಗ್ರಾಫ್ ಕಂಪನಿಯ ಶಿಫಾರಸೂ ಅವರಿಗೆ ಇತ್ತು. ಹಾಗಾಗಿ ತರುಣ ಅಲೆಕ್ಸಾಂಡರ್‌ಗೆ ಆಶಂಕ! ಆದರೆ ಯಾವುದನ್ನೂ ನಿರ್ದರ್ಶಿಸುವವರು ಪೇಟೆಂಟು ಅಧಿಕಾರಿಗಳೇ. ಏಕೆಂದರೆ ಅವರು ಸಾಧನಗಳ ಪರೀಕ್ಷೆಸಿ ಅವಗಳ ನಾಈಸ್ಯತೆಯ ಆಧಾರದಿಂದ ಅಜ್ಞ ಸಲ್ಲಿಸಿದ್ದ ಅನ್ನೇಷಕರಿಗೆ ಪೇಟೆಂಟು ನೀಡುತ್ತಿದ್ದರು. ಮೊದಲ ಸುತ್ತಿನಲ್ಲೇ ಧಾಮಸ್ ಆಲ್ ಎಡಿಸನ್ ಸ್ವರ್ದ್ದೇಶಯಿಂದ ಹೊರ ಬೀಳಬೇಕಾಯಿತು. ಅವರು ಅನ್ನೇಷಿಸಿದ ಸಾಧನವು ಮಾತಾಡುವ ಓಲಿಗ್ರಾಫ್ ಆಗಿದ್ದರೂ ಗ್ರೇ ಮತ್ತು ಅಲೆಕ್ಸಾಂಡರ್ ಅವರು ತಯಾರಿಸಿದ ಮಾದರಿಯಂತೆ ಇರಲಿಲ್ಲ. ಹಾಗಾಗಿ ಹೊಸತನದ ದೃಷ್ಟಿಯಿಂದ ಅದು ಹಿಂದೆ ಬಿತ್ತು. ಕೊನೆಗೆ ಸ್ವರ್ದ್ದೇಶಯಲ್ಲಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ಮತ್ತು ಎಲ್ಲಾ ಗ್ರೇ ಇಬ್ಬರೇ ಉಳಿದರು.

## ಕನಸು ನನಸಾಯಿತು

ಜಗತ್ತೇ ಬೆರಗಾಗಬಲ್ಲ ಕನಸನ್ನು ಅಲೆಕ್ಸಾಂಡರ್ ಕಂಡಿದ್ದರು. ತಂತಿಯ ಮೂಲಕ ಮಾತನ್ನು ಕೇಳಿಸಬಲ್ಲ ಸಾಧನದ ಅನ್ವೇಷಣೆ. ಆವರೆವಿಗೂ ತಂತಿಗಳ ಮೂಲಕ ಕೇವಲ ಸಂಕೇತಗಳು ಸಾಗುತ್ತಿದ್ದವು. ಇದು ಸಾಧ್ಯವಾದರೆ ಅದೊಂದು ಮಹಾನ್ ಅನ್ವೇಷಣೆಯಾಗಿ ಹೊರಹೊಮ್ಮುತ್ತಿತ್ತು. ಕನಸು ಸಾಕಾರವಾಗಲು ಕ್ಷಣಗಳನೆ ಆರಂಭವಾಗಿತ್ತು. ಅಲೆಕ್ಸಾಂಡರ್ ಗ್ರಹಾಂ ಬೆಲ್ಲ ಅವರು ತಮ್ಮ ನಿರಂತರ ಪರಿಶ್ರಮದಿಂದ ಸಂಮಾಂ ಪ್ರಾಮಾಣಿಕ ವಿಧಾನದಿಂದ ಯಾವುದೇ ಶಿಥಾರಸ್ವಗಳೂ ಇಲ್ಲದೆ, ಹೆಚ್ಚಿನ ಹಣದ ನೇರವೂ ಇಲ್ಲದೆ ತಮ್ಮ ಅನ್ವೇಷಣೆಯನ್ನು ಪೇಟೆಂಟು ಪಡೆಯಲು ಸರ್ಕಾರಕ್ಕೆ ಕೋರಿದ್ದರು. ಸುಮಾರು ಒಂಬತ್ತು ತಿಂಗಳು ಹಗಲು ರಾತ್ರಿ ಎನ್ನದೇ ತಮ್ಮ ಮನಸ್ಸಿನ ಅಲೋಚನೆಗಳ ಮೂರ್ಚರೂಪದ ಸಾಧನವನ್ನು ಅಣಿಗೊಳಿಸಿದ್ದರು. ಎಲಿಶಾ ಗ್ರೇ ಕೂಡ ಸಾಕಷ್ಟು ಶ್ರೀಮಂತ ಮತ್ತು ಪ್ರಭಾವಶಾಲಿ. ಕಾಯುವುದೊಂದೆ ಆಗ ಅಲೆಕ್ಸಾಂಡರ್‌ಗೆ ಇದ್ದ ಹಾದಿ. ಅಲೆಕ್ಸಾಂಡರ್ ಅವರ ಮಾದರಿ ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟಿತು. ಎಲಿಶಾ ಗ್ರೇ ಕೂಡ ಅದರ ಹಾದಿಯಲ್ಲೇ ಸಾಗಿದ್ದರು. ಪೇಟೆಂಟೆನ ಉತ್ತರವನ್ನೇ ಕಾಯುತ್ತಿದ್ದ ಅಲೆಕ್ಸಾಂಡರ್‌ಗೆ ಮಾಚ್‌ 3ರ ತಮ್ಮ ಹುಟ್ಟಬಬ್ಬದ ಆಚರಣೆಯೂ ಮರೆತೇ ಹೋಗಿತ್ತು. ಮನಸ್ಸಿನಲ್ಲಿ ಕೇವಲ ಕಾತರ ಮತ್ತು ದುಗುಡಗಳೇ ಇದ್ದವು. ಹುಟ್ಟಬಬ್ಬದ ದಿನ ಕಳೆದು ನಾಲ್ಕನೇ ದಿನ ಅಂತೂ ಸರ್ಕಾರದಿಂದ ಪೇಟೆಂಟು ಕಚೇರಿಯ ಮರಸ್ಕಾರದ ಪ್ರಕಟಣ ಹೊರಬಿತ್ತು. ಮಾಚ್‌ 7ನೇ ತಾರೀಕು 1876ರಂದು ಅಲೆಕ್ಸಾಂಡರ್ ಗ್ರಹಾಂಬೆಲ್ಲ ಅವರ ಅನ್ವೇಷಣೆ ಅಧಿಕೃತವಾಗಿ ಪ್ರಕಟಗೊಂಡು ಪೇಟೆಂಟು ಪಡೆಯಿತು. 29ನೇಯ ಹುಟ್ಟಬಬ್ಬಕ್ಕೆ ನಾಲ್ಕು ದಿನ ತಡವಾಗಿ ಅವರ ಜೀವನವನ್ನು ಬದಲಿಸಬಲ್ಲ ಉಡುಗೊರೆ ಸಿಕ್ಕಿತ್ತು. ಇದೇ ಮಾನವನ ಇತಿಹಾಸವನ್ನೂ ಬದಲಾಯಿಸಿತು.

## ಅಲೆಕ್ಸಾಂಡರ್ ಗ್ರಹಾಂ ಬೆಲ್ಲರ ಜೀವನದ ಕುತ್ತಾಹಲಕರ ದಿನಗಳು

ಶಿಕ್ಷಣ, ಕಲೆ, ವಿಜ್ಞಾನ ಮುಂತಾದ ಸಾಂಸ್ಕೃತಿಕ ಇತಿಹಾಸದ ವೈಭವವುಳ್ಳ ಸ್ವಾಳ್ಳಿಂಡಿನ ಎಡಿನೋಬಾರ್ ನಗರದಲ್ಲಿ ಅಲೆಕ್ಸಾಂಡರ್ ಕುಟುಂಬವು ನೆಲೆಸಿತ್ತು. ಅಲೆಕ್ಸಾಂಡರ್ ಜನಿಸಿದ್ದು 1847ರ ಮಾಚ್‌ 3ರಂದು. ತಂದೆ ಅಲೆಕ್ಸಾಂಡರ್ ಮೇಲ್ಲಿಂದೇ ಬೆಲ್ಲ ಮತ್ತು ತಾಯಿ ಎಲಿಶಾ ಗ್ರೇಸ್ ಸ್ಯೇಮುಂಡ್ ಬೆಲ್ಲ. ಇವರಿಗೆ ಮೂವರು ಮಕ್ಕಳು. ಮೊದಲ ಮಗ ಅಣ್ಣ ಮೇಲ್ಲಿಂದೇ ಜೀವ್ಯಾಬೆಲ್ಲ (1845–1870), ಎರಡನೆಯ ಮಗನೇ ಅಲೆಕ್ಸಾಂಡರ್ ಗ್ರಹಾಂ ಬೆಲ್ಲ ಹಾಗೂ ಮೂರನೆಯ ಮಗ ಎಡ್ವರ್ಡ್ ಚಾಲ್ಸ್ ಬೆಲ್ಲ (1848–67). ಅಲೆಕ್ಸಾಂಡರ್ ಬೆಲ್ಲ ಎಂಬುದು ತಂದೆಯ ಕಡೆಯ ಅಜ್ಞನ ಹೆಸರು. ಅಲೆಕ್ಸಾಂಡರನಿಗೆ “ಗ್ರಹಾಂ” ಸೇರಿಕೊಂಡಿದ್ದ ಆತ ಬೆಳೆದು ಹತ್ತು ವರ್ಷದವನಿದ್ದಾಗ. “ಗ್ರಹಾಂ” ಅವರ ಕುಟುಂಬದ ಗಳಿಯರು ಅವರ ನನಪಿಗಾಗಿ ಅಲೆಕ್ಸಾಂಡರ್ ‘‘ಗ್ರಹಾಂ’ ಬೆಲ್ಲ ಆದರು.

ಬಾಲ್ಯದಿಂದಲೂ ಅಲೆಕ್ಸಾಂಡರ್ ಸದಾ ಹೊಸತೊಂದರ ಬಯಕೆಯಿಂದ ಹಾತೊರೆಯುವ ಮುಡುಗ. ಎಡಿನೋಬಾರ್ ನಗರವೂ ಶೀಕ್ಷಣ, ಕಲೆ, ವಿಜ್ಞಾನ ಮುಂತಾದವಕ್ಕೆ ಹೆಸರುವಾಸಿ. ಒಂದು ರೀತಿಯಲ್ಲಿ ಆ ಕಾಲದ ನಮ್ಮ ದೇಶದ ಕಾಶಿಯಂತೆ, ಗ್ರೇಸಿನ ಅಧಿನ್ಯಾನಿತೆ! ಅಲೆಕ್ಸಾಂಡರ್‌ಗೆ ಶೈಕ್ಷಣಿಕ ಮಹತ್ವದ ಬೌದ್ಧಿಕ ಜಗತ್ತಿನ ತಿಳಿವು ಬಂದದ್ದೇ ಎಡಿನೋಬಾರ್ನಲ್ಲಿನ ವಾಸದಿಂದ. ಜೊತೆಗೆ ಅಜ್ಞ ಆ ಕಾಲದ ಹೆಸರು ಮಾಡಿದ ಪ್ರೋಫೆಸರ್ ಮತ್ತು ಮಾತುಗಾರಿಕೆಯನ್ನು ಕಲಿಸುವ ಗುರು. ಅಲ್ಲದೆ ಮೊಮ್ಮೆಗನ ಸೃಜನಶೀಲ ಮನಸ್ಸನ್ನು ಸದಾ ಬೆಂಬಲಿಸುವ ಹಂಬಲದವರು. ಅಲೆಕ್ಸಾಂಡರ್ನ ಅನ್ವೇಷಣಾ ಗುಣ ಮತ್ತು ಮುದುಕಾಟದ ಮನಸ್ಸಿಗೆ ನೀರೆರೆದು ಅಂತಹ ಘಲಿತಗಳನ್ನು ಸಮಾಜಕ್ಕೆ ಕೊಡಬೇಕೆಂಬ ಕನಸನ್ನು ಎಳೆತನದಲ್ಲೇ ಬಿತ್ತಿದ ಮಹಾನುಭಾವರು.

ಅಲೆಕ್ಸಾಂಡರ್‌ಗೆ ಅಜ್ಞ ಎಂದರೆ ಪ್ರಾಣ. ಹಾಗಾಗಿ ಅಜ್ಞ ಕಾಯಿಲೆಗೆ ಒಳಗಾದಾಗ ತಾನೇ ಅವರನ್ನು ನೋಡಿಕೊಳ್ಳುವ ಹೊಣ ಹೊತ್ತರು. ಸ್ವತಂತ್ರ ಪ್ರವೃತ್ತಿಯ ಅಲೆಕ್ಸಾಂಡರ್ ಅವರ ಆರೋಗ್ಯವನ್ನೇ ನೆಪವಾಗಿಟ್ಟು ಅವರೆಡೆಗೆ ಹೋದರು. ಆಗ ಬಿಡುವಿನಲ್ಲಿ ಕಳೆದ ಸಮಯದಲ್ಲಿ ಅಜ್ಞನಿಂದ ಸೃಜನಶೀಲತೆ ಮತ್ತು ಬೌದ್ಧಿಕ ಪ್ರಭಾವಳಿ ರೂಪಿಸಿಕೊಳ್ಳುವ ಕಲೆಯನ್ನು ಕಲಿತ್ತರು. ಅಲೆಕ್ಸಾಂಡರ್ ತುಂಬಾ ಕುತ್ತಾಹಲಿ. ಸುತ್ತಲಿನ ಜಗತ್ತಿಗೆ ಆಕರ್ಷಿತನಾಗಿ, ಸಾಕಷ್ಟು ಸಸ್ಯಗಳನ್ನು ಸಂಗ್ರಹಿಸಿ ಪರೀಕ್ಷೆಸುತ್ತಿದ್ದರು. ಕಲಿಕೆಯಲ್ಲಿ ಶಾಲೆಗಿಂತಲೂ ಮನೆಯಲ್ಲಿ ಹೆಚ್ಚಿನ ಆಸಕ್ತಿ. ಶಾಲೆಯಿಂದರೆ ಅಪ್ಪಕವ್ವೇ. ತಾಯಿಯೇ ಮನೆಯಲ್ಲಿ ಅಲೆಕ್ಸಾಂಡರ್‌ಗೆ ವಿದ್ಯಾಭ್ಯಾಸವನ್ನು ಮಾಡಿಸುತ್ತಿದ್ದರು. ತಾಯಿಯ ತ್ವಿತೀ ಮತ್ತು ಶ್ರದ್ಧೆಯಿಂದ ಮನೆಯಲ್ಲಿಯೇ ಕಲಿಕೆ ಸಾಗಿತ್ತು. ಆದರೆ ಅಲೆಕ್ಸಾಂಡರ್ನ ತಾಯಿಯ ಕಿವಿ ಮಂದವಾಗುತ್ತಾ ಮುಂದೆ ಅವರ ಸಂವಹನ ಶಕ್ತಿಯು ಕಡಿಮೆಯಾಗಿ ಕಿವುಡಿಯಾದರು. ತಾಯಿಯು ಕಿವುಡಿಯಾಗಿದ್ದರೂ ಹಿಯಾನೋ ನುಡಿಸುವುದರಲ್ಲಿ ಪ್ರವೀಣೆ. ಮಗನ ಮೇಲೂ ಅವರ ಆಸಕ್ತಿಯು ಉತ್ತಮ ಪರಿಣಾಮವನ್ನೇ ಬೀರಿತು. ಅದರ ಜೊತೆಗೆ ತಾಯಿಯಿಂದ ಮಗನಿಗೆ ಕುತ್ತಾಹಲದ ಮನಸ್ಸನ್ನು ಬೆಳುಸುವಲ್ಲಿ ಹೆಚ್ಚಿನ ಬೆಂಬಲ ಸಿಕ್ಕಿತ್ತು. ತಾಯಿಯ ಜತೆ ಸಂವಹನಕ್ಕಾಗಿ ಸಂಕೇತ ಬಳಸುತ್ತಾ ಸಂಭಾಷಣೆ ನಡೆಸುತ್ತಿದ್ದರು. ಅದರಿಂದ ಅವರ ಸಂಭಾಷಣೆಯಲ್ಲಿ ಉತ್ತಮ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾ ಸಾಗಿತ್ತರು. ತಾಯಿಯ ಕಿವುಡುತನವೇ ಅಲೆಕ್ಸಾಂಡರ್‌ಗೆ ಮಾತಾಡುವ ಸಾಧ್ಯತೆಗಳ ಮತ್ತು ಕೇಳುವ ಸಾಧ್ಯತೆಗಳ ಬಗೆಗೆ ವಿಶೇಷ ಒಲವು ಉಂಟಾಗಲು ಕಾರಣವಾಯಿತು. ಇದರಿಂದಾಗಿ ಹೊಸ ಅಲೋಚನೆಗಳ ಮುಟ್ಟಿಗೆ ಅನುವಾಯಿತು.

ಜತೆಗೆ ಅವರ ಅಪ್ಪ “ಕಾಳಿವ ಮಾತು” ಅಥವಾ “ನೋಡುವ ಮಾತು” ರೂಪಿಸುವಲ್ಲಿ ಸಿದ್ಧಹಸ್ತರಾಗಿದ್ದರು. ತುಟಿ, ಬಾಯಿ ಮತ್ತು ಮುಖಿದ ಹಾವಭಾವದ ಚಿಹ್ನೆಗಳಿಂದ ಮಾತನ್ನು ಕಾಣಿಸಿ ಅರ್ಥ ಮಾಡಿಸುವ ಕಲಿಕೆಯಿಂದ ಅವರ ಅಪ್ಪ

ಹೆಸರು ಮಾಡಿದ್ದರು. ಇದನ್ನೇ ಕಾಣುವ ಮಾತು ಅಥವಾ ನೋಡಬಲ್ಲ ಮಾತೂ ಎಂದು ಕರೆಯಲಾಗುತ್ತಿತ್ತು. ಅವರ ಕುಟುಂಬವೇ ಸಂವಹನ ಕಲೆಯಲ್ಲಿ ನೈಮಣ್ಯತೆಯನ್ನು ಸಾಧಿಸಿತ್ತು ಎಂದೇ ಹೇಳಬೇಕು. ಅಜ್ಞ ಉತ್ತಮ ಮಾತುಗಾರ ಮತ್ತು ಮಾತಿನ ಕಲೆಯನ್ನು ಕಲಿಸುವಲ್ಲಿ ನಿಮಣಾಗಿದ್ದವರು. ಅಲೆಕ್ಸಾಂಡರ್‌ಗೆ ಇಬ್ಬರಿಂದಲೂ ಲಾಭವಾಯಿತು. ಮುಂದೆ ಇದೇ ವರವಾಗಿ ತಂಡೆಗೆ ಅಮೇರಿಕಾದಿಂದ “ಕಾಣುವ ಮಾತೆ”ನ್ನು ಕಲಿಸುವ ಅಧ್ಯಾಪನಕ್ಕಾಗಿ ಕರೆ ಬಂದು ಕುಟುಂಬದ ಬದುಕೇ ಬದಲಾಯಿತು.

ಅಮೇರಿಕೆಯಲ್ಲಿನ ಬದುಕಿನ ತಿರುವುಗಳಿಂದಾಗಿ ಬೋಸ್ನಾನ್‌ಲ್ಲಿ ಕಿವುಡ ಮಕ್ಕಳಾಗಿ ಕಲಿಸುವ ತನ್ನದೇ ಶಾಲೆಯೊಂದನ್ನು ತೆರೆದರು. ಆರಂಭದಲ್ಲಿ ಇಬ್ಬರೇ ವಿದ್ಯಾರ್ಥಿಗಳು. ಅವರೀರ್ವರೂ ಮುಂದೊಂದು ದಿನ ಅಲೆಕ್ಸಾಂಡರ್ ಗ್ರಹಾಂ ಬೆಲ್ಲ ಅವರ ಜೀವನವನ್ನೇ ಬದಲಿಸಿದರು. ಆ ವಿದ್ಯಾರ್ಥಿಗಳು ಜಾರ್ಜ್ ಸ್ಟ್ರಾಂಡ್‌ಸೌ ಮತ್ತು ವಾಬೆಲ್ ಹಬ್ಬಡ್‌. ಇವರಲ್ಲಿ ವಾಬೆಲ್ ಹಬ್ಬಡ್ ಗ್ರಹಾಂ ಬೆಲ್‌ರ ಸಂಗಾತಿಯಾದರು.

ಆಗಿನ ಕಾಲಕ್ಕೆ ವೇಗದ ಸಂದೇಶ ಸಾಗಿಸುವುದೆಂದರೆ ಟೆಲಿಗ್ರಾಂ ಮೂಲಕವೇ! ನಮ್ಮಲ್ಲಿಯೂ ಬಹಳ ದಿನಗಳವರೆಗೂ ಅಂಚೆ ಮತ್ತು ತಂತಿ ಇಲಾಖೆ ಎಂತಲೇ ಹೆಸರಿತ್ತಲಿವೆ? ಅಂಚೆಯಲ್ಲಿ ಪತ್ರಗಳನ್ನೂ ಕಳಿಸುವಂತೆ, ಚಿಕ್ಕ ಸಂದೇಶವನ್ನು ತಂತಿ ಅಥವಾ ತಾರು ಕಳಿಸುವ ಪರಿಪಾಠವಿತ್ತು, ಮೊದಲಂತೂ ತಂತಿ ಕಳಿಸುವುದು ತುಂಬಾ ದುಭಾರಿಯಾದದ್ದು. ಹೆಚ್ಚು ಕಡಿಮೆ ಹತ್ತಾರು ಪಟ್ಟು ಹಣ ವಿಚ್ಯು ಮಾಡಿ ತಾರು ಕಳಿಸಬೇಕಿತ್ತು. ತಂತಿಯಲ್ಲಿ ಸಂದೇಶದ ಪ್ರತೀ ಅಕ್ಷರಕ್ಕೂ ಲೆಕ್ಕ ಹಾಕಿ ತೆಗೆದುಹಾಳಿದ್ದರು. ಪತ್ರಕ್ಕೆ ಹೋಲಿಸಿದರೆ ಅದು ತುಂಬಾ ದುಭಾರಿ! ಹಾಗಾಗಿ ತಂತಿ ಕಳಿಸುವುದು ಕೇವಲ ಅತ್ಯಂತ ಅರ್ಚಣಾದ ಸಂದರ್ಭಕ್ಕೆ ಮಾತ್ರವೇ ಮೀಸಲಾಗಿರುತ್ತಿತ್ತು. ಅಂತಹದ್ದೆಂದರೆ ತೀವ್ರ ಅನಾರೋಗ್ಯ ಅಥವಾ ಸಾಪು. ಹಾಗಾಗಿ ಟೆಲಿಗ್ರಾಂ ಬಂದಿದೆ ಎಂದರೆ ಸಾವಿನ ಸುದ್ದಿಯೇ ಎಂದುಕೊಳ್ಳುತ್ತಿದ್ದರು.

ಟೆಲಿಗ್ರಾಂಗಳಿಂದರೆ ತಂತಿಯಲ್ಲಿ ಸಂಕೇತಗಳಿಂದ ಕಳಿಸುತ್ತಿದ್ದ ಮಾಹಿತಿ. ಅವು ಹೆಚ್ಚಿನವು ಸ್ವರಮೇಳದ ಮಾದರಿಯವು (ಹಾಮಾನಿಕ್ ಸದ್ಗುರುವು). ಹೀಗಿರುವಾಗ ಸ್ವರದ ಸದ್ಗುರುವು ಸಾಧ್ಯವಾದಾಗ ಮಾತೂ ಸಾಧ್ಯ ಎನ್ನುವುದು ಗ್ರಹಾಂಬೆಲ್ ಅವರ ಆಲೋಚನೆ. ಗ್ರಹಾಂ ಬೆಲ್‌ರ ಈ ಯೋಚನೆಯು ಮುಂದೆ ಸಂಗಾತಿಯಾದ ಮಾಬೆಲ್‌ರ ತಂದೆ ಗಾಡಿನರ್ ಹಬ್ಬಡ್‌ಗೆ ತಂತಿ ಮೂಲಕ ಸಂದೇಶ ಸಾಗಿಸುವ ಅದರಲ್ಲಿ ಮಾತೂ ಸಂವಹನವಾಗಬಲ್ಲ ವಿಚಾರ ಕೇಳಿ ತುಂಬಾ ಸಂತೋಷವಾಯಿತು. ಅವರೂ ಗ್ರಹಾಂ ಬೆಲ್ ಬೆಂಬಲಕ್ಕೆ ನಿಂತರು. ಅದರ ಜೊತೆಯಲ್ಲಿ ಮತ್ತೊಮ್ಮೆ ವಿದ್ಯಾರ್ಥಿಯಾದ ಜಾರ್ಜ್ ಸ್ಟ್ರಾಂಡ್‌ಸೌ ಅವರ ತಂದೆಯಾದ ಫಾಮಸ್ ಸ್ಟ್ರಾಂಡ್‌ಸೌ ಅವರನ್ನೂ ಅಲೆಕ್ಸಾಂಡರ್ ಬೆಂಬಲಕ್ಕೆ ಹಬ್ಬಡ್ ಒಟ್ಟಿಸಿದರು. ಅವರೂ ಹಣಕಾಸಿನ ನೆರವಿಗೆ ಬಂದರು. ಹೀಗೆ ಅವರ ವಿದ್ಯಾರ್ಥಿಗಳಿಂದಲೇ ಹೊಸತೋಂದು ಜಗತ್ತು

ಬರುವಂತಾಯಿತು. ಇಬ್ಬರ ನೆರವಿನಿಂದಲೇ ಪ್ರಯೋಗಾಲಯ ಒಂದನ್ನು ಸಾಫ್ಟಿಸಲು ಅಲೆಕ್ಸಾಂಡರ್‌ಗೆ ಸಾಧ್ಯವಾಯಿತು.

ಹಗಲು - ರಾತ್ರಿ ಎನ್ನದೆ ಕಾಯುನಿರತರಾಗಿದ್ದ ಬೆಲ್‌ರ ಅದ್ವಾಪದ ಬಾಗಿಲು ತೆರೆದಿತ್ತು. 1873 ಮತ್ತು 1874ರ ನಡುವಿನ ದುಡಿಮೆಯು ಬೆಲ್‌ರ ಅತ್ಯಂತ ಮಹತ್ವದ ಕಾಲ. ತಂತಿಯಲ್ಲಿ ವಿವಿಧ ಸ್ವರಮೇಳಗಳ ಸದ್ಗುರುಗಳನ್ನು ಕಳಿಸಲು ಸಾಧ್ಯವಾದರೆ ಹಲವಾರು ಸಂದೇಶಗಳನ್ನೂ ಕಳಿಸಲು ಸಾಧ್ಯವೆಂಬ ಇವರ ತರ್ಕ ನಿಜವಾಯಿತು. ಅವರ ನೆರವಿಗೆ ಫಾಮಸ್ ವ್ಯಾಟ್ಸನ್ ಎಂಬ ಇಲೆಕ್ಟ್ರಿಷಿಯನ್ ಸಿಕ್ಕಿದ್ದ ಇನ್ನೊಂದು ಅದ್ವಾಪ. ಏರಡು ಕೊತಡಿಗಳ ನಡುವೆ ಸಂವಹನ ಪ್ರಯೋಗದಲ್ಲಿ ನಿರತರಾದ ಒಂದು ಕ್ಷೇತ್ರ ಯಾವುದೇ ನೆರವಿಗೆ ವ್ಯಾಟ್ಸನ್ನನ್ನು ಅಲೆಕ್ಸಾಂಡರ್ ಕರೆದ್ದೇ, ಅಕ್ಸಾತ್ ಆತನಿಗೆ ಕೇಳಿದ ಮಾತೇ ತಂತಿಯ ಮೂಲಕ ಮೊಟ್ಟಮೊದಲ ಮಾತಿನ ಸಂವಹನ. “ಹೇ ವ್ಯಾಟ್ಸನ್ ಬಾ ಇಲ್ಲಿ, ನಾ ನಿನ್ನ ನೋಡಬೇಕು” ಎಂದು ಅಲೆಕ್ಸಾಂಡರ್ ಕರೆದ್ದೇ ಮೊದಲ ಫೋನಿನ ಕರೆ.

### ಸಂವಹನ ಕ್ರಾಂತಿಗೆ ಅಲೆಕ್ಸಾಂಡರ್ ಗ್ರಹಾಂ ಬೆಲ್‌ರ ಕೊಡುಗೆ

1880ರಲ್ಲಿ ಅಲೆಕ್ಸಾಂಡರ್‌ಗೆ ಫೋನಿನ ಆವಿಷ್ಕಾರಕ್ಕಾಗಿ ಪ್ರೇಂಚ್ ಸರ್ಕಾರ “ಪೋಲ್ಪಾ ಬಹುಮಾನ”ವನ್ನು ಕೊಟ್ಟಿತು. ಆಗ ಅದರ ಮೌಲ್ಯ ಸುಮಾರು 10,000 ಡಾಲರ್ ಅಷ್ಟೇ ಇದರಿಂದ ಬೆಲ್, ಪೋಲ್ಪಾ ಲ್ಯಾಬ್ ಆರಂಭಿಸಿದರು. ಮುಂದೆ ಇದೇ AT&T ಲ್ಯಾಬ್ ಆಗಿ, ನಂತರ ಅಲೆಕ್ಸಾಂಡರ್ ಗ್ರಹಾಂ ಬೆಲ್ ಲ್ಯಾಬ್ ಆಗಿ, ನಂತರ ಈಗಿನ ಪ್ರಖ್ಯಾತ “ಬೆಲ್ ಲ್ಯಾಬೋರೇಟರಿ” ಆಗಿದೆ. ಅಷ್ಟೇ ಅಲ್ಲ, ಬೆಲ್ ಲ್ಯಾಬೊನ ಸಂವಹನ ಪ್ರಯೋಗಗಳಿಂದ ಮುಂದೆ ನಡೆದ ಫಲಿತಗಳಿಗೆ ಏತು ನೊಬೆಲ್ ಪಾರಿಶೇಷಕಗಳು ಬಂದವೆಂಬುದು ಮತ್ತೂ ಬಲವಾದ ಅಜ್ಞರಿ. ಇವತ್ತಿನ ಕಂಪ್ಯೂಟರ್‌ನ ಬಳಸುವ Unix ಆಪ್ರೇಟಿಂಗ್ ಸಿಸ್ಟಮ್, C ಮತ್ತು C++ ಲಾಂಗ್ವಿಜ್‌ಗಳು, ಟ್ರಾನ್ಸಿಸ್ಟರ್, ಮುಂತಾದುವಗಳಲ್ಲಿದೆ ನ್ಯಾಷನಲ್ ಜಿಯಾಗ್ರಾಫಿಕ್ ಪತ್ರಿಕೆ ಮತ್ತು ಚಾನೆಲ್ ಅನ್ನು ಮುಟ್ಟಿಹಾಕಿದ್ದೂ ಬೆಲ್ ಕೊಡುಗೆಗಳೇ! ಒಟ್ಟನ್ನಲ್ಲಿ ಬೆಲ್ ಸಂವಹನಾಸ್ತಕಿಗೆ ಕಿವುಡು ಅಮೃಸೊಡನಾಡಿದ ಮೊದಲ ಸಂಕೇತಗಳು ಮುಂದೆಯೂ ಕಿವುಡಿ ಸಂಗಾತಿಯಲ್ಲಿ ಉಸುರಿನ ಪ್ರೇಮದ ಸಂಕೇತಗಳಲ್ಲಿ ಬಲಗೊಂಡು ಜಗತ್ತಿನ ಎಲ್ಲರ ಬಾಯಿಯೂ ಮಾತು ಕೇಳುವ ಉಪಕರಣಕ್ಕೆ ಹಚ್ಚಿ ಓಡಾಡುವಂತೆ ಮಾಡಿವೆ ಎಂಬುದು ಮನುಕುಲದ ಬಹುದೊಡ್ಡ ಅಜ್ಞರಿ.



ಒಂದು ದಶಕದ ಹಿಂದೆ, ಪೆರುವಿಗೆ ನಾನು ಹೊರಟಿದ್ದು, ತನ್ನ ಬದುಕಿನ ಅರ್ಥ ಶತಮಾನವನ್ನೇ ಪೆರುವಿನ ನಾಸ್ಕ್ ಗೆರೆಗಳ ಅಧ್ಯಯನದಲ್ಲಿ ಕಳೆದ ಮರಿಯಾ ರೇಕೆಯನ್ನು ಭೇಟಿಯಾಗಬಹುದೆಂಬ ಆಸೆಯಿಂದ. ಆದರೆ ನಾನು ಪೆರುವಿಗೆ ಎರಡು ವರ್ಷ ತಡವಾಗಿ ತಲುಪಿದ್ದೆ. ಮರಿಯಾ 1998ರಲ್ಲಿ ತನಗೆ ಪ್ರಿಯವಾದ ನಾಸ್ಕ್ ಗೆರೆಗಳ ಬಳಿಯಲ್ಲಿ ಮಲಗಿದ್ದಳು.

ನಾಸ್ಕ್ ಗೆರೆಗಳ ಸಮರ್ಪಣೆ ನೆಲದಲ್ಲಿ ಹರಡಿರುವ ಭೂ-ಚಿತ್ರಗಳು. ಮೈಲಿಯುಧಕ್ಕೆ ಚ್ಯಾಮಿತಿ ವಿನ್ಯಾಸಗಳು ಹರಡಿ ನಿಂತಿವೆ. ಈ ಚಿತ್ರಗಳ ವೀಕ್ಷಣೆಯಲ್ಲಿ, ಈ ಬೃಹತ್ ಚಿತ್ರಗಳನ್ನು ಏಕಗೆಯೆಂದ ತಯಾರಿಸಲಾಗಿದೆ. ಮರಳು ಭೂಮಿಯಲ್ಲಿ ಬೇರೆ ಬೇರೆ ಬಗೆಯ ಶ್ರೀಕೋನಗಳು, ಆಯತಾಕಾರಗಳು, ಸುರುಳಿಗಳು, ವೃತ್ತಗಳು, ಪ್ರಾಣಿ ಪಕ್ಷಿಗಳ ಚಿತ್ರಗಳು.

ಮರಿಯಾ ರೇಕೆ ಜರ್ಮನಿಯ ಡ್ರೆಸ್ಡನ್ ಎಂಬ ತಾಳಿದಲ್ಲಿ 15 ಮೇ 1903ರಲ್ಲಿ ಹುಟ್ಟಿದೆ. ಗೋಳಿಕ, ಖಾಗೋಳಿಕಾಸ್ಟ್, ಭೂಗೋಳಿಕನ್ನು ಓದಿ ಪದವೀಧರಳಾದರು. ಹಿಟ್ಲರನ ಜರ್ಮನಿಯಲ್ಲಿರುವುದು ಮರಿಯಾಗೆ ಇಪ್ಪಣಿರಲ್ಲಿ. ದೂರ ಎಲ್ಲಿಗಾದರೂ ಹೋಗಬೇಕು ಎಂದು ಹೊರಟ ಮರಿಯಾ, 1932ರಲ್ಲಿ ಪೆರುವಿಗೆ ಆಕ್ಸ್‌ಕಿಕವಾಗಿ ತಲುಪಿದೆ. ಕುಸ್ಕೋದಲ್ಲಿದ್ದ ‘ಜರ್ಮನ್ ಕನ್ಸ್‌ಲೇಟ್’ನಲ್ಲಿದ್ದ ಒಬ್ಬತ್ತ, ತನ್ನ ಗಂಡು ಮಕ್ಕಳಿಗೆ ಜರ್ಮನ್ ಭಾಷೆ ಹೇಳಿಕೊಡಲು ಪ್ರಾಧ್ಯಾಪಕರೊಬ್ಬರು ಬೇಕೆಂದು ಜಾಹಿರಾತು ನೀಡಿದ್ದ. ಜರ್ಮನ್ ಶಿಕ್ಷಿಯಾಗಿ ಕುಸ್ಕೋಗೆ ಆಗಮಿಸಿದ ಮರಿಯಾನ್ನು ಆಂಡಿಯನ್ ಪರ್ವತಗಳ ನಟ್ಟಿ ನಡುವಿನ ಕುಸ್ಕೋ ನಗರ ಮತ್ತು ಇನ್ನಾ ನಾಗರೀಕತೆ ಎಲ್ಲಿಲ್ಲದಂತೆ ಆಕ್ಷಣಿಸಿತು. ಮರಿಯಾಗೆ ಮರಾತ್ತ ಶಾಸ್ತ್ರದಲ್ಲಿ ಆಸಕ್ತಿ ಚಿಗುರಿತು.

ಪೆರುವಿನಲ್ಲಿ ಬಂದಿಳಿದ ಕೆಲ ಸಮಯದ ನಂತರ ಖಾಗೋಳಿಕಾಸ್ಟ್ ರಾಲ್ ಮುಲ್ರ್ ಮರಾತನ ಪೆರುವಿನಲ್ಲಿಯ ‘ಇಂತಿಮುತಾನ್’ಗಳ (sun observatories) ಬಗ್ಗೆ ಬರದ ಲೇಖನವನ್ನು ಮರಿಯಾ ಓದಿದೆ. ಈ ಲೇಖನ ಮರಾತನ ಪೆರುವಿನ ಜನರ ಖಾಗೋಳಿಕಾಸ್ದ ಜ್ಞಾನದ ಬಗ್ಗೆ ಮರಿಯಾ ಆಸಕ್ತಿಯನ್ನು ಕೆರಳಿಸಿತು. ಮರಿಯಾ ಇನ್ನಾಗಳ ಮತ್ತು ಅವರ ಮೌರ್ವಿಕರ ಕಲ್ಲಿನ ಕಟ್ಟಡಗಳನ್ನು, ಕುಸಿದುಬಿದ್ದ ಪಾಳು ದೇಗುಲಗಳನ್ನು ಪರೀಕ್ಷಿಸಿಕೊಡಗಿದೆ. ಇವುಗಳಲ್ಲಿ ಬಹುಪಾಲು ಬಹುಶಃ ಆಕಾಶಕಾರ್ಯಗಳನ್ನು ವೀಕ್ಷಿಸಲು, ಪ್ರಮುಖವಾದ ದಿನಗಳನ್ನು ವರ್ಷದುದ್ದಕ್ಕೂ ನಿರ್ವಿರವಾಗಿ ಗುರುತಿಸಲು ಕಟ್ಟಿದ್ದಾಗಿರಬೇಕೆಂದು ಉಂಟಿಸಿದೆ. 1933ರಲ್ಲಿ ಮರಿಯಾ ಇ

ಮೊದಲ ಸಂಶೋಧನೆ ಅಧ್ಯಯನ, ಮಾಚುಪಿಚುವಿನಲ್ಲಿರುವ ‘ಇಂತಿಮುತಾನ್’ ಎಂಬ ಸೂರ್ಯ ವೀಕ್ಷಣಾಲಯಗಳನ್ನು ಕುರಿತಾಗಿತ್ತು.

ಪ್ರಾಧ್ಯಾಪಕ ವೃತ್ತಿಯ ಅವಧಿ ಮುಗಿದೊಡನೆ ಮರಿಯಾ ಪೆರುವಿನ ರಾಜಧಾನಿ ಲೇಖಾಗೆ ನಡೆದಳು. ಅಲ್ಲಿ ಸ್ಯಾನ್ ಮಾಕೋನ್ಸ್ ವಿಶ್ವವಿದ್ಯಾಲಯದ ಮರಾತ್ತ ಶಾಸ್ತ್ರ ಜುಲಿಯೋ ತೆಲ್ಲೋಗೆ ಅನುವಾದಕಳಾಗಿ ಸೇವೆ ಸಲ್ಲಿಸಲು ಸಿದ್ಧಾದಳು. ಮರಿಯಾ ಆಸಕ್ತಿ, ಬುದ್ಧಿವಂತಿಕೆ, ಬಿಡೆದ ಹಟದಲ್ಲಿ ದುಡಿಯುವ ಬಗೆ ಜುಲಿಯೋನನ್ನು ಆಕ್ಷಣಿಸಿತು. ಆಕ್ಷಣಿಯನ್ನು ನಾಸ್ಕ್ ಕಣಿಪೆಯ ಬಳಿಯ ಪೆರುವಿನ ಕರಾವಳಿ ಪ್ರದೇಶದ ಪರಕಸ್ ನಲ್ಲಿ ನಡೆಯುತ್ತಿದ್ದ ಉತ್ತರನನದ ತಂಡದಲ್ಲಿ ಸೇರಿಸಿಕೊಂಡ. ಒಂದು ದಿನ ಜುಲಿಯೋ ಮತ್ತು ಸ್ಥಳೀಯನೊಬ್ಬನ ನಡುವಿನ ಮಾತ್ರಕೆಯೆಯನ್ನು ಮರಿಯಾ ಕೇಳಿಸಿಕೊಂಡಳು. ಟೊರಿಬಿಯೋ ಮೆಜಿಯ ಎಂಬ ಆ ಸ್ಥಳೀಯ ವೈಕೆ ಜುಲಿಯೋಗೆ, ಇನ್ನೂರು ಕಿಲೋಮೀಟರ್ ದೂರದಲ್ಲಿ ನೆಲದ ಮೇಲೆ ಕೊರೆದ ವಿಚಿತ್ರ ಚಿತ್ರಗಳಿಗೆಯೆಂದು ತಿಳಿಸುತ್ತಿದ್ದು. ಜುಲಿಯೋಗೆ ಅವುಗಳ ಬಗೆ ಆಸಕ್ತಿ ಮಟ್ಟಲಿಲ್ಲ. “ಅವು ರಸ್ತೆಗಳಿರಬೇಕು” ಎಂದು ಉದ್ದರಿಸಿ, ತನ್ನ ಪರಕಸ್ ಉತ್ತರನನದ ಕೆಲಸವನ್ನು ಮುಂದುವರಿಸಿದ. ಮರಿಯಾ ತಾನೇಬ್ಬಳಿ ಈ ನೆಲದ ಚಿತ್ರಗಳನ್ನು ಪರೀಕ್ಷಿಸಲು ಉತ್ಸಾಹಾದಳು. ಮರಿಯಾ ತನ್ನ ಮುಸ್ತಕ್ ‘ಸಿಕ್ರೆಟ್’ ಆಫ್ ದಿ ಪಂಪಾ’ದಲ್ಲಿ ತನ್ನ ಆರಂಭದ ಈ ದಿನಗಳನ್ನು ನೆನೆದಿದ್ದಾಳೆ.

ಮೊತ್ತಮೊದಲಿಗೆ ಮರಿಯಾ ನಾಸ್ಕ್ ಬಂದದ್ದು ತನ್ನ ಕೆಲಸದ ಬದಿಯಲ್ಲಿಂದಿಷ್ಟು ಸಂಶೋಧನೆ ಮಾಡಿ ಹೋಗಲೆಂದು. ಆದರೆ ಸ್ಪಳಪೇ ಸಮಯದಲ್ಲಿ, ತನ್ನಲ್ಲಿ ಸಮಯವನ್ನು ನಾಸ್ಕ್ ಮುದಿಪಾಗಿಟ್ಟಳು. ಈ ನೆಲದ ಚಿತ್ರಗಳ ಬಳಿಯಲ್ಲಿಯೇ ಸಣ್ಣ ಮನೆಯ ಒಂದು ಕೋಣೆಯಲ್ಲಿ ಮರಿಯಾ ತನ್ನಲ್ಲಿ ವರ್ಷಗಳನ್ನು ಕಳೆದಳು. ಪೆರುವಿನ ಮತ್ತು ಜರ್ಮನಿಯ ಕೆಲವು ಸಂಸ್ಕೃತಗಳು ನೀಡಿದ ಅಲ್ಲ ಆಧಿಕ ಬೆಂಬಲದಿಂದ, ಕನಿಷ್ಠ ಅಗತ್ಯಗಳು ಇಲ್ಲದಿದ್ದರೂ ಬದುಕನ್ನು ಇಲ್ಲಿ ಸಾಗಿಸಲು ಮರಿಯಾಗೆ ಸಾಧ್ಯವಾಯಿತು. ಮರಿಯಾ ಗೋತ್ತದ ಪದವೀಧರೆಯಾದರೂ, ಮರಾತ್ತ ಶಾಸ್ತ್ರದ ಸಂಶೋಧನೆಯಲ್ಲಿ ತೊಡಗಿದೆ. ಆಕೆಗೆ ಮೊದಲು ಮರಾತ್ತ ಶಾಸ್ತ್ರಾರೂ ನಾಸ್ಕ್ ಗೆರೆಗಳನ್ನು ಅಧ್ಯಯನ ಮಾಡಿರಲ್ಲಿ. ನಾಸ್ಕ್ ಚಿತ್ರಗಳು ವಿಜ್ಞಾನ ಚರಿತ್ರೆಯ ರೋಚಕ ಮುಟಗಳಾಗಿ ಆಕೆಗೆ ಕಂಡವು. ಅವುಗಳ ಅಧ್ಯಯನ ಅತ್ಯಂತ ರೋಮಾಂಚಕ ಅನುಭವವಾಯಿತು.

ಲೇಖಾದಿಂದ ನಾಸ್ಕ್ ದ ಮರಿಯಾ ಮರಭಾಮು ಸುಮಾರು 250 ಮೈಲಿ ದೊಣಿಕ್ಕಿದೆ. ಪೆರುವಿನ ಕಡಲ ತೀರದಲ್ಲಿರುವ ಸುಮಾರು ಅರವತ್ತು ಮೈಲಿ ಉದ್ದದ, ಏದು ಮೈಲಿ ಅಗಲದ, ಎತ್ತರದ ಬಯಲುಸೀಮೆ. ಕ್ರಿ.ಮೂ. 1000ಕ್ಕೂ ಹಿಂದೆ ಈ ನಾಸ್ಕ್ ಕಣಿಪೆಯಲ್ಲಿ ಅಧ್ಯತ್ಮ ನಾಗರಿಕತೆಯಿತ್ತು, ಜನರಿದ್ದರು. ಸಾಕಷ್ಟು ಅಭಿವೃದ್ಧಿಗೊಂಡ ಕೃಷಿ ವಿಧಾನಗಳನ್ನು ಬಲ್ಲವರಾಗಿದ್ದರು. ನೀರಾವರಿಯನ್ನು ಕಟ್ಟಿದ್ದರು. ಬೆಳಿಯಲ್ಲಿ

ಸುಧಾರಣೆಯನ್ನು ತಂದವರು. ಮುಂದಿನ 1500 ವರ್ಷಗಳಲ್ಲಿ ಈ ನಾಸ್ತಾ ಜನರು ತಮ್ಮ ಪ್ರತಿಭೆ ಮತ್ತು ಕೌಶಲವನ್ನು ನೇಯ್ಯಿ, ಮಡಕೆ, ಕುಡಿಕೆ, ವಾಸ್ತುಶಿಲ್ಪ, ಕಲೆಗಳಲ್ಲಿ ಪ್ರದರ್ಶಿಸಿದರು. ಈ ಮರುಭೂಮಿಯ ಜನರ ಅದ್ಯತ ನಾಗರೀಕತೆ, ಧರ್ಮ ಮತ್ತು ಸಂಸ್ಕೃತಿಯ ಕುರುಹುಗಳಲ್ಲಿ ಸ್ವೇಂ ಜನರ ಆಕ್ರಮಣದಲ್ಲಿ ಅಳಿಸಿಹೋಯಿತು. ಚರಿತ್ರೆಯ ಆ ಪುಟಗಳು ಸಂಮಾರ್ಖವಾಗಿ ಕಳೆದುಹೋದವು. ಆದರೆ ನಾಸ್ತಾ ಜನರ ಅತ್ಯಂತ ಅದ್ಭುತ ಕೃತಿ, ರಹಸ್ಯಮಯ ದೃಷ್ಟಿ ಚಿತ್ರಗಳು ಇಂದಿಗೂ ಮರುಭೂಮಿಯಲ್ಲಿ ಹರಡಿ ನಿಂತಿವೆ. ಅವನ್ನು ಅವರು ಯಾವ ಕಾರಣಕ್ಕೆ, ಯಾವ ಉಪಯೋಗಕ್ಕೆ, ಹೇಗೆ ಚಿತ್ರಿಸಿದರು ಎಂಬುದನ್ನು ಉಹಿಸಬಹುದು, ವಾದಿಸಬಹುದು. ಆದರೆ ಸದಾಕಾಲಕ್ಕೂ ರಹಸ್ಯವಾಗಿಯೇ ಉಳಿಯಲಿವೆ ನಶಿಸಿಹೋದ ನಾಸ್ತಾ ಸಂಸ್ಕೃತಿಯ ಈ ಪಳೆಯುಳಿಕೆಗಳು.

ನಾಸ್ತಾ ಗೆರೆಗಳು ಸಮುದ್ರಮಟ್ಟದಿಂದ 430 ಅಡಿ ಎತ್ತರದಲ್ಲಿರುವ ಕಲ್ಲು ನೆಲದಲ್ಲಿವೆ. ಈ ನಾಸ್ತಾ ಚಿತ್ರಗಳಿರುವ ಈ ತಾಣದ ಸುತ್ತ ನಿಂತಿರುವ ಬೆಟ್ಟಗಳ ಸರಮಾಲೆ, ಗಾಳಿಯಿಂದ ರಕ್ಷಣೆ ಕೊಟ್ಟಿದೆ. ಅಂದೀನ ಪರ್ವತ ಶೈಂಗಳ ಇಳಿಜಾರಿನ ಈ ಕಣಿವೆಯ ಆಳದಲ್ಲಿಲ್ಲ ಸಮತಟ್ಟಿನ ಕಂದು ಬಣ್ಣಿದ ನೇಲ. ಈ ಕಂದು ನೆಲದಲ್ಲಿ ತೀಳಬಣ್ಣಿದಲ್ಲಿ ಎದ್ದು ಕಾಣುವ ಚಿತ್ರಗಳಿವೆ. ಎಲ್ಲಿಂದಲೋ ಹುಟ್ಟಿ, ಎತ್ತಲೋ ಬೊಟ್ಟಿ ಮಾಡುವ ನೂರಾರು ನೇರ ಗೆರೆಗಳಿವೆ. ಆಧುನಿಕ ಕಾಲದಲ್ಲಿ ಜನರು ಮರುಭೂಮಿಯ ಈ ರೇಳೆಗಳನ್ನು ಇನ್ನಾ ರಸ್ತೆಗಳೆಂದು ಕರೆಯಲು ಆರಂಭಿಸಿದ್ದರು. ಆದರೆ ಅವು ದಿಟ್ಟದಲ್ಲಿ ರಸ್ತೆಗಳಲ್ಲ. ಕೆಲವು ರೇಳೆಗಳು ಎಲ್ಲಿಂದ ಆರಂಭವಾದವು, ಎಲ್ಲಿ ಮುಗಿದವು ಎಂದು ಕೂಡ ತೀಳಿಯುವುದಿಲ್ಲ.

ನಾಸ್ತಾದ ಮರುಭೂಮಿಯಲ್ಲಿ ಅಡ್ಡಾಡಿದ ಅಪರೂಪದ ಪ್ರಯಾಣಿಕಿನಿಗೆ, ನೆಲದ ಮೇಲೆ ಕೃತಕವಾಗಿ ಮೂಡಿಸಿದ ವಿಚಿತ್ರ ಗೆರೆಗಳು ಕಾಣುತ್ತಿದ್ದವು. ಆದರೆ ನೆಲದ ಮಟ್ಟದಿಂದ ಈ ಗೆರೆಗಳಿಗೆ ಯಾವ ಅರ್ಥವೂ ಗೋಚರಿಸುತ್ತಿರಲಿಲ್ಲ. ನಾಸ್ತಾ ಮರುಭೂಮಿಯ ಮೇಲೆ ವಿಮಾನಗಳು ಹಾರಲು ಆರಂಭಿಸಿದ ಮೇಲೆ, ಪ್ರಯಾಣಿಕಿಗೆ ಈ ನೆಲದಲ್ಲಿ ಬೃಹತ್ ಚಿತ್ರಗಳು ಗೋಚರಿಸತ್ತೊಡಗಿದವು. ವಿಮಾನದಿಂದ ತೆಗೆದ ಥಾಯಾಚಿತ್ರಗಳು ಅತ್ಯಧ್ಯತ ರೇಖಾಚಿತ್ರಗಳನ್ನು ತೆರೆದಿಟ್ಟಿವು. ರಹಸ್ಯ ಅಡಗಿರುವುದು ಇಲ್ಲಿಯೇ. ಮನುಷ್ಯ ಆಕಾಶದಲ್ಲಿ ಹಾರುವುದನ್ನು ಕಲಿತು ಕೇವಲ ನೂರು ವರ್ಷಗಳಾಗಿವೆ. ಸಾವಿರಾರು ವರ್ಷಗಳ ಹಿಂದೆ ಆಕಾಶದಿಂದ ಮಾತ್ರ ಗೋಚರಿಸುವಷ್ಟು ಬೃಹತ್ತಾದ್ದ ಈ ಚಿತ್ರಗಳನ್ನು ರಚಿಸಿದವರಾರು, ಯಾವ ಕಾರಣಕ್ಕೆ ರಚಿಸಿದರು. ಇವುಗಳು ಏನಿಲ್ಲವೆಂದರೂ 1500 ವರ್ಷಗಳಷ್ಟು ಹಳೆಯವು.

1940ರಲ್ಲಿಯೇ ನಾಸ್ತಾ ಚಿತ್ರಗಳ ಆಳದ ತನಿಖಿಗೆ ಮರಿಯಾ ಇಳಿದಿದ್ದಳು. ಆದರೆ ಎರಡನೇ ಮಹಾಯಧ್ಯದ ಸಮಯದಲ್ಲಿ ಜರ್ಮನಿಕಾದ ಆಕೆ ಲೀಮಾದಿಂದ ಹೊರಗೆ ಹೋಗಲು ಅನುಮತಿ ನೀಡಲಿಲ್ಲ. ಯುದ್ಧ ಮುಗಿದ ನಂತರ ಮರಿಯಾ

1946ರಲ್ಲಿ ತನ್ನ ನಾಸ್ತಾ ಅಧ್ಯಯನವನ್ನು ಮುಂದುವರಿಸಿದಳು. ಮರಿಯಾ ಏಕಾಂಗಿಯಾಗಿ ನಾಸ್ತಾ ಕಣಿವೆಯನ್ನು ಸರ್ವ ಮಾಡಲು ಆರಂಭಿಸಿದಳು. ಅವು ಆಧುನಿಕ ನಾಗರೀಕತೆಯಲ್ಲಿ ಹಾಳಾಗಿ ಅಳಿಸಿಹೋಗುವ ಹೊದಲೆ ಅಳತೆ ಮಾಡಿಟ್ಟಳು. ತನ್ನ ‘ಆಯಿಂಗ್ ಕಿಟ್’ ಹಿಡಿದು ಸುತ್ತಲೂ ಬಂಯಲು ಬೆಟ್ಟಗಳನ್ನು ಅಳಿಯತೊಡಗಿದಳು. ಒಂದಿಷ್ಟು ಹಣ್ಣು ನೀರು ಹೊತ್ತು ಇಡೀ ದಿನ ಅಲೆದಳು. ಕೈಯಲ್ಲಿ ಹೊರಕೆ ಹಿಡಿದು ಗೆರೆಗಳು ಸ್ವಷ್ಟವಾಗುವಂತೆ ಗುಡಿಸುವಳು. ಈ ದೃಷ್ಟಿ ಚಿತ್ರಗಳ ಮೂಲವೇನು, ಇವುಗಳ ಉಪಯೋಗವೇನು ಎಂದು ಯೋಚಿಸಿದಳು. ಭೂಮಿಯ ಮೇಲಿನ ಈ ರಹಸ್ಯ ರೇಳೆಗಳನ್ನು ಅತ್ಯಂತ ಹತ್ತಿರದಿಂದ ಅಧ್ಯಯನ ಮಾಡಲು ಅವುಗಳ ಸಮೀಪದಲ್ಲಿ ಮನೆ ತೆಗೆದುಕೊಂಡಳು. ತನ್ನಲ್ಲ ಸಮಯವನ್ನು ನಾಸ್ತಾ ಗೆರೆಗಳ ಅಧ್ಯಯನಕ್ಕೆ ತೊಡಗಿಸಿದಳು. ಆ ಗೆರೆಗಳ ಉದ್ದಕ್ಕೆ ನಡೆಯತೊಡಗಿದಳು. ಅವು ಮೆಲ್ಲನೆ ಚಿತ್ರಗಳಾಗುತ್ತಿರುವುದು ಅರಿವಾಯಿತು. ಹಕ್ಕಿಯಾಗಿತ್ತು, ಕೋತಿಯಾಗಿತ್ತು, ಜೇಡವಾಗಿತ್ತು, ಚಿತ್ರುಪಿಚಿತ್ರವಾದ ಗೆರೆಗಳ ನಡುವೆ ನಿಂತಿದ್ದಳು. ಅವುಗಳನ್ನು ಅನುಸರಿಸಲು, ಅವುಗಳನ್ನು ಕಾಗದದ ಮೇಲೆ ಮೂಡಿಸಲು ಪ್ರಯತ್ನಿಸಿದಳು. ಇಲ್ಲಿನ ಜ್ಞಾನಿತಿ ಆಕೃತಿಗಳಿಗೂ ಖಗೋಳ ಗಣಿತಕ್ಕೂ ಏನಾದರೂ ಸಂಬಂಧವಿದೆಯೇ ಪರಿಶೀಲಿಸಿದಳು. ಕಂಪ್ಯೂಟರ್ ಮೂಲಕ ಗುಣಿಸಿದಳು.

ವರ್ಷ ವರ್ಷಗಳ ಅಧ್ಯಯನದಲ್ಲಿ, ತಾನು ನೋಡುತ್ತಿರುವುದು ಒಂದು ‘ಬೃಹತ್ ನಾಸ್ತಾ ಪಂಚಾಂಗ’ವನ್ನು ಎಂದು ಆಕೆಗೆ ಅನಿಸತ್ತೊಡಗಿತು. ಇನ್ನಾಗಳು ನಕ್ಷತ್ರಗಳನ್ನು ವೀಕ್ಷಿಸಲು ಮತ್ತು ಕ್ಯಾಲೆಂಡರ್ ದಿನಾಂಕಗಳನ್ನು ನಿಗದಿಪಡಿಸಲು ‘ಇಂತಿಹುತಾನಾ’ಗಳನ್ನು ನಿರ್ಮಿಸಿದ್ದರು. ಹುಸ್ತೋದಲ್ಲಿದ್ದಾಗ ಇವುಗಳ ಅಧ್ಯಯನ ಮಾಡಿದ ಹಿನ್ನೆಲೆ, ಮರಿಯಾ ನಾಸ್ತಾ ಗೆರೆಗಳ ಅಧ್ಯಯನಕ್ಕೆ ಒದಗಿ ಬಂತು. ‘ಪೇರುವಿನ ಅತ್ಯಂತ ಪ್ರಮುಖ, ಬಹುಶಃ ಜಗತ್ತಿನಲ್ಲಿಯೇ ಅತಿ ಮುಖ್ಯವಾದ ಖಗೋಳಶಾಸ್ತ್ರದ ಲಿಖಿತ ಸ್ವಾರಕ್’ವನ್ನು ತಾನು ವೀಕ್ಷಿಸುತ್ತಿರುವುದಾಗಿ ಮರಿಯಾ ಬರೆದಳು. ಮರಿಯಾ ನಾಸ್ತಾ ಗೆರೆಗಳನ್ನು ಗಣಿತದ ದೃಷ್ಟಿಯಿಂದ ನೋಡಿದಳು. ನಾಸ್ತಾ ಗೆರೆಗಳ ಅಧ್ಯಯನ ಮರಾತ್ತಿಶಾಸ್ತ್ರದೊಳಗೆ ಬಂದರೂ, ನಾಸ್ತಾ ಚಿತ್ರಗಳನ್ನು ವಿಜ್ಞಾನ ಚರಿತ್ರೆಯ ಪುಟಗಳಿಂದ ಭಾವಿಸಬೇಕು.

ಮರಿಯಾ ನಾಸ್ತಾ ಚಿತ್ರಗಳ ಅಧ್ಯಯನವನ್ನು ತನ್ನ ಜೀವನದ ಗುರಿಯಾಗಿಸಿಕೊಂಡಳು. ಅಂದು ಯಾವ ವಿಶ್ವವಿದ್ಯಾಲಯವೂ ನಾಸ್ತಾ ಗೆರೆಗಳ ಬಗ್ಗೆ ಅಧ್ಯಯನವನ್ನು ಕೈಗೊಂಡಿರಲಿಲ್ಲ. ವರ್ಷ ವರ್ಷಗಳು ದಶಕಗಳು ಏಕಾಂಗಿ ಬದುಕನ್ನು ಅರಿಸಿಕೊಂಡು, ಬಿಸಿಲು ನೆಲದಲ್ಲಿ ಅಲೆದಾಡಿ, ನಾಸ್ತಾ ಗೆರೆಗಳ ಬಗ್ಗೆ ಉತ್ಪಟ ಸಂಶೋಧನೆಗೆ ಮರಿಯಾ ತೊಡಗಿದಳು.

ಸ್ಥಳೀಯಿಗೆ ಈ ಮಹಿಳೆ ಏಕಾಂಗಿಯಾಗಿ ಈ ಮರುಭೂಮಿಯ ಉರಿ ಬಿಸಿಲೆನಲ್ಲಿ ಅದೇನು ಮಾಡುತ್ತಿದ್ದಾಗೆ ತೀಳಿಯುತ್ತಿರಲಿಲ್ಲ. ಅನೇಕರು ಆಕೆ ಹುಟ್ಟಿ ಎಂದು ಹೊಂಡಿದರು.

ಆದರೆ ಅವಳನ್ನು ಅವಳ ಪಾಡಿಗೆ ಬಿಟ್ಟಿರು. ಅನೇಕ ಭಾರಿ ಸ್ಥಳೀಯ ರೈತಾಪಿ ಜನಗಳು, ಈ ವಿಚಿತ್ರ ಒಂಟಿ ಜರ್ಮನ್ ಮಹಿಳೆಯನ್ನು ನೋಡಿ ಅನುಕಂಪದಿಂದ ಆಕೆಯ ಟೆಂಟಿಸಬಾಗಿಲಿನ ಮುಂದೆ ಹೆಲುಗಳನ್ನು ಇಟ್ಟು ಹೋಗುತ್ತಿದ್ದರು. ಮರಿಯಾ ಒಂದು ಸಣ್ಣ ವಸ್ತುಸಂಗ್ರಹಾಲಯವನ್ನು ಕಟ್ಟಿದ್ದು. ಮೆಲ್ಲನೆ ಮರಿಯಾಳ ಪುಸ್ತಕ ಜಗತ್ತಿನ ಗಮನವನ್ನು ನಾಸ್ಕಾ ಗರೆಗಳತ್ತ ಸೇಳಿಯಿತು. ಅವುಗಳನ್ನು ವಿವರಿಸಲು ಸಿದ್ಧಾಂತಗಳನ್ನು ಮಟ್ಟಿಗೊಂಡವು. ಕೆಲವರು ಇವುಗಳನ್ನು ‘ಅಂತರಿಕ್ಷದಿಂದ ಆಗಮಿಸಿದ ಅನ್ವಯಗ್ರಹ ಜೀವಿಗಳು ಸೃಷ್ಟಿಸಿದ್ದು, ಈ ದಡ್ಡ ಇಂಡಿಯನ್‌ರಿಂದ ಇಂತಹ ಅಧ್ಯಾತ್ಮಿಕ ಜಿತ್ತುಗಳನ್ನು ನಿರ್ವಹಿಸಲು ಎಲ್ಲಿ ಸಾಧ್ಯ’ ಎಂಬ ವಾದಗಳನ್ನು ಮುಂದಿಟ್ಟಾಗು, ಮರಿಯಾಳಿಗೆ ರೇಗುತ್ತಿತ್ತು. ಇಂತಹ ಸಿದ್ಧಾಂತಗಳು ಮರಾಠನ ಪೆರುವಿಗರ ವೈಜ್ಞಾನಿಕ ಸಾಮರ್ಥ್ಯವನ್ನೇ ಅನುಮಾನಿಸುತ್ತವೆಂದು ಅಸಮಾಧಾನವಾಗುತ್ತಿತ್ತು.

ಹುಸ್ತೋ, ಮಾಚುಪಿಚು, ಇದೀಗ ನಾಸ್ಕಾದಲ್ಲಿ ಸಂಶೋಧನೆಗಳಿಂದ ಮರಿಯಾಗೆ ಮರಾಠನ ಪೆರುವಿಗರ ವೈಜ್ಞಾನಿಕ ಮತ್ತು ಗಣಿತ ಜ್ಞಾನದ ಬಗ್ಗೆ ಅಪಾರ ಹೆಮ್ಮೆ ಮೂಡಿತ್ತು. ನಾಸ್ಕಾ ಜಿತ್ತುಗಳಿಗೂ, ನಕ್ಷತ್ರಮಂಜಗಳಿಗೂ ಇರಬಹುದಾದ ಸಂಕೀರ್ಣ ಗಣಿತದ ಸಂಬಂಧವನ್ನು ಬಿಂಬಿಸುವತ್ತು ಮರಿಯಾಳ ಪ್ರಯತ್ನಿತ್ತು.

ಪೆರುವಿನ ವಾಯುಪಡೆ ಮರಿಯಾಳ ನೆರವಿಗೆ ಒದಗಿಬಂದಿತು. ಮರಿಯಾ ಒಂದೊಂದು ಜಿತ್ತುದ ಮೇಲೂ ಕೆಳಮಟ್ಟದಲ್ಲಿ ಹಾರಿ ಭಾಯಾಚಿತ್ತಗಳನ್ನು ತೆಗೆಯಲು ಅನುಕೂಲವಾಗುವಂತೆ ಸಣ್ಣ ವಿಮಾನವೊಂದರ ವೀಕ್ಷಣೆ ಹಾರಾಟವನ್ನು ವಿವರಿಸಿತು. ವಿಮಾನದ ಬಾಗಿಲಿಗೆ ತನ್ನನ್ನು ಬಿಗಿದುಕೊಂಡು ಈ ರೇಖೆಗಳ ಭಾಯಾಚಿತ್ತಗಳನ್ನು ಮರಿಯಾ ತೆಗೆದ್ದು. ಈ ರೇಖೆಗಳಿಗೂ ಸೂರ್ಯ, ಚಂದ್ರ, ನಕ್ಷತ್ರಗಳ ಸ್ಥಾನಕ್ಕೂ ಸಂಬಂಧವಿದೆ ಎಂದು ಮರಿಯಾ ಭಾವಿಸಿದ್ದು. ಪ್ರಾಚೀನ ಪೆರುವಿನ ಜನ ಉರುಳಿ ಹೋಗುತ್ತಿದ್ದ ವರ್ಷವರ್ಷಗಳನ್ನು ಲೆಕ್ಕ ಹಾಕಲು, ದೃಶ್ಯಾಕಾರದ ಕ್ಷಾಲೆಂಡರ್ ರಚಿಸಿರಬಹುದು ಎಂಬುದು ಆಕೆಯ ವಿಚಾರವಾಗಿತ್ತು. ಇವು ದೃಶ್ಯಾಕಾರದ ‘ಪಂಚಾಂಗ’ ಎನ್ನುವುದು ದಿಟ್ಟಿರಬಹುದು. ನಾಸ್ಕಾ ಜನ ವ್ಯವಸಾಯದಿಂದ ಬದುಕಿದವರು. ಖುತ್ತಿಗಳ ಬದಲಾವಣೆಯ ಬಗ್ಗೆ ಅವರಿಗೆ ಅಪಾರ ಜ್ಞಾನವಿತ್ತು. ನಕ್ಷತ್ರಗಳ ಅಧ್ಯಯನ ಇದರ ಭಾಗವಾಗಿತ್ತು. ಇವುಗಳಲ್ಲಿ ಅನೇಕವು ಧಾರ್ಮಿಕ ಮೇರವಣಿಗೆಗಳು ಹಾದುಹೋಗಲು ಮಾಡಿದ ಮಂಡಳಣೋ, ವೃತ್ತಗಳೋ ಆಗಿರಲಾಬಹುದು. ಧಾರ್ಮಿಕ ವಿಧಿಗಳನ್ನು ಕೈಗೊಳ್ಳುತ್ತಿದ್ದ ಪವಿತ್ರ ತಾಣಗಳಾಗಿದ್ದಿರಲಾಬಹುದು.

ವರ್ಷ ವರ್ಷಗಳ ಸಂಶೋಧನೆ ಮತ್ತು ಅಧ್ಯಯನದ ಆಧಾರದ ಮೇಲೆ ಮರಿಯಾ ಒಂದು ಭಾಷೆಗಳಲ್ಲಿ ಪೆರುವಿನ ಮರಳಗಾಡಿನ ಈ ರಹಸ್ಯದ ಜಿತ್ತುಗಳ ಬಗ್ಗೆ ಬರೆದ್ದು. 1949ರಲ್ಲಿ ‘ಮಿಸ್ಟ್ರಿ ಆಫ್ ದಿ ಡೆಸ್ಟೋ’ ಪ್ರಕಟವಾಯಿತು. ಇವುಗಳ ಬಗ್ಗೆ ಜನಸಾಮಾನ್ಯರಲ್ಲಿಯೂ ಆಸ್ಥೆ, ಆಸ್ತಕಿಯನ್ನು ಮಟ್ಟಿಸಲು, ಇವುಗಳ ಹೆಚ್ಚಿಕೆಯನ್ನು ತಿಳಿಸಲು, ಇವುಗಳನ್ನು ಹಾಳಾಗದಂತೆ ಕಾಪಾಡಿ ಕಾದಿರಿಸಲು, ಸತತವಾಗಿ

ಪ್ರಯತ್ನಿಸಿದಳು. ನಾಸ್ಕಾ ಜಿತ್ತುಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕೆಂಬುದೂ ಆಕೆಯ ಉದ್ದೇಶವಾಗಿತ್ತು.

ಮರಿಯಾಳ ಸುಮಾರು ಇದು ದಶಕಗಳ ಅವಿಶ್ವಾಂತ ಅಧ್ಯಯನ ಫಲ ನೀಡಿತು. ನಾಸ್ಕಾ ಜಿತ್ತುಗಳ ಗಂಭೀರ ಅಧ್ಯಯನಕ್ಕೆ ಮೆಲ್ಲನೆ ಜಗತ್ತು ಕಣ್ಣ ತೆರೆಯಿತು. ಏಕಾಂಗಿಯಾಗಿ ಮರಿಯಾ ಈ ನಾಸ್ಕಾ ಗರೆಗಳು ಜನರಿಂದ, ನಿರ್ವಹಿಸಿದ ಹಾಳಾಗುವುದನ್ನು ತಡೆದಿದ್ದು. ಪೆರುವಿನ ಸರಕಾರ ಆಕೆಯ ಅವಿರತ ಶ್ರಮವನ್ನು, ಅಪೂರ್ವ ಪ್ರಯತ್ನವನ್ನು ಗುರುತಿಸಿತು. ಮರಿಯಾಳಿಗೆ ಈ ಮರಾತ್ತೆ ಪ್ರದೇಶದ ‘ಗೌರವ ಪಾಲಕ’ ಬಿರುದನ್ನು ನೀಡಿತು.

ಮರಿಯಾ ತನ್ನ ಕೊನೆಯ ದಿನಗಳಲ್ಲಿ, ನಾಸ್ಕಾ ಗರೆಗಳು ಬಹುಶ: ‘ಎಲ್ಲ ನಿನ್ಮೋದಂತಹ ಪ್ರಕೃತಿಯ ವಿಕೋಪಗಳನ್ನು ಉಹಿಸಲು ಬಳಸಿರಬಹುದೆಂಬ ಗಳಿತದ ಗುಣಾಕಾರದಲ್ಲಿ ತೊಡಗಿದ್ದು. ‘ಎಲ್ಲ ನಿನ್ಮೋ’ ಎಂಬುದು ಪೆರುವಿನ ಕರಾವಳಿ ಪ್ರದೇಶದಲ್ಲಿ ಶತತತಮಾನಗಳ ಕಾಲದಿಂದ ವಿನಾಶಕಾರಿ ಪ್ರವಾಹಕ್ಕೆ ಕಾರಣವಾಗಿರುವ ಹವಾಮಾನ. ಪ್ರತಿ ಎರಡರಿಂದ ಏಳು ವರ್ಷಗಳಗೊಮ್ಮೆ ಪೆರು ಮತ್ತು ಈಕ್ಕೆಡಾರ್ ಸುತ್ತಲಿನ ಪೂರ್ವ ಪ್ರಾಚೀನಿಕ್ಕು ಮಹಾಸಾಗರದಲ್ಲಿ, ತಣ್ಣಿನೆಯ ನೀರು ಏಕಾವಿಕಿ ಬೆಳ್ಳಿಗಾಗುತ್ತದೆ. ಇದು ಒಂದು ಬಗೆಯ ಹವಾಮಾನದ ವ್ಯಾತ್ಯಾಸವನ್ನುಂಟು ಮಾಡಿ ಅತ್ಯಂತ ಅಪಾಯಕಾರಿಯಾಗುತ್ತದೆ.

ಮೊದಲ ಸಹಸ್ರಮಾನಕ್ಕೆ ಸೇರಿದ ನಾಸ್ಕಾ ಸಂಸ್ಕೃತಿಯ ಈ ಗರೆಗಳು ಮರಾಠನ ಪಂಚಾಂಗ ಮತ್ತು ವಿಜ್ಞಾನದ ದಾಖಲೆಗಳು ಎಂದೇ ಮರಿಯಾ ವಾದಿಸಿದಳು. ನಾಸ್ಕಾ ಜನಗಳು ಆಕಾಶದಲ್ಲಿ ತಾವು ಕಂಡ ನಕ್ಷತ್ರಮಂಜಗಳನ್ನು ಪ್ರತ್ಯೇಕಿಸಿದ ರೀತಿ ಇದು ಎಂಬುದು ಮರಿಯಾಳ ಸಿದ್ಧಾಂತ.

‘ನಾಸ್ಕಾ ಗರೆಗಳ ವಿಗೋಳ ವೀಕ್ಷಣೆಗೆ, ಗ್ರಹ ನಕ್ಷತ್ರಗಳ ಅಧ್ಯಯನ ಬಳಸಿದ ಸಲಕರಣೆಗಳು’ ಎಂಬ ಮರಿಯಾಳ ವಾದವನ್ನು ಇತರ ವಿಜ್ಞಾನಿಗಳು ಒಪ್ಪಿಲ್ಲ. ಆದರೆ ಮರಿಯಾಳ ಅಗಾಧ ಆಸ್ಥೆ, ಶ್ರಮ ನಾಸ್ಕಾ ಜಿತ್ತುಗಳ ಉಳಿವಿಗೆ ಮೂಲ ಕಾರಣ ಎಂಬುದು ಮಾತ್ರ ನಿರ್ವಹಿತ. ಏರಿದ ವಯಸ್ಸು, ಮಂಜಾದ ಕಣ್ಣ, ಗಾಲಿಸುಫಿಗೆ ಸೀಮಿತವಾದ ಸ್ಥಿತಿಯಲ್ಲಿಯೂ ಆಕೆ, ನಾಸ್ಕಾ ಗರೆಗಳನ್ನು ಯಾರಾದರೂ ಹಾಳುಗೆಡಪುತ್ತಿದ್ದರೆ, ಕಾಗಿ ಓಡಿಸುತ್ತಿದ್ದಳು.

ಮರಿಯಾ ರೇಖೆಯ ಬಹುದೊಡ್ಡ ಕೊಡುಗೆಯೆಂದರೆ, ವಿನಾಶದ ಅಂಚಿನಲ್ಲಿದ್ದ ನಾಸ್ಕಾಗರೆಗಳನ್ನು ಉಳಿಸಿದ್ದು, ರಾಷ್ಟ್ರಿಸಿದ್ದು, ಜಗತ್ತಿನ ಗಮನವನ್ನು ಇತ್ತೆ ಸೇಳಿದದ್ದು. ಇಂದು ಇಡೀ ನಾಸ್ಕಾ ನಗರ ಆಕೆಗೆ ಖುಣಿಯಾಗಿದೆ. 1992ರಲ್ಲಿ ಪೆರು, ಈಕೆಗೆ ಪೌರತ್ವವನ್ನು ನೀಡಿ, ಮರಿಯಾಳ ಸೇವೆಯನ್ನು ಗೌರವಿಸಿತು. ನಾಸ್ಕಾ ನಗರದ ತುಂಬೆಲ್ಲ ಮರಿಯಾ ತುಂಬಿ ಹೋಗಿದ್ದಾಗೆ. ಆಕೆಯ ಹೆಸರಿನ ‘ಪ್ಲಾನೇಟೇರಿಯಂ’

ಇದೆ. ಈಕೆಯು ಹಸರನ್ನು ಹೊತ್ತೆ ಪುಟ್ಟಿ ವಿಮಾನ ನಿಲ್ದಾಣದಿಂದ ನಾಸ್ಕಾ ಗೆಗಳ ಮೇಲೆ ವಿಮಾನಗಳು ಹಾರುತ್ತವೆ.

ಈ ನೆಲದಲ್ಲಿ ಸಾವಿರಾರು ಗೆಗೆಗಳಿವೆ, ಅವುಗಳಿಗೆ ಅನೇಕಾನೇಕ ಖಿಗೋಳಶಾಸ್ತ್ರ ವಿವರಣೆಗಳನ್ನು ಕೂಡಬಹುದಾಗಿದೆ. ನಾಸ್ಕಾ ಸಂಸ್ಕೃತಿಯನ್ನು ತಿಳಿಯುವುದು ಸುಲಭವಲ್ಲ. ಅದರ ಬಗ್ಗೆ ಲಿಖಿತ ದಾಖಲೆಗಳಿಲ್ಲ. ನಾಸ್ಕಾ ಸಂಸ್ಕೃತಿಯನ್ನು ತಿಳಿಯಲು ಪುರಿಯಾಳಂತೆ ಅವಿರತ ಕ್ಷೇತ್ರಕಾರ್ಯದಲ್ಲಿ ತೊಡಗುವುದು ಅನಿವಾರ್ಯವಿತ್ತು. ಇಂದು ಈ ಗೆಗೆಗಳನ್ನು ಕಾದಿರಿಸುವುದು ಬಹಳ ಮುಖ್ಯವಾಗಿದೆ, ಇವುಗಳನ್ನು ಜಾಗರೂಕವಾಗಿ ಮುಂದಿನ ಪೀಠಿಗೆಗೆ ಕಾದಿರಿಸಬೇಕಿದೆ. ಇದು ನಿಜಕ್ಕೂ ಮುರಾತನ ಸಂಸ್ಕೃತಿಯ ಜನ ನೆಲದಲ್ಲಿ ಬರೆದಿಟ್ಟು ‘ವಿಶ್ವದ ಅತಿ ಬೃಹತ್ ಖಿಗೋಳಶಾಸ್ತ್ರ ಪುಸ್ತಕ’ವಿದ್ದರೂ ಇರಬಹುದು!

ಈ ನೆಲದಲ್ಲಿ ಅಧ್ಯ ಶತಮಾನವನ್ನೇ ಕಳೆದು ಪೇರುವಿಗಳಾದ ಮರಿಯಾ 1998ರಲ್ಲಿ ತನ್ನ 95ನೇ ವಯಸ್ಸಿನಲ್ಲಿ ಲೇಮಾದ ಆಸ್ಪತ್ರೆಯಲ್ಲಿ ತೀರಿಕೊಂಡಳು. ಆಕೆಯನ್ನು ಆಕೆಯು ತ್ವಿಯವಾದ ನಾಸ್ಕಾ ನಗರದಲ್ಲಿ ಮಲಗಿಸಲಾಯಿತು.



## ಒಟ್ಟಿಟಿ : ಅಂಗ್ಯೈಯಲ್ಲಿ ಮನರಂಜನೆಯ ಅರಮನೆ (ಒದು ಪತ್ತೆ)

- ಅವಿನಾಶ್ ಬಿ.

ಟೆಲಿಕಾಂ ರಂಗದಲ್ಲಿ ನಡೆಯುತ್ತಿರುವ ಕ್ರಾಂತಿಯಿಂದಾಗಿ ಭಾರತೀಯನ ಸ್ಥಾನಮಾನವು ಈಗ ಸ್ಥಿರ ದೂರವಾಳಿಯಿಂದ ಸಂಚಾರಿ ದೂರವಾಳಿಗೆ ಜೊನ್‌ಶೈಕ್‌ರಿತು. ನಿಧಾನವಾಗಿ ಮೊಬೈಲ್ ದೂರವಾಳಿಯಲ್ಲಿನ ಕಿರು ಸಂದೇಶ ಸೇವೆ (ಎಸ್‌ಎಂಎಸ್) ಕೂಡ ಕೇವಲ ಅಧಿಕೃತ ಸಂವಹನಕ್ಕಷ್ಟೇ ಸೀಮಿತವಾಗಲೊಡಗಿತು. ಅಂತರಜಾಲ ಶ್ರುತಿಗಳು ಹೂಡ ಕ್ರೀಗೆಟ್‌ಪುವ ಹಂತ ತಲುಪಿದ ಬಳಿಕೆ, ಫೋನ್‌ಪ್ರೋನ್‌ಗಳು ಸ್ಟ್ರೋಂ ಪ್ರೋನ್‌ಗಳಾಗಿ ಬದಲಾದಾಗ, ಜನರು ದಿನದ ಜಂಜದವನ್ನು ಕಳೆಯಲು, ಒತ್ತಡೆ, ಕಾರ್ಯಾಭಾಸಕ್ಕಿಂತ ನಡುವ ಮನಸ್ಸನ್ನು ಒಂದಿಟ್ಟು ಪ್ರಪಳಿತಗೊಳಿಸಿ ನವಚೈಕನ್ಸ್ ಪಡೆದುಕೊಳ್ಳಲು ಮನೋರಂಜನೆಯ ವಿಧಾನವೂ ಬದಲಾಗಲೊಡಗಿತು. ಜನರಿಗೆ ಯಾಕ್‌ಗಾನ, ನಾಟಕ, ಸಿನಿಮಾ, ಟಿವಿ ಮುಂತಾದ ಮನರಂಜನಾ ವಿಧಾನಗಳ ಬದಲು ಅಂಗ್ಯೈಯಲ್ಲೇ ದೊರೆಯುವ ಮನರಂಜನೆಯೇ ಆಪ್ತವಾಗಲೊಡಗಿತು. ಸ್ಟ್ರೋಂ ಹಸರಿನಲ್ಲಿ ತಂತ್ರಜ್ಞಾನವು ಬೆಳೆದ ಬಗೆಯಿದು.

ಮೊಬೈಲ್ ಸೇವಾ ಕ್ಷೇತ್ರದ ಪ್ರೇಪೋಟಿ ರಂಗಕ್ಕೆ ಜಿಗಿದ ರಿಲಾಯನ್ಸ್ ಜಿಯೋ, ಅಂತರಜಾಲ ಜಾಲಾಟಿದ ತುಡಿತಕ್ಕೆ ಜೀವ ತುಂಬಿದಂದಿನಿಂದ ಡೇಟಾ ದರ ಇಳಿಕೆಯ ಪ್ರೇಪೋಟಿಯಲ್ಲಿ ಅತೀ ಹಚ್ಚು ಲಾಭವಾಗಿದ್ದ ಗ್ರಾಹಕನಿಗೆ. ಜನ ಹೂಡ ಇದನ್ನು ಹೆಚ್ಚಾಗಿ ಬಳಸಿಕೊಂಡಿದ್ದು ಅಂತರಜಾಲ ತಾಣಗಳಲ್ಲಿ ಲಭ್ಯವಿದ್ದ ಮನೋರಂಜನೆಯ ಏಜಿಯೋಗಳನ್ನು ನೋಡಲು. ಈ ಪರಿಯಾಗಿ ಸ್ಟ್ರೋಂ ಆಗಿ ಬದಲಾದ ಜನರ ಮನಸ್ಸಿಗೆ ಅನುಗುಣವಾಗಿ, ಕೇಬಲ್ ಹಾಗೂ ಡಿಟಿವಿ (ಡ್ರೆರೆಕ್ಸ್ ಟು ಹೋ) ಎಂಬ ರೇಡಿಯೋ/ಟಿವಿ ವ್ಯವಸ್ಥೆಯೂ ಸದ್ದಿಲ್ಲದೇ ಸ್ಟ್ರೋಂ ಆಗಿ ಬಡ್ಡಿ ಪಡೆಯಲಾರಂಭಿಸಿತ್ತು. ಇದರ ಮಧ್ಯೆಯೇ, ದಪ್ಪನೆಯ ಕ್ಯಾಥೋಡ್ ರೇ ಟ್ಯೂಬ್ (ಸಿಆರ್) ಇರುವ ಅನಲಾಗ್ ಟಿವಿಗಳು ಮರೆಯಾಗಿ, ತೆಳ್ಳಿಗಿನ ಟಿವಿ ಪರದೆಗಳು ಬರಲಾರಂಭಿಸಿದವು. ಮನರಂಜನಾ ಕ್ಷೇತ್ರದಲ್ಲಿ ಸದ್ದಿಲ್ಲದೇ ನಡೆದ ಈ ಕ್ರಾಂತಿಯು ಪಟ್ಟಣಿಗರನ್ನು ಅಪ್ಪಿಕೊಂಡು ಬಿಟ್ಟಿತಾದರೂ, ಗ್ರಾಮೀಣ ಪರಿಸರದಲ್ಲಿದ್ದವರು ಈ ಕುರಿತು ಮಾಹಿತಿಯ ಕೂರತೆಯಿಂದಾಗಿ ಈ ಹೊಸ ಕ್ರಾಂತಿಗೆ ಹೊಂದಿಕೊಳ್ಳುವಲ್ಲಿ ಗೊಂದಲ ಎದುರಿಸಬೇಕಾಯಿತು.

ಈಗಾಗಲೇ ಸ್ಟ್ರೋಂ ಟಿವಿ, 4ಕೆ ಟಿವಿ, ಹೆಚ್‌ಡಿ, ಪುಲ್ ಹೆಚ್‌ಡಿ, ಅಲ್ಟ್ ಹೆಚ್‌ಡಿ ಅಂದರೇನೆಂಬ ಬಗೆಗೆಲ್ಲಾ ಜನರಿಗಿದ್ದ ಗೊಂದಲವನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡ ಟಿವಿ ತಯಾರಿಕಾ ಕಂಪನಿಗಳು, ಒಂದು ಕಡೆಯಿಂದ ಈ ಕುರಿತು ಭಜರಿ ಪ್ರಚಾರಾಂದೋಲನಗಳ ಮೂಲಕ ಮಾರುಕಟ್ಟೆಯಲ್ಲಿ ಹೊಸತನದ

ಸುಳಿಗಾಳಿಯನ್ನು ಮೂಡಿಸಿ ವ್ಯಾಪಾರ ವ್ಯಾಧಿಸಿಕೊಂಡವು. ಗ್ರಾಮೀಣ ಭಾಗದ ಜನರಿಗೆ ಇದು ಅತ್ಯಾಧುನಿಕ ಸೌಲಭ್ಯವಿರುವ ಟಿಪ್ಪಣಿ ವ್ಯವಸ್ಥೆ ಎಂದಷ್ಟೇ ಅರ್ಥವಾಯಿತು. ಈ ರೀತಿಯ ಸ್ಥಿತಿಗಳಲ್ಲಿ ಬಟ್ಟಿಟಿ ಎಂಬ ಹೊಸದೊಂದು ತಂತ್ರಜ್ಞಾನವು ನಿಧಾನವಾಗಿ ಭಾರತೀಯರ ಮನೆಯೋಳಗೆ ಕಾಲಿರಿಸಿದೆ. ಆದರೆ, ಟಿಪ್ಪಣಿಯನ್ನು ಸ್ವಾತಂತ್ರ್ಯ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಬಟ್ಟಿಟಿ ತಂತ್ರಜ್ಞಾನದ ಕುರಿತಾಗಿ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನ ದೊಡ್ಡಮಟ್ಟದಲ್ಲಿ ಆಗಲೇ ಇಲ್ಲ.

**ವನಿದು ಒಟ್ಟಿಟಿ?**

‘ಓವರ್ ದಿ ಟಾಪ್’ ಸ್ಟ್ರೀಮಿಂಗ್ ವ್ಯವಸ್ಥೆಯ ಸಂಕ್ಷಿಪ್ತ ರೂಪ ಒಟ್ಟಿಟಿ. ಇದನ್ನು ಹೇಗೆ ಅರ್ಥಸ್ವಬಹುದು? ಸಸ್ಯಗಳಲ್ಲಿ ಪರಾಗಸ್ಟರ್ ಶ್ರಯಿಯ ಮೂಲಕ ಸಂತಾನೋತ್ಪತ್ತಿ ಆಗುತ್ತದೆ ಎಂಬುದು ನಾವು ಹಿಂದೆಯೇ ಓದಿ ತಿಳಿದುಕೊಂಡಿರುವ ವಿಚಾರ. ಇದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಪರಾಗರೇಣುಗಳು ಬೇರೊಂದು ಹೊವಿನ ಶಲಾಕಾಗ್ರಹಕ್ಕೆ ಸ್ಪರ್ಶವಾಗಿ, ಹೊಸ ಸಾಧ್ಯತೆಗೆ (ಸಂತಾನೋತ್ಪತ್ತಿ) ಕಾರಣವಾಗುತ್ತವೆ. ಅಕ್ಕೆ ಪಕ್ಕದ ಗಿಡಗಳಲ್ಲಿರುವ ಹೂವುಗಳು ಪರಸ್ಪರ ಸಂಧಿಸಿದಾಗಲೂ ಸುಲಭವಾಗಿ ನಡೆಯಬಹುದಾದ ಪ್ರಕ್ರಿಯೆ ಇದು. ಆದರೆ ಈ ಪ್ರಕ್ರಿಯೆಯು ಪಾತರಗಿತ್ತಿ ಮಂಂತಾದ ಕೇಟಗಳ ಮೂಲಕ ನಡೆದರೆ? ಹೊಸ ತಳಿಗಳು, ನವೀನ ಸಾಧ್ಯತೆಗಳು ದೊರೆಯುತ್ತವೆ. ದೂರದಲ್ಲಿಲ್ಲೋ ಇದ್ದ ಪರಾಗರೇಣುಗಳು ಭ್ರಂಗದ ಬೆನ್ನೋರಿ (Over the Top) ಬಂದು ಪ್ರಕೃತಿ ನಿಯಮವನ್ನು ಸುಲಭವಾಗಿಸುತ್ತದೆ ಅಲ್ಲದೆ ಹೊಸ ತಳಿಯ ಸೃಷ್ಟಿಗೂ ಕಾರಣವಾಗಬಲ್ಲದು. ಒಟ್ಟಿಟಿ ಎಂದರೆ ಇದೇ. ಆನ್‌ಲೈನ್ ಅರ್ಥವಾ ಅಂತರಜಾಲದಲ್ಲಿರುವ ಮನರಂಜನಾ ವಿಷಯವಸ್ತುಗಳನ್ನು (ಕಂಟೆಂಟ್) ಆಪ್ಲಿಕೇಷನ್‌ನಲ್ಲಿ, ನಮಗೆ ಬೇಕಾದ ಪರದೆಯಲ್ಲಿ ನೋಡುವ ವಿಧಾನ. ಇದೊಂದು ರೀತಿಯಲ್ಲಿ ವೈರ್‌ಡಾ ಜಗತ್ತನ್ನು ವೈರ್‌ಲೆಸ್ ಆಗಿಸುವಲ್ಲಿ ಮತ್ತೊಂದು ದೊಡ್ಡ ಹೆಚ್ಚೆಯೆಂದರೂ ತಪ್ಪಲ್ಲ.

ಅಂತರಜಾಲದಲ್ಲಿ ‘ಕಂಟೆಂಟ್’ ಎಂದು ಕರೆಯಲಾಗುವ ವಿಷಯೋ, ಆಡಿಯೋ, ಪೋಡಿಯೋ, ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ, ನೇರ ಪ್ರಸಾರ... ಹೀಗೆ, ಈಗಿರುವ ಕೇಬಲ್ ಅಥವಾ ಡಿಟಿಚ್ ವ್ಯವಸ್ಥೆಯ ಮೂಲಕ ಬರುವ ಎಲ್ಲವೂ ಕೂಡ ಬಂದು ಪುಟ್ಟ ಆಪ್ಲಿಕೇಷನ್ ಮೂಲಕ ಬರುವ ಪ್ರಕ್ರಿಯೆ ಇದು. ಗರಿಷ್ಠ ವೇಗದ ಇಂಟರ್ನೆಟ್ ಬಳಸಿ, ಚಲನಚಿತ್ರಗಳು, ಟಿಪ್ಪಣಿ ಕಾರ್ಯಕ್ರಮಗಳನ್ನು ಗ್ರಾಹಕರು ತಮಗೆ ಬೇಕಾದ ಸಾಧನಗಳಲ್ಲಿ ಸ್ಟ್ರೀಮಿಂಗ್ ತಂತ್ರಜ್ಞಾನದ ಮುಖಾಂತರ ನೋಡಬಹುದಾಗಿದೆ. ಈ ರೀತಿಯಲ್ಲಿ ಮಾಹಿತಿ-ಮನರಂಜನೆಯ ಕಂಟೆಂಟ್ ಪೂರ್ವಕೆದಾರರು ಪ್ರತ್ಯೇಕವಾಗಿ ಹಾಗೂ ಇದರ ಜೊತೆಗೆ ಟಿಲಿವಿಷನ್ ವಾಹಿನಿಗಳೂ ತಮ್ಮದೇ ಆದ ಆಪ್ಲಿಕೇಷನ್‌ನ್ನು ಅಭಿವೃದ್ಧಿಪಡಿಸಿ, ಚಂದಾದಾರಿಕೆಯ ಮೂಲಕ ಗ್ರಾಹಕರನ್ನು ಸೆಳಿಯುವ ಪ್ರಯತ್ನ

ಮಾಡತೊಡಗಿದರು. ಇದು ಬಂದು ರೀತಿಯಲ್ಲಿ ಕೇಬಲ್ ವ್ಯವಸ್ಥೆಯನ್ನು ಬೈಪಾಸ್ ಮಾಡುವ ತಂತ್ರಜ್ಞಾನ. ಆದರೆ, ಈ ಒಟ್ಟಿಟಿ ಪ್ಲ್ಯಾಟ್‌ಫಾರ್ಮ್‌ಗಳ ಯುಗದಲ್ಲಿ ಗ್ರಾಹಕನೇ ರಾಜ. ಯಾಕೆಂದರೆ, ನಮಗೆ ಯಾವ ಕಂಟೆಂಟ್ ಬೇಕು ಎಂಬುದನ್ನು ನಾವೇ ನಿರ್ಧರಿಸಿ, ನಮಗೆ ಬೇಕಾದುದನ್ನು ಮಾತ್ರವೇ ನೋಡಬಹುದು; ಇಷ್ಟೇ ಅಲ್ಲ, ಬೇಕಾದ ಸಾಧನಗಳಲ್ಲಿಯೂ ನೋಡಬಹುದು. ಅಗತ್ಯಕ್ಕೆ ತಕ್ಷಂತೆ ಸ್ವಾತಂತ್ರ್ಯ ಹೋನ್, ಫ್ಲಾಟ್ಟ್‌ಟ್, ಟ್ಯಾಪ್ಲ್ಟ್‌ಟ್, ಕೆಂಪ್ಯೂಟರ್, ಟಿಪ್ಪಣಿ... ಹೀಗೆ ನಮ್ಮಿಷ್ಟದ ಸ್ವಾತಂತ್ರ್ಯ ಸಾಧನಗಳ ಪರದೆಯಲ್ಲಿ ವೀಕ್ಷಿಸಬಹುದು. ಯಾವುದೇ ಕಾರ್ಯಕ್ರಮ ಇಷ್ಟವಾಗದಿದ್ದರೆ, ಅದನ್ನು ಅಲ್ಲಿಗೇ ನಿಲ್ಲಿಸಿ ಮುಂದಿನ ಕಾರ್ಯಕ್ರಮ ನೋಡಬಹುದು.

### ಒಟ್ಟಿಟಿ ಮಾರುಕಟ್ಟೆಯ ಆವೇಗ

ಪ್ರೈಸ್ ವಾಟರ್‌ಹೋಸ್ (ಪಿಡಿಬ್ಲೂಸಿ) ವರದಿಯ ಪ್ರಕಾರ, 2023ರ ವೇಳೆಗೆ ಭಾರತದಲ್ಲಿ ಒಟ್ಟಿಟಿ ಮಾರುಕಟ್ಟೆ ವಹಿವಾಟು ಶೇ.22ರ ದರದಲ್ಲಿ ವ್ಯಾಧಿಯಾಗಿ 12 ಸಾವಿರ ಕೋಟಿ ರೂ.ಗೆ ತಲುಪಲಿದೆ. ಈಗಾಗಲೇ ದೇಶದಲ್ಲಿ ಗರಿಷ್ಠ ವೇಗದ ಇಂಟರ್ನೆಟ್ ಒದಗಿಸುವ 5ಜಿ ತಂತ್ರಜ್ಞಾನದ ಮಾತ್ರಗಳೂ ಕೇಳಿಬರುತ್ತಿದ್ದು, ಅದು ಅನುಷ್ಠಾನಕ್ಕೆ ಲಭ್ಯವಾದರಂತೂ ಒಟ್ಟಿಟಿ ಮಾರುಕಟ್ಟೆ ಬೆಳೆಯುವ ವೇಗ ಉಂಟಿಸಲಾಗ್ದು. ಈಗಾಗಲೇ ವಿದೇಶೀ ಕಂಪನಿಗಳಾದ ನೆಟ್‌ಫ್ಲಿಕ್ಸ್, ಅಮೆಜನ್ ಪ್ರೈಮ್, ಹಾಟ್‌ಸ್ಟ್ರ್ಯಾಟ್, ಆಪ್ಲಿಕ್ ಟಿಪ್ಪಣಿ ಪ್ಲ್ಯಾಸ್, ಸೋನಿ ಲೈವ್‌ರಿದಂತೆ ಸುಮಾರು 30ಕ್ಕೂ ಒಟ್ಟಿಟಿ ಪ್ಲ್ಯಾಟ್‌ಫಾರ್ಮ್‌ಗಳು ಅಂದರೆ ಸ್ಟ್ರೀಮಿಂಗ್ ಆಪ್ಲಿಕೇಷನ್ ಈ ಕ್ಷೇತ್ರದಲ್ಲಿ ವ್ಯವಸಾಯ ಆರಂಭಿಸಿದೆ. ತನ್ನ ಪಾಡಿಗೆ ಈ ಸೇವೆ ನೀಡುತ್ತಾ ಬಂದಿರುವ ಗೋಗಲ್ ಒಡೆತನದ ಯೂಟ್ಯೂಬ್ ಅಂತರ್ಲೋ ಎಲ್ಲಾಗೂ ಇಷ್ಟವಾಗಿದೆ. ಇತರೆಡೆ ಮೂರೇ ತಿಂಗಳಲ್ಲಿ ಮೂರು ಕೋಟಿ ಚಂದಾದಾರರನ್ನು ಸೆಳಿದುಕೊಂಡಿರುವ ಜಿಸ್‌ಪ್ಲ್ಯಾಸ್ ಕೂಡ ಭಾರತಕ್ಕೆ ಇತ್ತಿಂಚಿಗೆಷ್ಟೇ ಕಾಲಿರಿಸಿದೆ. ಭಾರತದ್ದೇ ಆದ ಎಂಬ್‌ಸ್ಟ್ರೋಟ್‌ಯೋರ್, ಮಿಇ, ಅಲ್ಬಾಲಾಜಿ, ವ್ರೋಟ್, ಜೆಯೋಪ್ಲೇಸ್, ಎರೋಸ್ ನೇ, ಡಿಟ್ವೋ ಟಿಪ್ಪಣಿ ಮುಂತಾದವು ಕೂಡ ಈ ಕ್ಷೇತ್ರದಲ್ಲಿ ತಮ್ಮ ಪಾಲನ್ನು, ತಮ್ಮ ಇರವನ್ನು ಗಟ್ಟಿಯಾಗಿಸಲು ಚಂದಾದಾರರನ್ನು ಸೆಳಿದುಕೊಳ್ಳಲು ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಈ ಬೆಳವಣಿಗೆಗಳನ್ನು ನೋಡಿದರೆ, ಈ ಆಧುನಿಕ ತಂತ್ರಜ್ಞಾನವೀಗೆ ನಿಧಾನವಾಗಿ ನಮ್ಮ ಮನೆಯೋಳಗೂ ಬಲಗಾಲಿಟಿ ಒಳಬರುವುದಕ್ಕೆ ಯಾವ ರೀತಿ ಸಿದ್ಧತೆಯಾಗುತ್ತಿದೆ ಎಂಬುದನ್ನು ನಾವು ಕಲ್ಪಿಸಿಕೊಳ್ಳಬಹುದು.

### ಚೇಬಿಗೂ?

ವೀರೋಟೆಲ್ ಡಿಟೆಟಲ್, ಟಾಟಾ ಸ್ಕ್ರೇಟ್, ಸ್ನೋ ಡ್ರೆರ್ಕ್‌ಪ್ಲ್ಯಾಟ್, ಡಿಶ್ ಟಿಪ್ಪಣಿ, ವಿದ್ಯಾರ್ಥಿಕಾನ್ ಡಿ2ಹೆಚ್, ಇಂಡಿಪೆಂಡೆಂಟ್ (ರಿಲಯನ್ಸ್‌ನ ಬಿಗ್) ಹಾಗೂ ಡಿಡಿ ಪ್ರೈಮ್ ಎಂಬ ಒಟ್ಟಿಟಿ ಸೇವೆಗಳು ಭಾರತದಲ್ಲಿ ಈಗಾಗಲೇ ಇವೆ. ಏಷ್ಟು ಪೆಸಿಫಿಕ್ ಪ್ರದೇಶದ

ಟಿವಿ ಕ್ಕೆತ್ತದಲ್ಲಿ ಎರಡನೇ ಅತೀ ದೊಡ್ಡ ಚಂದಾದಾರರ ಸಂಖ್ಯೆಯನ್ನು ಹೊಂದಿರುವ ಭಾರತ ದೇಶದಲ್ಲಿ 800ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳು ಕಾರ್ಯಕ್ರಮಗಳನ್ನು ವೀಕ್ಷಿಸಲು ತೋಂದರೆ ಎದುರಿಸುತ್ತಾರೆ. ಅಲ್ಲದೆ, ಇದರಲ್ಲಿ ಕೇವಲ ಉಚಿತ ಚಾನೆಲ್‌ಗಳನ್ನು ನೋಡಬೇಕಿದ್ದರೂ ಕನಿಷ್ಠ 153 ರೂ. ನೀಡಬೇಕು. ಈ ಉಚಿತ ಚಾನೆಲ್‌ಗಳಲ್ಲಿ ನಮ್ಮ ಮನತೆನ್ನೇಸುವಂಥ ಮನರಂಜನಾ ಕಾರ್ಯಕ್ರಮಗಳು ಇಲ್ಲದಿರುವ ಸಾಧ್ಯತೆಗಳೂ ಇವೆ. ಹೀಗಿರುವಾಗ ನಮಗೆ ಇಪ್ಪಣಿ ಕಾರ್ಯಕ್ರಮಗಳನ್ನು ನೋಡಬೇಕಿದ್ದರೆ, ಪಾವತಿ ಮಾಡಬೇಕಾದ ಚಾನೆಲ್‌ಗಳನ್ನು ಒಂದೊಂದಾಗಿ ಆಯ್ದು ಮಾಡಿಕೊಂಡು ಅದಕ್ಕೆ ತಕ್ಷಂತೆ ಶುಲ್ಕ ತೆರಬೇಕಾಗುತ್ತದೆ. ಸಾಮಾನ್ಯವಾಗಿ ನಾಲ್ಕುದು ಅಂತ ಹೇಯ್ದು ಚಾನೆಲ್‌ಗಳನ್ನು ಆಯ್ದು ಮಾಡಿಕೊಂಡರೂ ತಿಂಗಳಿಗೆ ಕನಿಷ್ಠ 200ರಿಂದ 250 ರೂ. ನೀಡಬೇಕಾಗುತ್ತದೆ. ಕೇಬಲ್ ಆಪರೇಟರ್‌ಗಳು ಕೂಡ ಬಹುತೇಕ ಇಪ್ಪೇ ಶುಲ್ಕ ವಿಧಿಸುತ್ತಾರೆ. ಇಂಥ ಸಂದರ್ಭದಲ್ಲಿ ಹೊಸ ಆಶಾವಾದ ಮೂಡಿಸಿದೆ ಈ ಒಟ್ಟಿಟಿ ಎಂಬ ಸೌಕರ್ಯ.

ಇಂಟನೆಂಟ್ ಮೂಲಕ ಬರುವ ಈ ಒಟ್ಟಿಟಿ ಸೇವೆಯು ಜೇಬಿಗೂ ಹಗುರ. ಯಾವುದೇ ವಿಷಯಕ್ಕೆ ಖಚಿತ ಮಾಡಬೇಕಾದ ಭಾರತೀಯ ಮನಸ್ಸಿಗಿಂತ ಅಳಿದು-ತೋಗಿ ನಿರ್ಧಾರ ತೆಗೆದುಕೊಳ್ಳಲುಪ್ರದು ಸರ್ವವಿಧಿತ. ಇಂಥ ಸ್ಥಿತಿಯಲ್ಲಿ, ಅಗ್ಗದ ದರದಲ್ಲಿ ಒಟ್ಟಿಟಿ ಸೌಲಭ್ಯ ದೊರೆಯುವಂತಾದರೆ? ಜೊತೆಗೆ ನಮಗೆ ಬೇಕಾದ ಚಾನೆಲ್‌ಗಳನ್ನು ಮಾತ್ರ ನೋಡಬಹುದು, ಜಾಹೀರಾತುಗಳ ಹಾವಳಿಯೂ ಇರುವದಿಲ್ಲ. ಆಲ್ರೋಬಾಲಾಜಿಯಂತೂ ಮಾರಾಟ ಉತ್ತೇಜಕ ಕೊಡುಗೆಯಾಗಿ ಮೂರು ತಿಂಗಳಿಗೆ 100 ರೂಪಾಯಿಯಪ್ಪು ಕಡಿಮೆ ಶುಲ್ಕಕ್ಕೂ ಸೇವೆ ಒದಗಿಸುತ್ತಾ ಚಂದಾದಾರರನ್ನು ಒಟ್ಟುಗೂಡಿಸಲು ಮುಂದಾಗಿತ್ತು. ಈ ಮಧ್ಯ, ಹಾಟ್‌ಸ್ಪಾರ್ಟ್ 3 ತಿಂಗಳಿಗೆ 199 ರೂ. ಮೂಲಕ ಸೇವೆ ಒದಗಿಸಿ ಪ್ರೈವೇಟಿ ನೀಡಿತು. ವಿದೇಶದಿಂದ ಬಂದಿರುವ ನೆಟ್‌ಫೋನ್‌ ಕೂಡ ಭಾರತೀಯ ಮಾರುಕಟ್ಟೆಯಲ್ಲಿನ ಪ್ರೈವೇಟಿಗೆ ತಕ್ಷಂತೆ ಶುಲ್ಕದಲ್ಲಿ ಭಾರಿ ಕೊಡುಗೆಗಳನ್ನು ನೀಡುತ್ತಿದೆ. ಇಲ್ಲಿ ಶುಲ್ಕ ಸ್ವಲ್ಪ ಹೆಚ್ಚಾದರೂ ಅಗಾಧ ಬಹುಮಾಡ್ಯಮ ಕಂಡಿಂಟ್‌ನ ಸಾಗರವಿದೆ.

ಈ ಒಟ್ಟಿಟಿ ತಂತ್ರಜ್ಞಾನದ ಅತಿದೊಡ್ಡ ಉಪಯೋಗದ ಬಗ್ಗೆ ಒಂದು ಮಾತು. ತಥಾಕಥಿತ ಅವಸರದ ಯುಗದಲ್ಲಿ ಧಾರಾವಾಹಿ ಮಿಸ್ ಮಾಡಿಕೊಳ್ಳಲುಪ್ರದೆಂದರೆ ಕೆಲವರಿಗಂತೂ ಪ್ರಾಣವೇ ಹಾರಿ ಹೋದಂತಾಗಿರುತ್ತದೆ. ಆದರೆ, ಸಮೀಪದ ಬಂಧುಗಳ ಮದುವೆಗೋ ಅಥವಾ ಬೇರೆನೋ ತುರ್ತು ಕೆಲಸಪೂರ್ವ ಇದ್ದರೆ, ಇಪ್ಪುದ ಧಾರಾವಾಹಿ/ಕಾರ್ಯಕ್ರಮ ಮಿಸ್ ಆಗುತ್ತದೆ ಎಂಬ ಹಪಹಪಿ. ಅದಕ್ಕೂ ಮದ್ದ ಒಟ್ಟಿಟಿಯಲ್ಲಿದೆ. ಸ್ಟೋರ್ ಟಿವಿಯ ಮೂಲಕವೇ ಈ ಆಪ್‌ಗಳಿಗೆ ಹೋದರೆ, ಧಾರಾವಾಹಿಯ ಹಿಂದಿನ ಕಂತುಗಳನ್ನು ಯಾವಾಗ ಬೇಕಿದ್ದರೂ ನೋಡಬಹುದು. ಡಿಟಿಎಚ್

ವ್ಯವಸ್ಥೆಯಲ್ಲಿನ ಸೆಟ್ ಟಾಪ್ ಬಾಕ್‌ಗಳಲ್ಲಿ ಕೂಡ ಕೆಲವು ಕಂಪನಿಗಳು ರೆಕಾಡಿಂಗ್ ವ್ಯವಸ್ಥೆಯನ್ನು ನೀಡುತ್ತಿದ್ದವು. ಅಪ್‌ಗಳನ್ನು ಸಂಗ್ರಹಿಸಿದಲು ಹೆಚ್ಚುವರಿ ಹಾಡ್‌ ಡಿಸ್ಟ್ ಅಥವಾ ಮೊರಿ ತ್ರೈಪ್‌ಗಳು ಬೇಕಾಗಿದ್ದವು. ಇಪ್ಪಣಿಗೆ ಗೋಜಲು ಬೇಡವೆಂದೇ, ಎಲ್ಲ ಕಾರ್ಯಕ್ರಮಗಳು ಕ್ಲೌಡ್‌ನಲ್ಲಿ (ಅಂದರೆ ಇಂಟನೆಂಟ್ ಸರ್ವರ್‌ನಲ್ಲಿ) ತೇವಿರವಾಗಿರುತ್ತವೆ. ನಮಗೆ ಬೇಕಾದಾಗ ಅಪ್‌ಗಳನ್ನು ನೋಡಬಹುದಾಗಿದೆ.

ಒಟ್ಟಿಟಿ ಮತ್ತಳೆಂದ ವ್ಯಾಧಿರವರೆಗೆ ಎಲ್ಲರಿಗೂ ಇಪ್ಪಣಾಗುತ್ತದೆ. ಮತ್ತಳಿಗಾಗಿ ಕಾಟೊನು, ಗೇಮ್ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು, ಹಿರಿಯರಿಗಾಗಿ ಆಧ್ಯಾತ್ಮಿಕ ಕಾರ್ಯಕ್ರಮಗಳು, ಯುವಜನರಿಗಾಗಿ ರಿಯಾಲಿಟಿ ಶೋಗಳು, ಕ್ರಿಕೆಟ್, ಪ್ರಾಟ್‌ಲ್ಯಾಂಡ್‌ವಳಿಗಳು... ಈ ರೀತಿ ಮಾಹಿತಿ-ಮನರಂಜನೆಯ ಎಲ್ಲವನ್ನೂ ತಮಗೆ ಲಭ್ಯವಿರುವ ಸಮಯದಲ್ಲಿ ನೋಡಬಹುದು ಅಥವಾ ಇಪ್ಪಣಾದರೆ ಮತ್ತೆ ಮತ್ತೆ ವೀಕ್ಷಿಸಬಹುದು. ಹೊಸ ಹೊಸ ಜಲನಚಿತ್ರಗಳೂ ಇಲ್ಲೇ ಲಭ್ಯ. ಈಗೇಗಲಂತೂ ಈ ಒಟ್ಟಿಟಿ ವೇದಿಕೆಗಳಿಗಾಗಿಯೇ ಶೋಗಳನ್ನು ನಿರ್ಮಿಸಲಾಗುತ್ತಿದೆ ಎಂಬುದು ಇದರ ಜನಪ್ರಿಯತೆಗೆ ಸಾಕ್ಷಿ. ಅಂದರೆ ಒಟ್ಟಿಟಿ ಮೂಲಕ ಪ್ರಸಾರಕ್ಕಾಗಿಯೇ ಪ್ರತ್ಯೇಕ ಕಾರ್ಯಕ್ರಮಗಳನ್ನು ಧಾರಾವಾಹಿಗಳನ್ನು ಅಥವಾ ರಿಯಾಲಿಟಿ ಶೋಗಳನ್ನು ನಿರ್ಮಿಸಿಕೊಡುವಂತೆ ದೊಡ್ಡ ದೊಡ್ಡ ಕಂಪನಿಗಳು ನಿರ್ಮಾಪಕರನ್ನು ಕೇಳಿಕೊಳ್ಳುತ್ತವೆ. ಇತ್ತೀಚಿಗೆ ನಡೆದ ಕನ್ನಡದ ಬಿಗ್‌ಬಾಸ್ ಸೀಸನ್ 7 ರಿಯಾಲಿಟಿ ಶೋದ ಕೆಲವೊಂದು ಅನನ್ಯ ದೃಶ್ಯಗಳು ವ್ರಾಟ್ ಎಂಬ ಆಪ್‌ ಅಥವಾ ಒಟ್ಟಿಟಿ ವೇದಿಕೆಯಲ್ಲಿ ಮಾತ್ರವೇ ಲಭ್ಯವಾಗುವಂತೆ ಮಾಡಲಾಗಿತ್ತು ಎಂಬುದು ಗಮನಿಸಬೇಕಾದ ವಿಚಾರ. ಅಲ್ಲದೆ, ಮನರಂಜನಾ ಸೇವೆ ಒದಗಿಸುವ ಸಂಸ್ಥೆಗಳು ನಟರೊಂದಿಗೆ, ಟಿವಿ ಚಾನೆಲ್‌ಗಳೊಂದಿಗೆ ವಿಶೇಷವಾದ ಒಪ್ಪಂದವನ್ನೂ ಮಾಡಿಕೊಳ್ಳಲಾರಂಭಿಸಿದೆ. ಗ್ರಾಹಕರನ್ನು ಹೆಚ್ಚು ತಲುಪಬೇಕು, ಅವರ ಮನ ಒಲಿಸಿಕೊಳ್ಳಲು ಏನಾದರೂ ಮಾಡಬೇಕು ಎಂಬುದೇ ಈ ರೀತಿಯ ಬೆಳವಣಿಗೆಗಳ ಪ್ರಧಾನ ಉದ್ದೇಶ.

ಹೊಸದಾಗಿ ಬಿಡುಗಡೆಯಾದ ಕೆಲವು ಜಲನಚಿತ್ರಗಳು ಕೂಡ ಈ ಪ್ಲ್ಯಾಟ್‌ಫಾರ್ಮಾಗಳಲ್ಲಿ ದೊರೆಯುತ್ತಿರುವುದರಿಂದ, ಸಿನಿಮಾ ಮಂದಿರಗಳಲ್ಲಿ ಪ್ರೈಕ್‌ಕರ ಗದ್ದಲ, ಶಿಳ್ಳ, ಚಪ್ಪಾಳೆ ಇತ್ಯಾದಿಗಳು ಇಪ್ಪುವಿಲ್ಲದವರು ಮನೆಯಲ್ಲೇ ದೊಡ್ಡ ಪರದೆಯಲ್ಲಿ ಈ ಹೊಸ ಸಿನಿಮಾಗಳನ್ನು ವೀಕ್ಷಿಸಬಹುದು. ಇದಕ್ಕಾಗಿ ಮನೆಯಲ್ಲೇ ಹೋಂ ಧಿಯೇಟ್‌ ವ್ಯವಸ್ಥೆಯನ್ನು ಹೊಂದಿಸಿಕೊಳ್ಳಬಹುದು.

ಒಟ್ಟಿಟಿಯ ಮತ್ತೊಂದು ಪ್ರಯೋಜನವೆಂದರೆ, ಮತ್ತ, ಗಾಳಿ ಇದ್ದರೂ ಕೇಬಲ್ ಟಿವಿಯಂತಲ್ಲದೆ, ಕಾರ್ಯಕ್ರಮಗಳನ್ನು ಅವ್ಯಾಹತವಾಗಿ ವೀಕ್ಷಿಸಬಹುದು. ಟಾಫಿಕ್ ಜಾರ್ಮನಿನಲ್ಲಿ ಸಮಯ ಕಳೆಯುವುದಕ್ಕೂ ಮೊಬೈಲ್ ಮೂಲಕ ಈ ಚಾನೆಲ್‌ಗಳನ್ನು ಎಗ್ರಿಲ್‌ ವೀಕ್ಷಿಸಬಹುದು. ಯಾವುದೇ ಸಾಧನದಲ್ಲಿ ನಮ್ಮ ಲಾಗಿನ್ ಕ್ರೀಡ್‌ನಿಯಲ್‌ಗಳನ್ನು ಬಳಸಿಕೊಳ್ಳಬಹುದು. ವೇಗವಾದ ಇಂಟನೆಂಟ್ ಸೌಕರ್ಯ ಇರಬೇಕಾಗುತ್ತದೆ ಮತ್ತು

ನಿಜವಾದ ಅನಿಯಮಿತ (ಅನೋಲಿಮಿಟೆಡ್) ಡೇಟಾ ಪ್ಲ್ಯಾನ್ ಹೊಂದಿರಬೇಕಾಗುತ್ತದೆ ಎಂಬುದು ಇಲ್ಲಿ ಕಡ್ಡಾಯ. ಯಾಕೆಂದರೆ, ಇಲ್ಲಿ ಬರುವ ಹೆಚ್ಚಿನ ದೃಶ್ಯಗಳು ಅತ್ಯಾಧುನಿಕ 4ಕೆ ಪಿಕ್ಸೆಲ್ ಸ್ಪಷ್ಟತೆಯ, ಗರಿಷ್ಟ ಗುಣಮಟ್ಟದ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಯಾವುದೇ ರೀತಿಯ ಬಫರಿಂಗ್ ಇಲ್ಲದೆ ಏಕೆಸುವಂತಾಗಲು ಇವುಗಳು ನಮ್ಮ ಸ್ಥಳೀಯ ಟಿವಿಗೆ ತಾತ್ವಾಲಿಕವಾಗಿ ಡೋನೋಲೋಡ್ ಆಗಲು ವೇಗದ ಇಂಟನೆಂಟ್ ಸಂಪರ್ಕ ಬೇಕಾಗುತ್ತದೆ. ಬ್ರಾಡ್‌ಬ್ಯಾಂಡ್ ಸೌಲಭ್ಯ ಬಳಸಿ, ವೈಪು ರೂಟರ್ ಸೌಕರ್ಯದ ಮೂಲಕ ಟಿವಿಯನ್ನು ಅಂತರಜಾಲಕ್ಕೆ ಸಂಪರ್ಕಿಸಿದರೆ ಅಡೆತಡೆಯಿಲ್ಲದೆಯೇ ಕಾರ್ಯಕ್ರಮ ವೀಕ್ಷಣೆ ಸಾಧ್ಯವಾಗುತ್ತದೆ.

ಇನ್ನೂ ಒಂದು ಉಪಯೋಗವಿದೆ. ಕೆಲವೊಂದು ಮನೆಗಳಲ್ಲಿ ಬೆಡ್ ರೂಮ್‌ಲ್ಲಿಂದು, ಹಜಾರದಲ್ಲಿಂದು ಅಥವಾ ಮಗ/ಮಗಳ ಕೊಡಿಯಲ್ಲಿಂದು ಟಿವಿ ಇರಬಹುದು. ಯಾವ ರೀತಿ ಡಿಟೆಚ್ ಅಥವಾ ಕೇಬಲ್ ಸೇವೆಗೆ ಹೆಚ್ಚುವರಿ ಹಣ ಪಾವತಿಸಿ ಎರಡು-ಮೂರನೇ ಸಂಪರ್ಕ ಪಡೆದುಕೊಳ್ಳಬಹುದೋ ಅದೇ ವೈವಸ್ತೆ ಒಟಟಿಯಲ್ಲಿ ಇದೆ. ಸೂಕ್ತವಾದ ಶುಲ್ಕ ಪಾವತಿಸಿದರೆ ಒಬ್ಬ ಚಂದಾದಾರರು ಹಲವು ಸಂಪರ್ಕಗಳನ್ನು ಕಡಿಮೆ ವೆಚ್ಚದಲ್ಲಿ ಪಡೆದುಕೊಳ್ಳಬಹುದು. ಇಷ್ಟಾದೆ, ಒಬ್ಬ ಚಂದಾದಾರರು ಒಟಟಿ ಪ್ರಸ್ತುತ ಬಳಸುತ್ತಿಲ್ಲ ಎಂದಾದರೆ, ತಮ್ಮ ಲಾಗಿನ್ ಕ್ರೀಡ್‌ನಿಯಲ್ಲಾಗಳನ್ನು ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಹಂಚಿಕೊಳ್ಳುವುದೂ ಸಾಧ್ಯ.

## ಒದಲಾವಣಿಯೆಂಬ ನಿಯಮ

ಕಾಲದ ಅನಿವಾರ್ಯತೆಗೆ ಸಿಲುಕಿದ ದೊಡ್ಡ ಡೋಮ್ ಇರುವ ಕ್ಯಾಥೋಡ್ ರೇ ಟಿವಿಗಳು ನಿಧಾನವಾಗಿ ತೆರೆಮರಗೆ ಸರಿಯಿತ್ತಿದೆ. ಈಗೇನಿದ್ದರೂ ಸ್ಲಿಮ್ ಆದ ಟ್ರಿಮ್ ಆದ, ಗೋಚರೆ ಅಂಟಿಸಬಲ್ಲ ಟಿವಿಗಳ ಕಾಲ. ಹೆಚ್ಚಾಡಿ, ಹೆಚ್ಚಾಡಿ ಪ್ಲಸ್, ಪ್ಲಾ ಹೆಚ್ಚಾಡಿ, ಅಲ್ಟಿ ಹೆಚ್ಚಾಡಿ, 4ಕೆ ಎಂಬಿತ್ಯಾದಿ ತಂತ್ರಜ್ಞಾನಗಳ ಮೂಲಕ ಟಿವಿಯ ಪರದೆಯಲ್ಲಿ ಮೂಡಬರುವ ಜಿತ್ರಗಳ/ವಿಡಿಯೋಗಳ ಸ್ಪಷ್ಟತೆಯ ಗುಣಮಟ್ಟವನ್ನು ನಿವಿರವಾಗಿ ತೋರಿಸುವುದರಲ್ಲಿ, ಈ ಮೂಲಕ ತಮ್ಮದೇ ಟಿವಿ ಸಾಧನಗಳನ್ನು ಖಿರೀದಿಸುವಂತೆ ಗ್ರಾಹಕರನ್ನು ಸೆಳ್ಳಿದುಕೊಳ್ಳುವಲ್ಲಿ ಟಿವಿ ತಯಾರಿಕಾ ಕಂಪನಿಗಳು ವೈಪ್ರೋಟಿಗೆ ಬಿದ್ದಿವೆ. ಇದಕ್ಕಾಗಿಯೇ ಗ್ರಾಹಕರನ್ನು ಆಂತಾಯ್ದೆ ಮತ್ತು ಆಪಲ್‌ನ ಐಬಿಎಸ್ ಕಾರ್ಯಾಚರಣಾ ವ್ಯವಸ್ಥೆಗಳಿರುವ ಟಿವಿಗಳು ಈಗಳೇ ಮಾರುಕಟ್ಟಿಗೆ ಬಂದಿವೆ. ಜೊತೆಗೆ, ಅದ್ವಿತೀ ದ್ವಿನಿ ಸಾಮರ್ಥ್ಯವುಳ್ಳ ಸ್ವೀಕರ್ ವ್ಯವಸ್ಥೆಯೂ ಇಂತಹ ಟಿವಿಗಳಲ್ಲಿ ಅಳವಡಿಕೆಯಾಗಿ ಬರುವುದರೊಂದಿಗೆ, ಒಂದು ಕಡೆಯಿಂದ ಹೊರ್ತಿ ಧಿರೀಷರ್ ಸ್ವೀಕರ್ ಸಿಸ್ಟಂಗಳ ಮಾರುಕಟ್ಟಿಗೂ ಒಂದಿಷ್ಟು ಹೊಡಿತ ಬಿದ್ದಿರುವುದು ಸುಳ್ಳಲ್ಲ. ಕ್ಯಾಥೋಡ್ ರೇ ಟಿವಿಗಳಷ್ಟು ಬಾಳಿಕೆ ಈ ಆಧುನಿಕ ಟಿವಿಗಳಿಗೆ ಇಲ್ಲದಿದ್ದರೂ,

ಕಡಿಮೆ ಜಾಗ ಸಾಕು, ಪ್ರಬ್ಲೆ ಮನೆಗೆ ಹೊಂದುತ್ತದೆ ಎಂಬೆಲ್ಲ ಕಾರಣಕ್ಕೆ ಜನರು ಅವುಗಳನ್ನೇ ಖಿರೀದಿಸತ್ತೊಡಗಿದ್ದಾರೆ. ಸ್ಲಿಮ್ ಆಗಿರುವುದು ಈಗ ಪ್ರತಿಷ್ಠೆಯ ಮಟ್ಟಕ್ಕೂ ಬೆಳೆದಿರುವುದರಿಂದ ಸ್ಕ್ರೋಂ ಟಿವಿಗಳು ಜನಪ್ರಿಯವಾಗುತ್ತಿವೆ.

ಮೊಬೈಲ್ ಪೋನ್‌ಗಳು ಬಂದು, ಎಸ್‌ಮೆನ್ಸ್‌ ಸಂದೇಶಗಳು ಜನಪ್ರಿಯವಾದಾಗ ಪೇರ್‌ರ್ ಎಂಬ ಸಂದೇಶವಾಹಕ ತಂತ್ರಜ್ಞಾನವು ಹೇಗೆ ಮೂಲೆಗುಂಪಾಯಿತೋ, ಸ್ಕ್ರೋಂ ಪೋನ್‌ಗಳು ಬಂದ ಬಳಿಕ ಕಾಯಿನ್ ಬೂತ್‌ಗಳು ಹೇಗೆ ಮರೆಯಾದವೋ, ಡಿಟೆಚ್‌ ಸೇವೆ ಬಂದ ಬಳಿಕ ಕೇಬಲ್ ಆಪರೇಟರ್‌ಗಳು ಯಾವ ರೀತಿಯಲ್ಲಿ ಹೊಡಿತ ಅನುಭವಿಸಿದರೋ, ಅಂತಹದ್ದೇ ಮಾದರಿಯ ಒಟಟಿ ಎಂಬ ಕಿಲ್ಲರ್ ತಂತ್ರಜ್ಞಾನವು ಡಿಟೆಚ್‌ ಸೇವೆಗಳಿಗೆ, ಜೊತೆಜೊತೆಗೇ ಸಿಆರ್ಟಿ ಟಿವಿಗಳಿಗೆ ಹೊಡಿತ ನೀಡಲು ಸಜ್ಜಾಗಿದೆ ಎನ್ನಲಡ್ಡಿಯಿಲ್ಲ.

## ಡೇಟಾ ಬಳಕೆಯಲ್ಲಿ ಹೆಚ್ಚಳ

ಈಗಾಗಲೇ ಸುಮಾರು 25 ಕೋಟಿ ಭಾರತೀಯರು ಸ್ಕ್ರೋಂ ಪೋನ್ ಬಳಸುತ್ತಿದ್ದು, ಇದು 2020 ಅಂತ್ಯದೊಳಗೆ 60 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಇದರಲ್ಲಿ ಶೇ.80ರಷ್ಟು ಮಂದಿ ವೇಗದ ಇಂಟನೆಂಟ್ 4ಜಿ ಸೇವೆ ಬಳಸುತ್ತಾರೆ. ಜನರ ಡೇಟಾ ಬಳಕೆಯ ಪ್ರಮಾಣವೂ ಜಿಬಿಟ್ಟಲ್ಲಿ, ಅಂದರೆ ತಿಂಗಳಿಗೆ ಸರಾಸರಿ 9 ಜಿಬಿಗಿಂತಲೂ ಅಧಿಕ ಬಳಕೆಯ ಮಟ್ಟಕ್ಕೆ ಏರಿಬಿಟ್ಟಿದೆ. 2019ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2014ರಲ್ಲಿ ತಿಂಗಳಿಗೆ ವೈಟ್‌ಯೋಬ್ಬ ಬಳಸುತ್ತಿದ್ದ ಡೇಟಾದ ಪ್ರಮಾಣವು 64 MBಯಿಂದ 2019ರ ಜೂನ್ ವೇಳೆಗೆ 157 ಪಟ್ಟು ಹೆಚ್ಚಳವಾಗಿ ತಲ್ಲಾ 9.8 GBಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕಗಳ ಸಂಖ್ಯೆಯು 10 ಪಟ್ಟು ಏರಿಕೆಯಾಗಿದೆ. ಅಂದರೆ 2014ರಲ್ಲಿ 6.10 ಕೋಟಿ ಜೂನ್ 2019ರ ವೇಳೆಗೆ 59.46 ಕೋಟಿಗೆ ಏರಿಕೆಯಾಗಿದೆ.

ಅಗ್ಗದ ಡೇಟಾ (ಇಂಟನೆಂಟ್ ದತ್ತಾಂಶ) ದರಗಳು, ಕ್ಯಾರೆಟ್‌ಕುವ ಮೊಬೈಲ್ ಹ್ಯಾಂಡ್‌ಸೆಟ್‌ಗಳು, ವಿಡಿಯೋ ಸೇವೆಗಳ ಜನಪ್ರಿಯತೆಯಲ್ಲಿನ ಹೆಚ್ಚಳ ಮತ್ತು 4ಜಿ ನೇಟ್‌ವರ್ಕ್ - ಈ ಕಾರಣಗಳಿಂದಾಗಿ ಭಾರತದಲ್ಲಿ ಪ್ರತಿಯೋಬ್ಬ ಬಳಕೆದಾರ ತಿಂಗಳಿಗೆ ಸುಮಾರು 11 ಜಿಬಿಯಷ್ಟು ಇಂಟನೆಂಟ್ ಬಳಸುತ್ತಾನೆ ಎಂದು ಘಿನ್ನೆಂದ್ರಾ ಮೂಲದ ಪ್ರಮುಖ ತಂತ್ರಜ್ಞಾನ ಕಂಪನಿ ನೋಕಿಯಾ ತನ್ನ 2020ರ ಮೊಬೈಲ್ ಬ್ರಾಡ್‌ಬ್ಯಾಂಡ್ ಇಂಡಿಯಾ ಟ್ರಾಫಿಕ್ ಇಂಡೆಕ್ಸ್' (MBIT) ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಜಾಗತಿಕವಾಗಿ ಡೇಟಾ - ಎಂದರೆ ಅಂತರಜಾಲ ದತ್ತಾಂಶ - ಬಳಕೆ ಪ್ರಮಾಣವು ಭಾರತದಲ್ಲೇ ಅತ್ಯಧಿಕವಾಗಿದೆ. ಜೀನಾ, ಅಮೆರಿಕ, ಫ್ರಾನ್ಸ್, ದಕ್ಷಿಣ ಕೊರಿಯಾ, ಜಪಾನ್, ಜಮಾನಿ ಹಾಗೂ ಸ್ವೀನ್ ದೇಶಗಳನ್ನು ಭಾರತ ಈ ವಿಜಾರದಲ್ಲಿ ಹಿಂದಿಕ್ಕಿದೆ. ಡೇಟಾದ ಪ್ರಮಾಣದ ಅಂದಾಜು ಮಾಡುವುದಾದರೆ, ಒಂದು ಜಿಬಿ ಡೇಟಾದಲ್ಲಿ

ಸುಮಾರು 200 ಹಾಡುಗಳನ್ನು ಸ್ಪೀಮಿಂಗ್ ಮೂಲಕ ಕೇಳಬಹುದು ಅಥವಾ ಸುಮಾರು ಒಂದು ಗಂಟೆಯ ವೀಡಿಯೋವನ್ನು ವೀಕ್ಷಿಸಬಹುದು.

ಆಪ್ತ ಆನ್‌ಎ ಎಂಬ ಜಾಗತಿಕ ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆಯ ಪರದಿ 2020ರ ಪರದಿಯೂ ಇದನ್ನೇ ಹೇಳಿದ. 2016 ಹಾಗೂ 2019ರ ಅವಧಿಯಲ್ಲಿ ಭಾರತದಲ್ಲಿ ಮೊಬೈಲ್ ಆಪ್ಟೋಗಳ ಡೋನಾಲೋಡ್ ಪ್ರಮಾಣವು ಶೇ.190ರಷ್ಟು ಹೆಚ್ಚಾಗಿದೆ. ಜಾಗತಿಕವಾಗಿ ಈ ಪ್ರಮಾಣ ಶೇ.45. ಇಂಗಳಲ್ಲಿ ಮನರಂಜನಾ ಕ್ಷೇತ್ರದ ಆಪ್ಟೋಗಳ ಸಂಖ್ಯೆಯೇ ಅಧಿಕ. ಜಾಗತಿಕವಾಗಿ ಮನರಂಜನೆ ಮತ್ತು ಸಂವಹನ ಆಪ್ಟೋಗಳಲ್ಲಿ ಜನರು ವ್ಯಯಿಸುವ ಸಮಯದ ಪಾಲು ಶೇ.50ರಷ್ಟಿಂದ್ದು, ಅದರಲ್ಲಿ ಏಡಿಯೋ/ಮನರಂಜನೆ ಆಪ್ಟೋಗಳ ಬಳಕೆಯ ಪಾಲು ಶೇ.21. ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಏಡಿಯೋ ವೀಕ್ಷಣೆಯ ಪಾಲು ಶೇ.30ರಷ್ಟು ಹೆಚ್ಚಳವಾಗಿದೆ.

ಅಂತರಜಾಲದಲ್ಲಿ ಈಗ ವಿಡಿಯೋ ವೀಕ್ಷಣೆ ಗರಿಷ್ಟ ಪ್ರಮಾಣದಲ್ಲಾಗುತ್ತದೆ. ಜನರು ಹೆಚ್ಚು ಹೆಚ್ಚು ವಿಡಿಯೋ ವೀಕ್ಷಣೆಯನ್ನು ವಿಡಿಯೋ ಚಾನೆಲ್‌ಗಳನ್ನು ನಿರ್ಮಾಣ ಮಾಡುವವರಿಗೂ ಜಾಹೀರಾತು ಆದಾಯ ಬರುತ್ತಿರುತ್ತದೆ. ತೀರ್ಥಾ ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗಳ ಸಂಖ್ಯೆ ದಿಧಿರೋ ಆಗಿ ವೃದ್ಧಿಯಾಗುತ್ತಿರುವುದರ ಹಿಂದೆ ಇರುವ ರಹಸ್ಯ ಇದೇ. ವಿಡಿಯೋಗಳನ್ನು ಫೇಸ್‌ಬುಕ್, ವಾಟ್ಸ್‌ಅಪ್, ಟಿಲಿಗ್ರಾಂ ವ್ಯಾಂತಾದೆಡೆ ಹಂಚಿಕೊಂಡು 'ಜಂದಾದಾರರಾಗಿ' ಎಂದು ವಾನವಿ ಮಾಡಿಕೊಳ್ಳುತ್ತಿರುವುದರ ಹಿಂದಿರುವ ಉದ್ದೇಶವೂ ಇದೇ. ಹೆಚ್ಚು ಚಂದಾದಾರರು, ಹೆಚ್ಚು ಹೆಚ್ಚು ವೀಕ್ಷಣೆ, ಹೆಚ್ಚು ಜನಪ್ರಿಯತೆ, ಇದರಿಂದಾಗಿ ಹೆಚ್ಚು ಆದಾಯ - ಇದು ಈಗಿನ ಅಂತರಜಾಲ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನ. ಜನಮರಳಿಗೆ ತಕ್ಷಂತೆ ಹಣ ಮಾಡುವ ವಿಧಾನವೂ ಈಗ ಬದಲಾಗಿದೆ. ಈ ವಿದ್ಯಮಾನದ ನಡುವೆ, ಭಾರತದಲ್ಲಿ ಟೆಲಿವಿಷನ್ ಮಾರುಕಟ್ಟೆ ಪ್ರಸ್ತುತ ಶೇ.61 ಮನೆಗಳಿಗೆ ತಲುಪಿದ್ದು, ಇದರ ವಿಸ್ತರಣೆಗೆ ವಿವುಲ ಅವಕಾಶಗಳಿವೆ ಎಂದಾಯಿತು.

ಒಟ್ಟಿಟಿ ಚಾನೆಲ್‌ಗಳಿಗೆ ಪೂರಕವಾಗಿ, ಟಿವಿಗಳ ಜತೆಗೆ ಬರುವ ರಿಮೋಟ್ ಕಂಟ್ರೋಲರ್‌ನಲ್ಲಿ ಒಟ್ಟಿಟಿ (ಯೂಟ್ಯೂಬ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್) ಬಳಿಗಳು ಕೂಡ ಬಂದು ಕೂರಲಾರಂಭಿಸಿವೆ. ಮೊಬೈಲ್ ಇಂಟರ್‌ಎಚ್ ಸೇವೆಗಳ ಜೊತೆಗೆ ಪ್ರಯೋಜ್ಯ ರೂಪದಲ್ಲಿ ಒಟ್ಟಿಟಿ ಚಂದಾದಾರಿಕೆಯೂ ದೊರೆಯಲಾರಂಭಿಸಿದೆ. ಈ ಬೆಳವಣಿಗೆಗಳೊಂದಿಗೆ, ಒಟ್ಟಿಟಿ ಕಂಪನಿಗಳು ಈ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದು, ಒರಿಜಿನಲ್ ಕಂಟೆಂಟ್ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಸಾಂಪ್ರದಾಯಿಕ ಒಟ್ಟಿಟಿ ಚಾನೆಲ್‌ಗಳಷ್ಟೇ ಅಲ್ಲದೆ, ಟಿವಿ ಚಾನೆಲ್‌ಗಳು, ಮೊಬೈಲ್ ಸೇವಾದಾತರು ಕೂಡ ತಮ್ಮದೇ ಒಟ್ಟಿಟಿ ವೇದಿಕೆಗಳನ್ನು ರೂಪಿಸಿಕೊಳ್ಳುತ್ತಿವೆ. ಸರ್ಕಾರವೂ ಟಿವಿ ಉದ್ದೇಶದಲ್ಲಿ ಶೇ.100ರಷ್ಟು ವೀಡಿಯೋ ನೇರ ಹೂಡಿಕೆಗೆ ಅನುವ್ಯಾಸ ಮಾಡಿಕೊಟ್ಟಿದೆ. ಈ ಕ್ಷೇತ್ರದಲ್ಲಿ ಆಗುತ್ತಿರುವ ಹೂಡಿಕೆಗಳು, ಪ್ರೇಪೋಟೆ ಇತರ ಬೆಳವಣಿಗೆಗಳನ್ನೂ

ನೋಡಿದರೆ, ಇನ್ನು ಮುಂದೆ ನಮ್ಮ ಮನಸ್ಸನ್ನು ರಂಜಿಸುವಲ್ಲಿ ಒಟ್ಟಿಟಿ ವೇದಿಕೆಗಳು ಪ್ರಧಾನ ಪಾತ್ರ ವಹಿಸಲಿವೆ ಎಂಬುದು ವೇದ್ಯವಾಗುತ್ತದೆ.

ಈಗ ನಮ್ಮ ದೇಶದಲ್ಲಿ ಸುಮಾರು 30ಕ್ಕೂ ಹೆಚ್ಚು ಒಟ್ಟಿಟಿ ಸೇವಾದಾರರಿದ್ದಾರೆ. ಇಲ್ಲಿ ಪ್ರೇಪೋಟೆಯಿದೆ, ಎಫ್‌ಡಿಇ ಮೂಲಕ ವಿದೇಶೀ ಶಕ್ತಿಗಳು ಪಾರಮ್ಯ ಸಾಧಿಸಲು ಪ್ರಯೋಜಿಸುತ್ತಿರುತ್ತಿದೆ ಇವೆ. ಶತಮಾನದ ಸ್ಥಿತ್ಯಂತರ ಕಂಡಿರುವ ಈ ಯುಗದಲ್ಲಿ ಮಿಲೇನಿಯಲ್‌ಗಳಿಂದು ಕರೆಸಿಕೊಳ್ಳುವ ಈಗಿನ ಮಧ್ಯವಯಸ್ಕರು ಹಾಗೂ ರುಡ್‌ ಪೀಳಿಗೆಯವರೆಂದು ಗುರುತಿಸಲಾಗುವ ಈಗಿನ ಯುವಸಮುದಾಯದ ಆಸಕ್ತಿಗಳಿಗೆ ಹೆಚ್ಚು ಆದ್ಯತೆ ದೂರೆಯುತ್ತಿದೆ. ಹಣಕಾಸು ಪರಿಸ್ಥಿತಿ ಭದ್ರವಾಗಿರುವ, ವಿನೂತನ ಆವಿಷ್ಯಾರದ ಮನಸ್ಸಿನಲ್ಲಿ ಒಟ್ಟಿಟಿ ಸೇವಾದಾರರು ಈ ಪ್ರೇಪೋಟೆ ಯುಗದಲ್ಲಿ ಗಟ್ಟಿಯಾಗಿ ನಿಲ್ಲುತ್ತಾರೆ. ಇನ್ನೆರಡು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಪ್ರೇಪೋಟೆ ತೀವ್ರವಾಗಲಿದ್ದು, ಆ ಬಳಿಕವಷ್ಟೇ ಕದಡಿದ ಹೊಳಪು ತಿಳಿಯಾಗಿದೆ. ನಮಗೆ ಬೇಕಾದುದನ್ನು ಸಮರ್ಪಕವಾಗಿ ಆಯ್ದು ಮಾಡಿಕೊಳ್ಳಲು ಕೂಡ ನಿರ್ದಿಷ್ಟ ವ್ಯವಸ್ಥೆಯೊಂದು ರೂಪಗೊಂಡಿರುತ್ತದೆ; ಗ್ರಾಹಕನ ಇಷ್ಟವೇ ಮೇಲುಗೇ ಸಾಧಿಸುತ್ತದೆ. ಮೆಟ್ರೋ ನಗರಗಳನ್ನು ದಾಟಿ, ಎರಡು-ಮೂರನೇ ದಜ್ರೆಯ ನಗರಗಳಿಗೆ, ಗ್ರಾಮಾಂತರ ಭಾಗಗಳಿಗೂ ಒಟ್ಟಿಟಿ ಸೌಕರ್ಯದ ಅರಿವು ನಿರ್ಧಾನವಾಗಿ ಪ್ರಸಾರವಾಗುತ್ತಿದೆ.



### III. ಭೂಮಿ

‘ಇಲ್ಲಿ ಯಾರೂ ಮುಖ್ಯರಲ್ಲಿ ಯಾರೂ ಅಮುಖ್ಯರಲ್ಲ’ ಎಂಬ ಕುವೆಂಪು ಅವರ ಮಾತನ್ನು ಭೂಮಿಯ ಮೇಲಿನ ಎಲ್ಲ ಪ್ರಾಣಿಗಳಿಗೂ ಅನ್ವಯಿಸಬಹುದು. ಈ ಭೂಮಿ ಎಂಬುದು ಕೋಟ್ಯಾಂತರ ಜೀವಿಗಳ ಆವಾಸಸ್ಥಾನ. ಪ್ರತಿಯೊಂದು ಜೀವಿಗೂ ಇಲ್ಲಿ ಬದುಕುವ ಹಕ್ಕಿದೆ. ಮನುಷ್ಯ ಆ ಕೋಟ್ಯಾಂತರ ಜೀವಿಗಳಲ್ಲಿ ತಾನೂ ಒಬ್ಬನೇ ಹೊರತು, ಇವನಿಗಾಗಿಯೇ ಭೂಮಿ ಅಲ್ಲ. ಹಾಗೆಯೇ ‘ಮನುಷ್ಯನ ಎಲ್ಲ ಆಸೆಗಳನ್ನು ಮೌರ್ಯಸುವಪ್ಪ ಶಕ್ತಿ ವಿಂಡಿತಾ ಭೂಮಿಗೆ ಇದೆ. ಅದರೆ ಅವನ ದುರಾಸೆಗಳನ್ನಲ್ಲ’ ಎಂಬ ಮಹಾತ್ಮರ ಮಾತನ್ನು ಈ ಸಂದರ್ಭದಲ್ಲಿ ನೇನಪಿಸಿಕೊಳ್ಳಬಹುದು.

ಭೂಮಿ ಅನೇಕ ಕೋಟಿ ವರ್ಷಗಳಪ್ಪು ಹಳೆಯದು. ಅನೇಕ ಪ್ರಾಣಿಗಳು ಈ ಕೋಟ್ಯಾಂತರ ವರ್ಷಗಳಲ್ಲಿ ಭೂಮಿಯ ಮೇಲೆ ಬಾಳಿ ಬದುಕಿ ಆಗಿಹೋಗಿವೆ. ಅಯಾ ಕಾಲಫಟ್ಟಿದಲ್ಲಿ ಆಯಾ ವಾತಾವರಣಕ್ಕೆ ಹೊಂದಿಕೊಂಡು ಬದುಕಬಲ್ಲಂತಹ ಪ್ರಾಣಿಗಳನ್ನು ಅದು ಸೃಷ್ಟಿಸಿಕೊಂಡಿತ್ತು. ಅವು ಯಾವುವೂ ಭೂಮಿಗೆ ಅಂತಹ ಹಾನಿಯನ್ನಾಂಟು ಮಾಡಲಿಲ್ಲ. ಮನುಷ್ಯ ಇತ್ತೀಚಿಗೆ ಹುಟ್ಟಿದವನು, ಅವನ ದುರಾಸೆಯ ಘಳವಾಗಿ ಹುಟ್ಟಿದ ಕೇವಲ ಕೆಲವೇ ಕಾಲಾವಧಿಯಲ್ಲಿ ಇಲ್ಲಿಯ ನೆಲ, ಜಲ, ಗಾಳಿ, ಆಕಾಶಗಳನ್ನು ಮಲಿನ ಮಾಡಿ ವಾಸಿಸಲು ಯೋಗ್ಯವಲ್ಲದ ನರಕವನ್ನಾಗಿ ಮಾಡಿದ್ದಾನೆ. ಭೂಮಿಯ ಮೇಲೆ ತನ್ನ ಆಧಿಪತ್ಯವನ್ನು ಸಾಧಿಸುವೆನೆಂದು ಭ್ರಮೆಯಿಂದ ಹಣಿದ ಬೆಸ್ಸುಹತ್ತಿರುವ ಮಾನವ ಪ್ರಕೃತಿಯನ್ನು ಗೋಗಾರಿಕೆ, ಮರುಳು ದಂಢೆ, ನೀರಿನಮಾರಾಟ, ಅರಣ್ಯನಾಶ, ಪ್ರಾಣಿಗಳ ಬೇಟೆ, ಅಭಿವೃದ್ಧಿಯ ಹೆಸರಿನಲ್ಲಿ ಕ್ರಾಂತಿಕೆ ವಾಸಾನಾ ವಾಡುತ್ತಿದ್ದಾನೆ. ಜಾಗತಿಕ ಐಶಾರಾಮೀ ಬದುಕಿನ ಗುಲಾಮನಾಗಿದ್ದಾನೆ. ತತ್ತ್ವಲವಾಗಿ ಅಗತ್ಯವಿಲ್ಲದಿದ್ದರೂ ಹವಾ ನಿಯಂತ್ರಿತ ವಾಹನಗಳು, ಶ್ವಿಡ್ಷಾಗಳು, ಬಹುಅಂತಸ್ಥಿನ ಮಹಡಿಗಳು, ಕೃಗಾರಿಕೆಗಳು ಯಥೇಷ್ಟವಾಗಿ ಬಳಸಲು ಪ್ರಾರಂಭಿಸಿದ್ದಾನೆ. ಪರಿಸರವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದಾನೆ.

ಇನ್ನಾದರೂ ಏಷ್ಟೆತ್ತುಕೊಂಡು ನಮ್ಮ ಮುಂದಿನ ಜನಾಂಗಕ್ಕೆ ಪರಿಶುದ್ಧವಾದ ನೀರು, ಗಾಳಿ, ಸ್ವಿಡ್ಷಸಮುದ್ರ, ನೀಲಿ ಆಕಾಶಗಳನ್ನು ಬಿಟ್ಟು ಹೋಗುವುದು ನಮ್ಮೆಲ್ಲರ ಕರ್ತವ್ಯ, ಇದಕ್ಕೆ ಬಧಾಗಿರಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ.

‘ಇದೇ ಮನೆ ಇರಬೇಕು ಕುಂಭರಾಮ, ಕಂಡೆಯ ಚೈತ್ಯವೇ ಹೂಡಿದೆ ಬಿಡಾರ ಇಲ್ಲಿ

ಚಿಗುರೆಲೆ ಮೋಗೀಗಳು ತುಂಬಿವೆ ದುಂಬಿಗಳು ರಸಬಯಸಿ ಬಂದಿವೆ ಶಬ್ದದಲ್ಲಿ.

‘ಹಾಗೆಯೇ ತೋರುವುದು ಭ್ರೇರಾಸಿಂಹ. ಇಲ್ಲಿಲ್ಲ ಜಿಂಕೆ ಓಡಾಡಿವೆ, ಮುದವ ತಾಳಿ, ಹೂಪುಗಳ ಕೆನ್ನೆಯಲ್ಲಿರುವ ಹನಿ ಉದು ರಿಸಿ, ಬೀಸುತ್ತಿವೆ ಪರಿಮಳದ ತಂಪಗಾಳಿ.’

ಬಂದಿರುವ ಬಂಧುಗಳ ಬರೆಮಾಡಿಕೊಳ್ಳು ಲು, ತೆರೆದ ತೋಳುಗಳಂತೆ, ಬಿಜ್ಜಿಕೊಂಡು. ಕಾದಿರುವ ಬಾಗಿಲದಿ ದ್ವನಿಗಳ ಕೇಳಲು; ಇವರೆ ಅವರಿರಬೇಕು ಅಂದುಕೊಂಡು.

ಕೈಮುಗಿದು ಕಾದಿರಲು, ಹೊರಗೆ ಬಂದರು ಆತ ಮಂಜಿರದ ಮುಂಜಾವಿನಂಥ ಬಟ್ಟೆ ಹೆಗಲಲ್ಲಿ ಶಾಲು, ಮುಖಿದಲ್ಲಿ ನಗೆ, ಕೂತಂತೆ ಹೊಂಬಾಳೆ ಎಲೆಯಲ್ಲಿ ಬಂದು ಚಿಟ್ಟೆ.

ಅಂದರು. “ಒಳಗೆ ಬನ್ನಿರಿ, ಏನು ಬೇಕಿತ್ತು? ಯಾರು ತಾವೆ” ನಲ್ಲಿ ಅನುಮಾನಗೊಂಡು ಬಂದವರು ಅಂದರು. “ಶಿವರಾತ್ರಿಯಲ್ಲವೇ? ನಾವಿಲ್ಲಿ ಬಂದದ್ದು ಯಾತ್ರೆಗೆಂದು.

ನಾವಿಬ್ಬರೂ ನೆರೆಹೊರೆ ರೈತರು. ಮಹಾ ಕಾಲೇಶ್ವರನ ಕಂಡು ಹರ್ಷಗೊಂಡು ದೊಡ್ಡವರು ತಾವೆಂದು ಕೇಳಬಂದೆವು ಇಲ್ಲಿ. ಹೋಗೋಣವೆಂದು ತಮ್ಮನ್ನು ಕಂಡು.

ಕವಿರತ್ನ ಕಾಳಿದಾಸರು ನೀವೆ ಅಲ್ಲವೇ?....!  
ಕಣ್ಣಾಪುತ್ರಯ ದೂರೆಗೆ ಒಪ್ಪಿಸಿದಿರಿ?  
ಅಂದು ಶಾಪಗ್ರಹ ಬಾಲೆಗಿದಿರಾಗಿದ್ದ  
ನಾಹುತವ, ಉಂಗುರದಿ ತಪ್ಪಿಸಿದಿರಿ?

ಅಂಬಿಕೆಯ ಮುಗಫ್ಫೊನದ ಹೊರಳು ಕಂ  
ಪಿನಲ್ಲಿ, ಹಸೆಯನೇರಿದ ಶಿವನ ಕರುಣ ಹಾಡಿ  
ರಸದ ಕಾವಡಿ ಹೊತ್ತು ಮತ್ತುಚಕ್ರ ಚೆ  
ಲುವೆಯರ, ಬೆಟ್ಟಿಗಳ ಮೋಡಗಳ, ಮಾತನಾಡಿ.

ಕೇತೀರ್ವೈಶ್ವದ ಹೊವು ನೀವಲ್ಲವೇ?” ಎನಲು  
ಮುಜುಗರದ ದ್ವಾರಿಯಲ್ಲಿ ಕರೆದು.... ಒಳಗೆ  
ಬಂದವರ ಸತ್ಯರಿಸಿ ಕೇಳಿದರು ಕವಿ “ಇ  
ನ್ನೇನಾದರೂ ಆಗಬೇಕೆ ತಮಗೆ?”

ಭ್ಯಾರೋಸಿಂಹ ಅಂದರು, “ಹೊದು ಸ್ವಾಮಿ. ಹೊ  
ದು. ನೀವು ಕಳಿಸಿದರಲ್ಲ ಬಂದು ಮೋಡ,  
ರಾಮಗಿರಿಯಂದ ಅಲಕಾವತಿಯ ಯಕ್ಕಿ  
ಣಿಗೆ, ಆ ಕುರಿತೆ ಬಂದಪ್ಪು ತಮ್ಮ ಕೂಡ

ಬಿನ್ನವಿಸಲೆಂದು ಬಂದದ್ದು ನಾವಿಷ್ಪರೂ.  
ಬಾಯೋಣಿಗಿ ನಿಂತಿಮುದು ನಮ್ಮ ಪಯರು  
ಹನಿನೀರಿಲ್ಲದೆ. ಮೋಡಕ್ಕೆ ಹೇಳುವಿರೆ?  
‘ದಾರಿಯಲ್ಲಿವರಿಗೂ, ನೀರು ಸುರಿಸು.’ ”



## ಒಬ್ಬನಿಗೆ ಎಪ್ಪು ಭೂಮಿ ಬೇಕು?

– ಲಿಯೋ ಟಾಲ್‌ಸ್ವಾಯ್  
(ಕನ್ನಡಕ್ಕೆ : ಜಿ.ಎನ್. ರಂಗನಾಥರಾವ್)

ಅಕ್ಕ ಹಳ್ಳಿಯಲ್ಲಿದ್ದ ತಂಗಿಯ ಮನೆಗೆ ಬಂದಿದಳು. ಪಟ್ಟಣದಲ್ಲಿದ್ದ ವರ್ತಕನೊಂದಿಗೆ  
ಅಕ್ಕನ ಮದುವೆಯಾಗಿತ್ತು. ಹಳ್ಳಿಯ ರ್ಯಾತನೊಬ್ಬನೊಂದಿಗೆ ತಂಗಿಯ ಮದುವೆಯಾಗಿತ್ತು.  
ಅಕ್ಕತಂಗಿಯರು ಓಿ ಕುಡಿಯುತ್ತೆ ಲೋಕಾಧಿರಾಮವಾಗಿ ಮಾತುಕತೆ ನಡೆಸುತ್ತಿದ್ದರು.  
ಅಕ್ಕ, ಪಟ್ಟಣದ ಜೀವನದ ಸೌಕರ್ಯಗಳನ್ನು ಪಟ್ಟಿಮಾಡುತ್ತಾ ಬಡಾಯಿ  
ಕೊಚ್ಚಿಕೊಳ್ಳಲಾರಂಭಿಸಿದಳು. ತಾವು, ತಮ್ಮ ಮಕ್ಕಳು ಎಪ್ಪು ಅಂದ ಚಿಂದದ ಬಟ್ಟಿಗಳನ್ನು  
ತೊಡುತ್ತೇವೆ; ಎಪ್ಪೆಲ್ಲ ರುಚಿಕರವಾದ ಉಣಿ, ತಿಂಡಿ ಪಾನಪೇಯಗಳನ್ನು ತಿಂದು  
ಪಡಿದು ಆಸ್ವಾದಿಸುತ್ತೇವೆ; ನಾಟಕ-ನೃತ್ಯ ಸಂಗೀತ ಮೊದಲಾದ ಮನೋರಂಜನೆ,  
ವಿಹಾರಗಳೇನು; ಇಂಥ ಹಲವಾರು ಸೌಲಭ್ಯ ಸೌಕರ್ಯಗಳಿಂದ ತಾವು ಪಟ್ಟಣದಲ್ಲಿ  
ಸುವಿದಿಂದಿರುವುದಾಗಿ ಅಕ್ಕ ಬಣ್ಣಿಬಣ್ಣಿದ ಮಾತುಗಳನ್ನಾಡಿದಳು.

ಅಕ್ಕನ ಬಡಾಯಿ ಕೇಳಿ ತಂಗಿಗೆ ರೇಗಿತ್ತು. ವರ್ತಕನ ಜೀವನದ ಭೋಗಲಾಲಸೆಗಳ  
ಬಗೆ ಕೊಂಡ ಹೀನಾಯದಿಂದ ಮಾತಾಡಿದಳು ಹಾಗೂ ಕಷ್ಟಸಹಿತ್ತು ತೆಗಳ ರೈತಾಪಿ  
ಜೀವನದ ಬಗೆ ಹೆಮ್ಮೆಪಟ್ಟಳು.

“ನಾನಂತರ ನಿಮ್ಮಂಧರಾ ಜೀವನಕ್ಕೆ ಆಸ ಪಡುವುದಿಲ್ಲ. ಅಂಥ ಮಾಪಾಟಿ  
ನಮಗೆ ಬೇಡವೇ ಬೇಡ” ಎಂದಳು ತಂಗಿ.

“ನಾವು ಕಷ್ಟಕಾರ್ಪಣ್ಯಗಳಿಂದ, ನಯನಾಜೂಕುಗಳಿಲ್ಲದೆ ಒರಟೊರಟಾಗಿ  
ಬದುಕುತ್ತಿರಬಹುದು. ಅದರೇನು, ತವಕ-ತಲ್ಲಿಗಳಿಲ್ಲ; ಆತಕವಿಲ್ಲ. ನೀವು ನಮಗಿಂತ  
ಹೆಚ್ಚು ಅನುಕೂಲಗಳಿಂದ, ಸುಖ ಸಂಭೂತಿಗಳಿಂದಿರುತ್ತಿರಿ; ಎಷ್ಟೋ ವೇಳೆ ನಿಮ್ಮ  
ಅಗತ್ಯಕ್ಕಿಂತ ಹೆಚ್ಚು ಸಂಪಾದಿಸುವಿರಿ; ಸಂಪಾದಿಸಿದ್ದನ್ನೆಲ್ಲ ಕಳೆದುಕೊಳ್ಳುವುದೂ ಉಂಟು.  
‘ಲಾಭ-ನಷ್ಟಗಳು ಅವಳಿ ಸೋದರರಿದ್ದಂತೆ’ ಅನ್ನುವ ಗಾದೆ ಮಾತು ನಿನಗೆ  
ಗೊತ್ತಿರಬೇಕಳ್ಳ. ಇಂದು ಶ್ರೀಮಂತರಾಗಿರುವವರು ಅನೇಕ ವೇಳೆ ನಾಳೆ ಹೊತ್ತಿನ  
ಹಿಡಿಕೊಳ್ಳಿಗಾಗಿ ಭಿಕ್ಕಬೇಡುತ್ತಿರುತ್ತಾರೆ. ನಮ್ಮದು ಕ್ಷೇಮಕರ. ರ್ಯಾತನ ಬದುಕು  
ದಷ್ಟಮಷ್ಟವಲ್ಲ, ಆದರೆ ತಿನ್ನಲು ಉಣಿಲು ಸಾಕಷಿರುತ್ತದೆ; ಅದಕ್ಕೆ ಎಂದೂ ಕೊರತೆ  
ಬರುವುದಿಲ್ಲ.”

ತಂಗಿಯ ಮಾತುಕೇಳಿ ಅಕ್ಕ ತಿರಸ್ಕಾರದಿಂದ ಹೇಳಿದಳು:

“ಸಾಕು, ನಿನ್ನ ಮಾತು, ದನಕರು ಹಂಡಿಗಳೊಂದಿಗೆ ಬದುಕುವವರು ನೀವು.  
ನಯನಾಜೂಕು, ರಸಿಕತೆ, ನಡಾವಳಿ ನಿಮಗೇನು ಗೊತ್ತು? ನಿಮ್ಮ ಗಂಡಂದಿರು  
ಎಪ್ಪೇ ಮೈಮುರಿದು ದುಡಿದರೂ ನೀವು ಹೀಗೆ ಬದುಕುತ್ತ ಬಂದು ದಿನ ತಿಪ್ಪೆಯ  
ಮೇಲೆ ಸಾಯ್ಯೇರಿ... ನಿಮ್ಮ ಮಕ್ಕಳೂ ಅಪ್ಪೇ”.

“ಆಗಲಿ, ಆದರೇನಂತೀಗ...” ತಂಗಿ ಹೇಳಿದಳು:

“ಹೌದು ನಮ್ಮಲ್ಲಿ ನಯನಾಜೂಕುಗಳಿಲ್ಲ. ಒರಟೊರಟು ಜೀವನ. ಆದರೆ ಒಂದಂತೂ ಖಿತಿ, ನಾವು ಯಾರ ಮುಂದೆಯೂ ತಲೆ ಬಾಗಿಸೇಕೆಲ್ಲ. ಆದರೆ ಪಟ್ಟಣಿಗರಾದ ನೀವು ನಿಮ್ಮ ಸುತ್ತ ನೂರಾರು ಚಪಲಗಳು, ಆಸೆ ಆಕಾಂಕ್ಷೆಗಳು. ಇವತ್ತು ಎಲ್ಲವೂ ಸರಿಯಾಗಿರಬಹುದು. ನಾಳ ಯಾವುದೋ ಒಂದು ದುಷ್ಪ ಸೆಳೆತ, ಕೇಡು ಬರಬಹುದು. ಇಸ್ಟ್ರೀಟೋ, ಹೆವ್ಲೋ, ಹೆಂಡ್ವೋ ನಿನ್ನ ಗಂಡನಿಗೆ ಅಮರಿಕೊಳ್ಳಬಹುದು. ಆಗ ಸರ್ವಾಶಾಶವಾಗುತ್ತದೆ. ಇಂಥಾದ್ದು ಆಗಿಂದಾಗೆ ಆಗುವುದಿಲ್ಲವೇ?”

ಮನೆಯ ಯಜಮಾನ ಪಾಹಂ ಮಂಚದ ಮೇಲೆ ಮಲಗಿ ಹೆಂಗಸರು ಪಟಗುಟ್ಟಿರುವುದನ್ನು ಕೇಳಿಸಿಕೊಳ್ಳುತ್ತಿದ್ದ.

“ನಿಜ, ನೂರಕ್ಕೆ ನೂರು ನಿಜ. ನಾವು ಬಾಲ್ಯದಿಂದ ಭೂಮಿತಾಯಿಯ ಉಳುಮೆ ಮಾಡುತ್ತಿದ್ದೇವೆ. ರೈತರಾದ ನಮಗೆ ಅಂಧಧ್ಯಾವುದಕ್ಕೂ ಪುರಸೋತ್ತೇ ಇಲ್ಲ. ಅಂಥ ಹುಟ್ಟು ಅವಿವೇಕಗಳು ನಮ್ಮ ತಲೆಗೆ ಹೋಗಲಾರವು. ನಮ್ಮಲ್ಲಿ ಸಮಸ್ಯೆ ಎಂದರೆ ನಮಗೆ ಉಳಲು ಸಾಕಷ್ಟು ಹೊಲಗಢ್ಣಗಳಿಲ್ಲ. ನನಗೆ ಸಾಕಷ್ಟು ಜಮೀನು ಇದ್ದಲ್ಲಿ ನಾನು ಯಾವ ಸೈತಾನನಿಗೂ ಹೆದರುವುದಿಲ್ಲ.”

ಹೆಂಗಸರು ಟೀ ಮುಗಿಸಿದರು. ಇನ್ನೂ ಕೊಂಚಹೊತ್ತು ಬಟ್ಟೆಬರೆಗಳ ಬಗ್ಗೆ ಮಾತನಾಡಿ ಮಲಗಿಕೊಂಡರು.

ಆದರೆ ಮಂಚದ ಮರೆಯಲ್ಲಿ ಅಡಗಿ ಕುಳಿತ್ತಿದ್ದ ಸೈತಾನ ಇವರ ಮಾತ್ಲವನ್ನು ಕೇಳಿಸಿಕೊಂಡಿದ್ದ. ರೈತನ ಹೆಂಡತಿ ತನ್ನ ಗಂಡ ಗರ್ವಪಡುವಂತೆ ಮಾತನಾಡಿದ್ದಳು. ತನಗೆ ಯಥೇಚ್ಚಾಗಿ ಜಮೀನು ಇದ್ದಿದಲ್ಲಿ ತಾನು ಸೈತಾನನಿಗೂ ಹೆದರುತ್ತಿರಲ್ಲ ಎಂದು ಗಂಡ ಹೇಳಿದ್ದ.

“ಆಗಲಿ, ಆಗಲಿ” ಎಂದುಕೊಂಡಿತು ಸೈತಾನ.

“ನಮ್ಮ ಮಧ್ಯೆ ಒಂದು ಸೇಣಸಾಟ ನಡೆದೇಬಿಡಲಿ. ನಾನು ನಿನಗೆ ಸಾಕಷ್ಟು ಭೂಮಿಕೊಡುವೆ. ಆ ಭೂಮಿ ಮೂಲಕವೇ ನಿನ್ನನ್ನು ನನ್ನ ಮುಷ್ಟಿಯಲ್ಲಿಟ್ಟಿಕೊಳ್ಳುತ್ತೇನೆ.”

2

ಹಳ್ಳಿಗೆ ಹತ್ತಿರದಲ್ಲೇ ಒಬ್ಬಳು ಹೆಂಗಸಿದ್ದಳು. ಅವಳು ಸುಮಾರು ಮುನ್ನೂರು ಎಕರೆಗಳಷ್ಟು ಜಮೀನಿನ ಒಡತಿ. ವುನೆವಾತ್ರ್ ನೋಡಿಕೊಳ್ಳಲು ಪಾರುಪರ್ತೇಗಾರನೊಬ್ಬನನ್ನು ನೇಮಕಮಾಡಿಕೊಳ್ಳುವವರೆಗೆ ರೈತಾಪಿ ಜನರೊಂದಿಗೆ ಅವಳ ಬಾಂಧವ್ಯ ಚೆನ್ನಾಗಿಯೇ ಇತ್ತು. ವೃದ್ಧ ಸಿಪಾಯಿಯಾದ ಪಾರುಪರ್ತೇಗಾರ ಒಕ್ಕಳು ಮುಕ್ಕಳಿಗೆ ಜುಲ್ಲಾನೆ ವಿಧಿಸುವುದು, ಇದೇ ಮೊದಲಾದ ಶಿಕ್ಕೆಗಳನ್ನು ಕೊಡುತ್ತಿದ್ದ. ಪಾಹಾಂ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಅವನ ಕುದುರೆ ಜಮೀನ್ನಾರಿಣಿಯ ಓಟ್‌ ಹೊಲಕ್ಕೆ ನುಗ್ಗಿ ಮೇಯುವುದು, ಅವನ ದನಕರುಗಳು ಅವಳ ತೋಟಕ್ಕೆ

ನುಗ್ಗಿವುದು ಅಧವಾ ಅವಳ ಮುಲ್ಲುಮಾಳಕ್ಕೆ ನುಗ್ಗಿವುದು, ಹೀಗೆ ಏನಾದರೂ ಒಂದು ಆಗಿ ಅವನು ಸದಾ ದಂಡ ತೆರಬೇಕಾಗುತ್ತಿತ್ತು.

ಪಾಹಾಂ ಗೊಣಗುತ್ತಲೇ ದಂಡ ಕೊಡುತ್ತಿದ್ದ. ಇದೇ ಕೋಪದಲ್ಲಿ ಮನೆಗೆ ಹೋಗಿ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಈ ಪಾರುಪರ್ತೇಗಾರನಿಂದಾಗಿ ಈ ಬೇಸಿಗೆಯಿದ್ದಕ್ಕೂ ಪಾಹಾಂಗೆ ಕಷ್ಟನಪ್ಪಗಳೇ ಎದುರಾದವು. ಚಳಿಗಾಲ ಬಂದದ್ದೇ ದನಕರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ನೆಮ್ಮದಿಯ ನಿಟ್ಟಿಸಿರು ಬಿಟ್ಟ. ದನಕರುಗಳು ಮೇಯಲು ಹೊರಕ್ಕೆ ಹೋಗಲಾಗದ ಕಾರಣ ಅವುಗಳ ಮೇವಿಗಾಗಿ ಕಾರ್ವಣ್ಯ ಪಡಬೇಕಾಯಿತಾದರೂ ಕನಿಷ್ಠಪಕ್ಕ ಅವನಿಗೆ ಅವುಗಳು ಅಲೆಮಾರಿಯಾಗಿ ಜಮೀನ್ನಾರಿಣಿಯ ಹೊಲ ತೋಟಗಳಿಗೆ ನುಗ್ಗಿವ ಆಶಂಕ ತಪ್ಪಿತ್ತು.

ಈ ಹೆಂಗಸು ತನ್ನ ಜಮೀನನ್ನು ಮಾಡುವಳೆಂಬ ಸುದ್ದಿ ಈ ಚಳಿಗಾಲದಲ್ಲಿ ಹರಡಿತು. ಹೆದ್ದಾರಿಯಲ್ಲಿರುವ ಪ್ರವಾಸಿಗೃಹದ ಒಡೆಯು ಈ ಜಮೀನನ್ನು ಕೊಳ್ಳಲು ಚೌಕಾಣಿ ನಡೆಸಿದ್ದನೆಂದೂ ಪುಕಾರು ಎದ್ದಿತು. ಇದನ್ನು ತಿಳಿದ ರೈತರು ಎಚ್ಚರಿತ್ತುಕೊಂಡರು.

“ಜನಾಯಿತು, ಪ್ರವಾಸಿಗೃಹದ ಒಡೆಯು ಜಮೀನನ್ನು ಕೊಂಡಲ್ಲಿ ಆ ಹೆಂಗಸಿನ ಪಾರುಪರ್ತೇಗಾರನಿಗಿಂತ ಹೆಚ್ಚು ದಂಡಹಾಕುತ್ತಾನೆ. ನಾವೋ ಆ ಜಮೀನನ್ನೇ ನೆಚ್ಚಿ ಬದುಕುವಂತಾಗಿದೆ.”

- ಎಂದು ಒಕ್ಕಳು ಮುಕ್ಕಳಲ್ಲಿ ಚಿಂತೆ ತುರುವಾಯಿತು.

ರೈತಾಪಿ ಜನರೆಲ್ಲ ತಮ್ಮ ಸಮುದಾಯದ ಪರವಾಗಿ ಜಮೀನ್ನಾರಿಣಿಯ ಮೊರೆಹೊಕ್ಕರು. ಜಮೀನನ್ನು ಪ್ರವಾಸಿಗೃಹದ ಮಾಲೀಕನಿಗೆ ಮಾರುವ ಬದಲು ತಮಗೇ ಕೊಡಬೇಕೆಂಬುದು ಅವರ ಮನವಿಯಾಗಿತ್ತು. ಇದೇ ಹೊಲ ತೋಟ ಗದ್ದೆಗಳಿಗೆ ಉತ್ತಮ ಬೆಲೆಯನ್ನು ಕೊಟ್ಟು ವಿರೀದಿಸಿ ಅದನ್ನು ಸಮುದಾಯದ ಆಸ್ತಿಯನ್ನಾಗಿ ಮಾಡಿಕೊಳ್ಳುವುದು ಅವರ ಇರಾದೆಯಾಗಿತ್ತು. ಅವರು ಎರಡೆರಡು ಬಾರಿ ಜಮೀನ್ನಾರಿಣಿಯನ್ನು ಭೇಟಿ ಮಾಡಿ ಮಾತುಕೆ ನಡೆಸಿದರಾದರೂ ಒಂದು ಇತ್ಯಾರ್ಥಕ್ಕೆ ಬರಲಾಗಲಿಲ್ಲ. ಕೇಡಿಗನೊಬ್ಬ ಅವರಲ್ಲಿ ಭಿನ್ನಾಭಿಪ್ರಾಯ ಬಿಟ್ಟಿದ್ದ. ಆದ್ದರಿಂದ ಈ ವಿಜಾರದಲ್ಲಿ ಅವರು ಒಮ್ಮತಕ್ಕೆ ಬರಲಾಗಲಿಲ್ಲ. ಹೀಗಾಗೆ ಅವರು ಪ್ರತ್ಯೇಕವಾಗಿಯೇ ತಮ್ಮ ಸ್ಥಿತಿ ಸಂಪಾದನೆಗಳಗುಸಾರವಾಗಿ ಜಮೀನು ವಿರೀದಿಸಲು ನಿರ್ಧರಿಸಿದರು. ಜಮೀನ್ನಾರಿಣಿಯೂ ಇದಕ್ಕೆ ಒಟ್ಟಿದ್ದಳು.

ತನ್ನ ಪಕ್ಕದ ಮನೆಯವನು ಅರ್ಥಹಣವನ್ನು ಈಗ ಕೊಟ್ಟು ಏವತ್ತು ಎಕರೆ ಜಮೀನು ವಿರೀದಿಸಲಿರುವನೆಂದೂ ಬಾಕಿ ಹಣವನ್ನು ಒಂದು ವರ್ಷದ ನಂತರ ಪಡೆಯಲು ಜಮೀನ್ನಾರಿಣಿ ಒಟ್ಟಿದ್ದಾಳೆಂಬುದು ಪಾಹಾಂಗೆ ತಿಳಿಯಿತು. ಪಾಹಾಂಗೆ ಅಸೂಯೆ ಉಂಟಾಯಿತು.

“ನೋಡಿ, ಇದು ಹೇಗೆ? ಜಮೀನು ಮಾರಾಟಕ್ಕಿದೆ. ಆದರೆ ಅದರಲ್ಲಿ ಒಂದು ಪಾಲೂ ನನಗೆ ದಕ್ಕುತ್ತಿಲ್ಲ” ಅವನು ಹೆಂಡತಿಯ ಹತ್ತಿರ ಪ್ರಸ್ತಾಪಿಸಿದ.

“ಉಳಿದವರು ಆ ಜಮೀನನ್ನು ಖಿರೀದಿಸುತ್ತಿದ್ದಾರೆ. ನಾವು ಅದರಲ್ಲಿ ಇಪ್ಪತ್ತು ಎಕರೆಯನ್ನಾದರೂ ಕೊಳ್ಳಬೇಕು. ಬತಾರ್ ಬತಾರ್ ಬದುಕೋಡೆ ಕಷ್ಟವಾಗಿದೆ. ಆ ದರಿದ್ರ ಪಾರುಪತ್ಯೆಗಾರ ಬುಲ್ಕಾನೆಯಿಂದ ನಮ್ಮನ್ನು ನಚ್ಚುಗೊಳ್ಳು ಮಾಡಿದ್ದಾನೆ.”

ಆ ಜಮೀನನ್ನು ಹೇಗೆ ಖಿರೀದಿಸಬಹುದೆಂದು ಮನೆಯವರೆಲ್ಲ ಯೋಚಿಸಲಾರಂಭಿಸಿದರು. ಅವರಲ್ಲಿ ನೂರು ರೂಬೆಲ್ಲಾಗಳಷ್ಟು ಹಣವಿತ್ತು. ಅವರು ಒಂದು ಕುದುರೆ ಮರಿಯನ್ನೂ ಅರ್ಥದಷ್ಟು ಜೇನು ಗೂಡುಗಳನ್ನೂ ಮಾರಿದರು. ಗಂಡುಮಕ್ಕಳಲ್ಲಿ ಒಬ್ಬನನ್ನು ಜೀತೆಕ್ಕಿಟ್ಟು ಅವನ ಸಂಬಳವನ್ನು ಮುಂಗಡವಾಗಿ ಪಡಿದುಕೊಂಡರು. ಉಳಿದ ಹಣವನ್ನು ತಮ್ಮ ಭಾವನೆಂಟನಿಂದ ಸಾಲ ತಂದರು. ಹೀಗೆ ಜಮೀನು ಖಿರೀದಿಗೆ ಬೇಕಾಗಿದ್ದ ಹಣದಲ್ಲಿ ಅರ್ಥದಷ್ಟು ಹಣವನ್ನು ಕೂಡಿಸಿದರು.

ನಂತರ ಪಾಹಾಂ ನಲವತ್ತು ಎಕರೆ ವಿಸ್ತಾರದ ಶೋಟಪ್ರೋಂದನ್ನು ಕೊಳ್ಳಲು ನಿರ್ದರ್ಶಿಸಿದ. ಇದರಲ್ಲಿ ಅರ್ಥದಷ್ಟು ಜಾಗದಲ್ಲಿ ಕಾಡು ಬೇಕಿದಿತ್ತು. ಮಾತುಕೆಗಾಗಿ ಜಮೀನಾರ್ಥಿಯ ಮನೆಗೆ ಹೋದ. ಅವರು ಒಂದು ಒಪ್ಪಂದಕ್ಕೆ ಬಂದರು. ಅವನು ಅವಳ ಕೈಕುಲುಕಿ ಒಂದಿಟ್ಟು ಹಣವನ್ನು ಮುಂಗಡವಾಗಿ ಕೊಟ್ಟು ಆಮೇಲೆ ಅವರು ಪಟ್ಟಣಕ್ಕೆ ಹೋಗಿ ಕ್ರಯಪತ್ರ ನೋಂದಾಯಿಸಿದರು. ಅವರು ಖಿರೀದಿಯ ಒಟ್ಟು ಹೊತ್ತದಲ್ಲಿ ಅರ್ಥದಷ್ಟು ಈಗ ಕೊಟ್ಟಿದ್ದು. ಉಳಿದ ಹಣವನ್ನು ಎರಡು ವರ್ಷಗಳೊಳಗೆ, ಪಾವತಿಮಾಡಬೇಕಾಗಿತ್ತು.

ಈಗ ಪಾಹಾಂ ಜಮೀನಾರ್ಥ. ಅವನು ಬಿತ್ತನೆಬೀಜ ತಂದು ತಾನು ಖಿರೀದಿಸಿದ ಭೂಮಿಯಲ್ಲಿ ಬಿತ್ತನೆ ಮಾಡಿದ. ಆ ವರ್ಷ ಸುಗ್ರಿ ಜೆನ್ನಾಗಿತ್ತು. ಹೀಗಾಗಿ ಒಂದು ವರ್ಷದೊಳಗೆ ಜಮೀನಾರ್ಥಿಯ ಹಾಗೂ ಭಾವನೆಂಟನ ಸಾಲ ತೀರಿಸುವುದು ಸಾಧ್ಯವಾಯಿತು. ಅವನು ಭೂಮಾಲೀಕನಾದ. ಅವನಿಗೆ ಸ್ವಂತ ಜಮೀನಿನಲ್ಲಿ ಉತ್ತೇವುದು-ಬಿತ್ತೇವುದು, ಬೇಕಿ ಕೊಯಿಲು ಮಾಡುವುದು, ಮರಗಿಡ ಕಡಿಯುವುದು: ಸ್ವಂತ ಗೋಮಾಳದಲ್ಲಿ ಉಳಿಲು ಹೋದಾಗ ಅರ್ಥವಾ ಕಾಳು ಬಲಿಯತ್ತಿದ್ದ ಪೈರನ್ನು ನೋಡಿದಾಗ, ಹುಲ್ಲು ಬೇಕಿದು ನಿಂತ ಗೋಮಾಳ ನೋಡಿದಾಗ ಅವನ ಹೃದಯದಲ್ಲಿ ಸಂತೋಷ ಉಕ್ಕಾಗಿತ್ತು. ಅವನ ಜಮೀನಿನಲ್ಲಿ ಬೇಕಿದ ಪೈರು, ಹುಲ್ಲು ಹೂಪುಗಳು ವಿಶೇಷವಾಗಿ ಕಂಡವು. ಮೊದಲೆಲ್ಲ ಈ ಜಮೀನಿನ ಬೇಕಿ ಉಳಿದಲ್ಲಿ ಜಮೀನಿನ ಬೇಕಿಯಂತೆ ಕಾಣುತ್ತಿತ್ತು. ಆದರೆ ಈಗ ಉಳಿದ ಜಮೀನಿನ ಬೇಕಿಗಿಂತ ಭಿನ್ನವಾಗಿ ವಿಶೇಷ ಸೌಬಗ್ಯನಿಂದ ಕಂಗೊಳಿಸುತ್ತಿತ್ತು.

### 3

ಈಗ ಪಾಹಾಂಗೆ ಸಂತೃಪ್ತಿ. ಎಲ್ಲವೂ ಅವನ ಇಚ್ಛೆಯಂತೆ ಸರಿಯಾಗಿಯೇ ನಡೆದಂತಿತ್ತು. ಆದರೆ ನರೆಹೊರೆಯ ರೈತರ ದನಕುರುಗಳು ಅವನ ಹೊಲಕ್ಕೆ,

ಹುಲ್ಲುಮಾಳಕ್ಕೆ ನುಗ್ಗಿದಾಗ ಕಿರಿಕಿರಿ. ಅವನು ಸಭ್ಯತೆ, ಸೌಜನ್ಯಗಳಿಂದಲೇ ನಿಮ್ಮ ದನಕುರುಗಳನ್ನು ನನ್ನ ಹೊಲಕ್ಕೆ ಬಿಡಬೇಡಿ ಎಂದು ನರೆಹೊರೆಯ ರೈತರಿಗೆ ಮನವಿ ಮಾಡಿದ. ಆದರೆ ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಸಮುದಾಯದ ಗೋವಳನು ಹಳ್ಳಿಯ ದನಕುರುಗಳನ್ನು ತೊಂಡಲೆಯಲು ಬಿಟ್ಟು ಸುಮ್ಮನೆ ಕೂರುತ್ತಿದ್ದ. ತೊಂದು ದನಕುರುಗಳು ಪಾಹಾಂ ಹುಲ್ಲುಮಾಳಕ್ಕೆ ನುಗ್ಗಿತ್ತಿದ್ದವು. ಇನ್ನು ರಾತ್ರಿ ಹೊತ್ತು ಹುಲ್ಲುಮಾಳಕ್ಕೆ ಹೊದೆದ ಪುದುರೆಗಳು ಅವನ ಹೊಲಗಡ್ಡೆಗಳಿಗೆ ನುಗ್ಗಿ ತೆನೆತುಂಬಿದ ಪೈರುಗಳನ್ನು ತಿಂದು ಹಾಕುತ್ತಿದ್ದವು. ಪಾಹಾಂ ಜಾನುವಾರುಗಳನ್ನು ಹೊರಕ್ಕಬ್ಬಿ ಅವುಗಳ ಮಾಲೀಕರನ್ನು ಕ್ಷಮಿಸುತ್ತಲಿದ್ದು. ಇದು ಬಹಳ ಕಾಲ ನಡೆಯಿತು. ಅವನು ಸಹಿಸಿಕೊಂಡ. ಯಾರ ವಿರುದ್ಧವೂ ಕ್ರೈಸ್ತ ಜರುಗಿಸಲಿಲ್ಲ. ಕೊನೆಗೊಮ್ಮೆ ಅವನ ಸಹನೆಯ ಕಷ್ಟೆಯೋಡಿಯಿತು. ಜಿಲ್ಲಾ ನ್ಯಾಯಾಲಯಕ್ಕೆ ದೂರುಕೊಟ್ಟಿ, ಈ ಎಲ್ಲ ಕಷ್ಟಪ್ರಯೋಜನ ಮೂಲ ರೈತರಿಗೆ ಸಾಕಷ್ಟು ಜಮೀನು ಇಲ್ಲದಿರುವುದು ಎಂಬುದು ಅವನಿಗೆ ತಿಳಿದಿತ್ತು. ಅವರೇನು ದುರುದ್ದೇಶದಿಂದ ಮಾಡುತ್ತಿಲ್ಲ. ಆದರೆ ಇದರಿಂದ ತನಗೆ ಮಾತ್ರ ತೊಂದರೆಯಾಗುತ್ತಿದೆ ಎಂದು ಯೋಚಿಸಿದ.

“ಆದರೆ ಇದನ್ನು ಹೀಗೆ ಮುಂದುವರಿಯಲು ಬಿಡಬಾರದು. ಬಿಟ್ಟಲ್ಲಿ ಅವರು ನನ್ನ ಸರ್ವನಾಶಮಾಡುತ್ತಾರೆ ಅವರಿಗೆ ಪಾಠ ಕಲಿಸಲೇಬೇಕು.”

ಅವನು ನರೆಹೊರೆಯ ರೈತರನ್ನು ಕರೆದು ಬುದ್ಧಿಮಾತು ಹೇಳಿದ, ಥೀಮಾರಿ ಹಾಕಿದ. ಕೋಟ್ಟಿಗೆ ದೂರನ್ನೂ ಕೊಟ್ಟಿ, ಇಬ್ಬರು, ಮೂವರು ರೈತರಿಗೆ ಬುಲ್ಕಾನೆ ಹಾಕಲಾಯಿತು. ಸ್ವಲ್ಪಕಾಲ ಸರಿಹೋಯಿತೆನಿಸಿತು. ಆದರೆ ಪಾಹಾಂ ನರೆಹೊರೆಯ ರೈತರು ಅವನ ಬಗ್ಗೆ ಅಸಮಾಧಾನ ತಾಳಿದರು. ದ್ವೇಷ, ಅಸೂಯೆ ಬೇಕಿಯಿತು. ಈಗ ಉದ್ದೇಶಮಾರ್ವಕವಾಗಿಯೇ ಅವನ ಹೊಲಗಡ್ಡೆ, ಹುಲ್ಲುಮಾಳಗಳಿಗೆ ತಮ್ಮ ದನಕುರುಗಳನ್ನು ತೊಂದುಮೇಯಲು ಬಿಡಲಾರಂಭಿಸಿದರು. ಒಬ್ಬ ರೈತನಂತೂ ಒಂದು ರಾತ್ರಿ ಪಾಹಾಂ ತೋಟಕ್ಕೆ ನುಗ್ಗಿ ತೋಟಕ್ಕಿಗಾಗಿ ಇದು ನಿಂಬಿಗಿಡಗಳನ್ನೇ ಕತ್ತಲಿಸಿದ. ಪಾಹಾಂ ಮರುದಿನ ತೋಟದಲ್ಲಿ ಅಡ್ಡಾಡುತ್ತಿದ್ದಾಗ ಬಿಳಿಯಾದುದೇನೋ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದಾಗ ಕತ್ತಲಿಸಿದ ನಿಂಬಿಗಿಡದ ಹೊಂಬಿರೆಂಬಿಗಳು ನೆಲದ ಮೇಲೆ ಬಿಡಿರುವುದು ಗೋಚರಿಸಿತು. ಹತ್ತಿರದಲ್ಲೇ ಕ್ಕೊಲು ಕಳೆದುಕೊಂಡು ರುಂಡದಂತೆ ನಿಂಬಿಗಿಡದ ಕಾಂಡ ನಿಂತಿತ್ತು. ಪಾಹಾಂಗೆ ಭಯಂಕರ ಕೋಪ ರೋಷಾವೇಶದಿಂದ ಅವನು ಕೆರಳಿ ಕೆಂಡವಾದ.

“ಏನೋ ಅಲ್ಲೊಂದು ಇಲ್ಲೊಂದು ಗಿಡ ಕಿತ್ತಿದ್ದರೆ ಹೋಗಲಿ ಎಂದು ಸುಮ್ಮನಾಗ ಬಹುದಿತ್ತು. ಯಾವನೋ ದಗಾಕೋರ ಇಡೀ ತೋಪನ್ನೆಲ್ಲ ಸವರಿ ಹಾಕಿದ್ದಾನೆ. ಯಾರದು ಈ ಕೆಲಸ ಎಂದು ಗೊತ್ತಾದರೆ ಅವನನ್ನು ದಂಡಿಸದೆ ಬಿಡುವುದಿಲ್ಲ.”

—ಎಂದು ಪಾಹಾಂ ಸಿಟ್ಟಿನಿಂದ ಹುಲ್ಲು ಕಡಿದ.

ಈ ಕೆಲಸ ಯಾರದಿರಬಹುದು ಎಂದು ತಲೆಕೆರದುಕೊಂಡ. ಆಖ್ಯಾಗಿ ಒಂದು ತೀವ್ರಾನಕ್ಕೆ ಬಂದ: “ಇದು ಆ ಸ್ಯೇಮನ್ನನ ಕೆಲಸವೇ ಬೇರೆ ಯಾರಿಂದಲೂ ಇದು ಸಾಧ್ಯವಿಲ್ಲ.”

ಅವನು ಸ್ಯೇಮನ್ನನ ಹೊಲದ ಮನೆಗೆ ಹೋದ. ಅಲ್ಲೇನೂ ಸಾಕ್ಷಿ ಕುರುಹುಗಳು ಕಂಡುಬರಲಿಲ್ಲ. ಕೋಪದಿಂದ ಕಾಗಾಡಿ ರಂಪಮಾಡಿದ್ದಷ್ಟೇ ಆಯಿತು. ಆದರೂ ಇದು ಸ್ಯೇಮನ್ನದೇ ಕೆಲಸ ಎಂದು ಅವನಿಗೆ ಖಾತ್ರಿಯಾಯಿತು. ಸ್ಯೇಮನ್ ವಿರುದ್ಧ ದೂರ ಕೊಟ್ಟ, ಸ್ಯೇಮನ್ಗೆ, ನ್ಯಾಯಾಲಯಕ್ಕೆ ಹಾಜರಾಗಲು ಅಪ್ಪಣೆ ಮಾಡಲಾಯಿತು. ಕಟಕಟೆಯಲ್ಲಿ ನಿಂತ ಸ್ಯೇಮನ್ನನ ವಿಚಾರಕೆ, ಮರುವಿಚಾರಕೆ ಎಲ್ಲ ಆಯಿತು. ಕೊನೆಯಲ್ಲಿ ಸ್ಯೇಮನ್ ನಿರಪರಾಧಿ ಎಂದು ಅವನ ಖುಲಾಸೆಯಾಯಿತು. ಸ್ಯೇಮನ್ ಅಪರಾಧಿ ಎಂದು ಪರಿಗಳಿಸಲು ಯಾವುದೇ ಸಾಕ್ಷ್ಯಧಾರವೂ ಸಿಗಲಿಲ್ಲ. ಪಾಹಾಂನ ಕೋಪ ಮತ್ತಪ್ಪು ಕರಳಿತು. ಅವನು ತನ್ನ ಕೋಪವನ್ನ ಪಂಚಾಯಿತಿಯ ಹಿರಿಯ ಹಾಗೂ ನ್ಯಾಯಧಿಕರ ಹೇಳೆ ಹರಿಬಿಟ್ಟ.

“ನೀವು ಅವನ ಲಂಚ ದುಷ್ಪವಶ್ತಿಗೆ ಬಾಯಿಬಿಟ್ಟಿರಿ. ನೀವು ಪ್ರಾಮಾಣಿಕರಾಗಿದ್ದಿದ್ದಲ್ಲಿ ಒಬ್ಬ ಕಳ್ಳನನ್ನ ಹೀಗೆ ಬಿಡುತ್ತಿರಲಿಲ್ಲ” – ಎಂದು ರೇಗಾಡಿದ.

ಪಾಹಾಂ ನ್ಯಾಯಾಧಿಕರೊಂದಿಗೆ, ನೇರಮೋರೆಯವರೊಂದಿಗೆ ಜಗತ್ವಾಡಿದ. ಅವನ ಮನೆಯನ್ನ ಸುಡುವ ಬೆದರಿಕೆ ಮಾತ್ರ ಕೇಳಿ ಬಂತು.

ಈಗ ಪಾಹಾಂ ಹೆಚ್ಚು ಭೂಮಿಯ ಇಳುವರಿದಾರನಾಗಿದ್ದರೂ ಸಮುದಾಯದ ಕಣ್ಣಲ್ಲಿ ಅವನು ತುಜ್ಞನಾಗಿ ಕಂಡ. ಜನರು ಅವನನ್ನ ಹೀನಾಯಿದಿಂದ ನೋಡಲಾರಂಭಿಸಿದರು.

ಇದೇ ಸಮಯಕ್ಕೆ, ಜನ ಹೋಸ ಜಮೀನುಗಳನ್ನ ಅರಸುತ್ತಾ ವಲಸೆ ಹೋಗುತ್ತಿರುವ ವದಂತಿಗಳು ಕೇಳಿ ಬಂದವು.

“ನಾನು ನನ್ನ ಭೂಮಿ ಕಾಣಿ ಬಿಟ್ಟ ಹೋಗುವ ಆಗತ್ಯವಿಲ್ಲ” ಎಂದುಕೊಂಡ ಪಾಹಾಂ.

“ಒಂದಪ್ಪು ಜನ ನಮ್ಮ ಹಳ್ಳಿಬಿಟ್ಟ ಹೋಗಬಹುದು. ಇದಿರಂದ ನಮಗೆ ಇನ್ನಪ್ಪು ತಾವು ಸಿಗುತ್ತವೆ. ಅವರ ಭೂಮಿಯನ್ನ ನಾನೇ ತೆಗೆದುಕೊಳ್ಳತ್ತೇವೆ. ಇದರಿಂದ ನನ್ನ ಸ್ಥಿರ ಆಸ್ತಿ ಇನ್ನಪ್ಪು ಹೆಚ್ಚಿತದೆ. ಆಗ ಇನ್ನಪ್ಪು ಹಾಯಾಗಿ, ಆರಾಮವಾಗಿ ಬದುಕಬಹುದು. ಈಗಿರುವಂತೆ ಇನ್ನೂ ಕಾರ್ಪಣ್ಯದ ಬದುಕೇ. ಸುಖಿಸಮಾಧಾನಗಳ ನಿಶ್ಚಿಂತ ಬದುಕಿಗೆ ಈಗಿರುವುದು ಏನೇನೂ ಸಾಲದು.”

ಹೀಗೆ ಸಾಗಿತ್ತು ಪಾಹಾಂ ಯೋಚನಾ ಲಹರಿ.

ಒಂದು ದಿನ ಪಾಹಾಂ ಮನೆಯಲ್ಲಿ ಕುಳಿತಿದ್ದಾಗ ಹಳ್ಳಿಮೂಲಕ ಹೋಗುತ್ತಿದ್ದ ರೈತನೊಬ್ಬ ಒಳಕ್ಕೆ ಬಂದ. ಅವನಿಗೆ ಬಾಯಾರಿಕೆ ಕೊಟ್ಟಪ್ಪು ರಾತ್ರಿ.

ತಮ್ಮಲ್ಲೇ ಕಳೆಯುವಂತೆ ಪಾಹಾಂ ಆಗಂತುಕ ರೈತನಿಗೆ ಹೇಳಿದ. ಉಂಟದ ನಂತರ ಪಾಹಾಂ ರೈತನ ಜೊತೆ ಅದು ಇದು ಮಾತನಾಡುತ್ತ ಅವನ ಉರು, ಕುಲಗೋತ್ತ ಇತ್ತಾದಿ ವಿಚಾರಿಸಿದ. ಆಗಂತುಕ ತಾನು ಪೋಲ್ನ್ ನದಿಯ ಆಚೆ ದಡದವನೆಂದೂ ಅಲ್ಲಿ ತಾನು ಕೂಲಿ ಕೆಲಸ ಮಾಡುತ್ತಿರುವುದಾಗಿಯೂ ತಿಳಿಸಿದ. ಮಾತಿನಿಂದ ಮಾತಿಗೆ ಒಂದು ಹೊನೆಗೆ ಆಗಂತುಕ ಇತ್ತೀಚಿಗೆ ಅನೇಕ ಮಂದಿ ಪೋಲ್ನ್ ಆಚೆದದಲ್ಲಿ ಭೂಮಿಕಾಣಿ ಮಾಡಿಕೊಂಡು ನೇಲಸುತ್ತಿರುವ ಸಂಗತಿಯನ್ನೂ ತಿಳಿಸಿದ. ತನ್ನ ಹಳ್ಳಿಯವರೇ ಎಷ್ಟೊ ಮಂದಿ ಆ ಭಾಗಕ್ಕೆ ವಲಸೆ ಹೋಗಿ ನೆಲೆಸಿದ್ದಾರೆ ಎಂದ. ಅಲ್ಲಿ ಅವರೆಲ್ಲ ಕೂಡೊಕ್ಕಲು ಸಮುದಾಯ ಸೇರಿದ್ದ ಅವರಿಗೆಲ್ಲ ತಲ್ಲಿ ಇಪ್ಪತ್ತೆಯು ಎಕರೆ ಜಮೀನು ಮಂಜೂರಾಗಿದೆಯೆಂದು ತಿಳಿಸಿದ. ಅಲ್ಲಿ ಭೂಮಿ ತುಂಬ ಫಲವಶ್ತಾಗಿದ್ದು ಬಿತ್ತಿರ ಚಿಕ್ಕ ಗೋಧಿ ಪೈರು (ರೈ) ಹಾರು ಕುದುರೆಯಷ್ಟು ವತ್ತರ ಬೆಳೆಯುತ್ತದೆ. ಏದು ಬಾರಿ ಕುದುಗೋಲು ಆಡಿಸಿದರೆ ಒಂದು ಹೋರೆ ಪೈರಾಗುತ್ತದೆ. ಬರಿಗೈಯಲ್ಲಿ ಅಲ್ಲಿಗೆ ಹೋದ ಒಬ್ಬ ರೈತ ಈಗ ಸ್ವಂತ ಮನೆ, ಆರು ಕುದುರೆಗಳು ಮತ್ತು ಎರಡು ಹಸುಗಳ ಶ್ರೀಮಂತ ಕುಳ ಎಂದು ಆಗಂತುಕ ಬಣ್ಣಿಸಿ ಹೇಳಿದ.

ಪಾಹಾಂ ಹೃಂಯದಲ್ಲಿ ಆಸೆ ಆಕಾಂಕ್ಷೆ ಪಜ್ಜಲಿಸಿತು. ಅವನು ಮನಸ್ಸಿನಲ್ಲೇ ಲೆಕ್ಕಾಜಾರ ಹಾಕಿದ:

“ಇನ್ನೆಷ್ಟು ದಿನ ಈ ಜೋಪಡಿಯಲ್ಲಿ ಕಾರ್ಪಣ್ಯ ಪಡಬೇಕು? ಬೇರೆಯವರು ಬೇರೆ ಕಡೆ ಸುಖಿವಾಗಿ ಬದುಕುತ್ತಿರುವಾಗ ನಾನೇಕೆ ಇಲ್ಲೇ ಕೊಳೆಯಬೇಕು? ಇಲ್ಲಿರುವ ಭೂಮಿ ಕಾಣಿ ಹೊಲದ ಮನೆ ಎಲ್ಲ ಮಾರಾಟಮಾಡಿ ಬಂದ ಹಣದಿಂದ ಅಲ್ಲಿ ಹೋಸ ಬದುಕು ಶುರು ಮಾಡುತ್ತೇನೆ. ಆದರೆ ಎಲ್ಲದಕ್ಕೂ ಮೊದಲು ಸ್ವತಃ ನಾನೇ ಅಲ್ಲಿಗೆ ಕಣ್ಣಾರೆ ಎಲ್ಲವನ್ನೂ ಕಂಡು ಬರಬೇಕು.”

ಬೇಸಿಗೆಯಲ್ಲಿ ಅವನು ಎಲ್ಲ ಸಿದ್ಧತೆ ಮಾಡಿಕೊಂಡು ಪಯಣ ಬೇಳಿಸಿದ. ದೋಣಿಯೊಂದರಲ್ಲಿ ಪೋಲ್ನ್ ನದಿ ದಾಟಿ ತಲುಪಿದ. ಅಲ್ಲಿಂದ ಮುನ್ನಾರು ಮೈಲಿ ಕಾಲ್ವಾಡಿಗೆಯಲ್ಲಿ ಪ್ರಯಾಣಮಾಡಿದ. ಇಪ್ಪು ದೂರ ಕ್ರಮಿಸಿದ ನಂತರ ಕೊನೆಗೊಮ್ಮೆ ಆ ಸ್ಥಳ ತಲುಪಿದ. ಅದು ಆಗಂತುಕ ಬಣ್ಣಿಸಿದಂತೆಯೇ ಇತ್ತು. ರೈತರು ಯಥೋಚ್ಚವಾಗಿ ಜಮೀನು ಹೊಂದಿದ್ದರು. ಪ್ರತಿಯೊಬ್ಬಿಗೂ ಅವನ ಬಳಕೆಗಾಗಿ ತಲ್ಲಿ ಇಪ್ಪತ್ತೆಯು ಎಕರೆ ಸಮುದಾಯದ ಜಮೀನನ್ನ ಮಂಜೂರು ಮಾಡಲಾಗಿತ್ತು. ಇಪ್ಪು ಸಾಲದೆ ಇನ್ನೂ ಬೇಕಾದವರು ಎಕರೆಗೆ ಎರಡು ಶಿಲಿಂಗ್‌ನಂತೆ ಹೆಚ್ಚಿಪರಿ ಹಣಕೊಟ್ಟು ತಮಗೆ ಬೇಕಾದಪ್ಪು ಭೂಮಿಯನ್ನ ವಿರೀದಿಸಬಹುದಿತ್ತು.

ಎಲ್ಲವನ್ನೂ ತಾನೇ ಕಣ್ಣಾರೆ ಕಂಡು ತನಗೆ ಬೇಕಾದ ಎಲ್ಲ ಮಾಹಿತಿಯನ್ನೂ ಸಂಗ್ರಹಿಸಿದ ನಂತರ ಪಾಹಾಂ ಶರತ್ತಾಲದ ವೇಳೆಗೆ ಮನೆಗೆ ವಾಪಸು ಬಂದ. ಹೊಲಗದ್ದೆಗಳನ್ನ ಮಾರಾಟಮಾಡಲಾರಂಭಿಸಿದ. ಹೊಲಗದ್ದೆಗಳನ್ನ ಲಾಭಕ್ಕೆ ಮಾರಿದ. ಜಾನುವಾರಿಗಳನ್ನೂ ಲಾಭಕ್ಕೆ ಮಾರಿದ. ಕೂಡೊಕ್ಕಲು ಸಮುದಾಯದ ಸದಸ್ಯಪಕ್ಷಕ್ಕೆ

ರಾಜೀನಾಮೆ ಕೊಟ್ಟಿ. ಸದಸ್ಯತ್ವ ಮುಗಿಯಿತು. ವಸಂತ ಇತ್ತುವಿನವರೆಗೆ ಕಾದು ನಿಂತ. ವಸಂತಕಾಲ ಶುರುವಾದದ್ದೇ ಕುಟುಂಬದೊಂದಿಗೆ ಹೋಸ ನೆಲೆಯತ್ತ ಹೆಚ್ಚೆ ಹಾಕಿದ.

4

ಪಾಹಾಂ ಮತ್ತು ಕುಟುಂಬ ಹೋಸ ವಾಸಸ್ಥಾನವನ್ನು ತಲುಪಿದ ಕೂಡಲೆ ಢೊಡ್ಡಗ್ರಾಮವೊಂದರ ಸಮುದಾಯದ ಸದಸ್ಯತ್ವಕ್ಕೆ ಅರ್ಜಿ ಹಾಕಿತು. ಅವನು ಗ್ರಾಮದ ಹಿರಿಯರನ್ನು ಸತ್ಯರಿಸಿ ಅಗತ್ಯವಾದ ದಸ್ತಾವೇಜುಗಳನ್ನೆಲ್ಲ ಪಡೆದುಕೊಂಡನು. ಸಮುದಾಯದ ಜಮೀನಿನಲ್ಲಿ ಇದು ಹಿಸ್ಸೆಯನ್ನು ಅವನಿಗೆ ಮಂಜೂರು ಮಾಡಲಾಯಿತು. ಅವನಿಗೆ ಮತ್ತು ಅವನ ಮುಕ್ಕಳಿಗೆ ಒಟ್ಟು 125 ಎಕರೆ ಜಮೀನು ಮಂಜೂರು ಮಾಡಲಾಯಿತು. (ಎಲ್ಲ ಒಂದೇ ಕಡೆ ಅಲ್ಲ.) ಸಮುದಾಯದ ಹುಲ್ಲಿನ ಮಾಳದ ಬಳಕೆಯ ಹಕ್ಕನ್ನೂ ಅವನಿಗೆ ನೀಡಲಾಯಿತು.

ಪಾಹಾಂ ಮನೆ ಕಟ್ಟಿಸಿ ದನಕರುಗಳನ್ನು ಖರೀದಿಸಿದ. ಅವನಿಗೆ ಸಮುದಾಯದಿಂದ ಮಂಜೂರಾದ ಭೂಮಿಯೇ ಹಿಂದಿನ ಹೊಲಮನೆಗಿಂತ ಮೂರುಪಟ್ಟು ಹೆಚ್ಚಾಗಿತ್ತು. ಭೂಮಿಯೂ ಒಳ್ಳೆಯ ದವಸಧಾನ್ಯ ಬೆಳೆಯವ ಘಲವತ್ತಾದ ನೆಲವಾಗಿತ್ತು. ಅವನು ಹಿಂದಿಗಿಂತ ಹತ್ತುಪಟ್ಟು ಹೆಚ್ಚು ಸುಸ್ಥಿತಿಯಲ್ಲಿದ್ದ. ಅವನು ಸಾಕಷ್ಟು ಸಾಗುವಳಿಗೆ ಯೋಗ್ಯವಾದ ಭೂಮಿಯನ್ನು ತನಗಿಪ್ಪಬಂದಷ್ಟು ದನಕರುಗಳನ್ನು ಮೇಲಿಸಲು ಅಗತ್ಯವಾದಪ್ಪು ಹುಲ್ಲುಮಾಳವನ್ನೂ ಹೊಂದಿದ್ದು.

ಶುರುವಿಗೆ ಮನೆಕಟ್ಟಿ ಸಾಗುವಳಿ ಮಾಡುವ ಸಂಭೂಮದಲ್ಲಿ, ಅಲ್ಲಿ ನೆಲೆಯಾರುವ ಗಡಿಬಿಡಿಯಲ್ಲಿ ಪಾಹಾಂ ತನಗೆ ಸಿಕ್ಕಿ ಜಮೀನಿನಿಂದ ಸಂತೃಪ್ತನಾದಂತಿದ್ದ. ಆದರೆ ಎಲ್ಲ ಒಂದು ತಹಬಂದಿಗೆ ಒಂದ ನಂತರ ತನ್ನಲ್ಲಿ ಸಾಕಷ್ಟು ಜಮೀನಿಲ್ಲವೆಂದು ಚಿಂತೆ ಅವನನ್ನು ಬಾಧಿಸಲಾರಂಭಿಸಿತು. ಮೊದಲ ವರ್ಷ ತನ್ನ ಪಾಲಿಗೆ ಮಂಜೂರಾದ ಸಮುದಾಯದ ಜಮೀನಿನಲ್ಲಿ ಗೋಧಿ ಬಿತ್ತಿ ಒಳ್ಳೆಯ ಫಸಲನ್ನೇ ತೆಗೆದ. ಗೋಧಿ ಬೆಳೆಯವುದೇ ಅವನ ಇಳ್ಳಿಯಾಗಿತ್ತು. ಆದರೆ ಗೋಧಿ ಬೆಳೆಯಲು ಅವನಲ್ಲಿ ಸಾಕಷ್ಟು ಸಮುದಾಯ ಭೂಮಿ ಇರಲಿಲ್ಲ. ಆ ಪ್ರದೇಶದಲ್ಲಿ ಕನ್ನೆ ನೆಲದಲ್ಲಿ ಮಾತ್ರ ಗೋಧಿ ಬೆಳೆಯಲಾಗುತ್ತಿತ್ತು. ನಂತರ ಆ ಹೊಲವನ್ನು ಬೀಳುಬಿಡಲಾಗುತ್ತಿತ್ತು. ಮತ್ತೆ ಅಲ್ಲಿ ಆಳತ್ತರ ಹುಲ್ಲು ಬೆಳೆಯವರಗೆ ಗೋಧಿ ಬಿತ್ತನೆ ಮಾಡುತ್ತಿರಲಿಲ್ಲ. ಅನೇಕರಿಗೆ ಇಂಥ ಕನ್ನೆನೆಲದ ಅಥವಾ ಬೀಳು ಭೂಮಿಯ ಅಗತ್ಯ ಇತ್ತು. ಆದರೆ ಲಭ್ಯವಿದ್ದದ್ದು ಕಡಿಮೆ. ಹೀಗಾಗಿ, ಇಂಥ ನೆಲಕ್ಕಾಗಿ ಅಲ್ಲಿನ ನಿವಾಸಿಗಳಲ್ಲಿ ಆಗಿಂದಾಗೆ ಜಗಳ ಕದನಗಳಾಗುತ್ತಿದ್ದವು. ಶ್ರೀಮಂತರಾದವರು ಇಂಥ ಜಮೀನಿನ್ನು ಗೋಧಿ ಸಾಗುವಳಿಗಾಗಿ ತಮ್ಮಲ್ಲೇ ಇಟ್ಟಕೊಳ್ಳುತ್ತಿದ್ದರು. ಸ್ಥಿತವಂತರಲ್ಲಿದೆವರು, ತೆರಿಗೆ ಪಾವತಿ ಇತ್ತಾದಿ ಕಾರಣಗಳಿಂದಾಗಿ ವ್ಯಾಪಾರಿಗಳಿಗೆ ಬಾಡಿಗೆ ಕೊಡುತ್ತಿದ್ದರು. ಪಾಹಾಂ ಹೆಚ್ಚು ಗೋಧಿ ಬೆಳೆಯವ ಆಸೆಯಿಂದ ವ್ಯಾಪಾರಿಯೊಬ್ಬನಿಂದ ಒಂದು ವರ್ಷದ ಮಣಿಗೆ

ಕನ್ನೆಹೊಲಪೊಂದನ್ನು ಗೇಣಿಗೆ ಪಡೆದು ಗೋಧಿ ಬಿತ್ತನೆ ಮಾಡಿದ. ಸಮೃದ್ಧವಾಗಿ ಫಸಲು ಬಂತು. ಆದರೆ ಈ ಹೊಲ ಹಳ್ಳಿಯಾಚೆ ಬಲುದೂರದಲ್ಲಿತ್ತು. ಹತ್ತು ಮೈಲಿಯಾಚೆಗೂ ಹೆಚ್ಚು ದೂರದಿಂದ ಬೆಳೆದ ಫಸಲನ್ನು ಮನೆಗೆ ತರಬೇಕಾಗಿತ್ತು.

ಕೆಲವು ಗೇಣಿದಾರರು ಪ್ರತ್ಯೇಕ ಹೊಲದ ಮನೆಗಳಲ್ಲಿ ವಾಸವಾಡುತ್ತ ಶ್ರೀಮಂತರಾಗುತ್ತಿರುವುದು ಕೆಲಕಾಲದ ನಂತರ ಅವನ ಗಮನಕ್ಕೆ ಬಂತು.

ಸಮುದಾಯದ ಹಂಗಿಲ್ಲದ ಯಾವಜ್ಞೆವರ್ವಾ ತನ್ನದೇ ಸ್ವಾಮ್ಯದಲ್ಲಿ ಉಳಿಯವಂಧ ಜಮೀನು ಖರೀದಿಸಿ ಅಲ್ಲೇ ಮನೆಕಟ್ಟಿದರೆ ಹೇಗೆ? ಅರಸನ ಹಂಗಿಲ್ಲ, ದವ್ವಾದ ಕಾಟವಿಲ್ಲ ಎಂಬಂತೆ ಭದ್ರನೆಲೆಯಾಗುತ್ತದೆ ಎಂಬ ಆಲೋಚನೆ ಅವನ ತಲೆಗೆ ಹೊಕ್ಕಿತು.

ಮುಕ್ತ ಹಕ್ಕಿನ ಜಮೀನು ಖರೀದಿಸುವ ಆಲೋಚನೆ ಮತ್ತೆ ಮತ್ತೆ ಅವನನ್ನು ಕಾಡಲಾರಂಭಿಸಿತು.

ಗೇಣಿಗೆ ಹೊಲಪಡೆದು ಗೋಧಿಬೆಳೆಯವ ಪರಿಪಾಠ ಮೂರು ವರ್ಷ ನಡೆಯಿತು. ಸುಗ್ರಿಯೂ ದಿವಿನಾಗಿ ಆಯಿತು. ಫಸಲು ಸಮೃದ್ಧಿಯಾಗಿ ಮನೆ ತುಂಬಿತು. ಕೈಯಲ್ಲಿ ಒಂದಷ್ಟು ದುಡ್ಡಕಾಸು ಕೂಡಿತು. ಇದರಲ್ಲಿ ಅವನು ತೈಪ್ಪಿಯಿಂದ ಬದುಕವುದು ಸಾಧ್ಯವಿತ್ತು. ಆದರೆ ಗೇಣಿ ಜಮೀನಿಗಾಗಿ ದೇಹಿ ಎಂದು ಕೈಯೊಡ್ಡಪುದು ಅವನಿಗೆ ಸಾಕುಸಾಕೆನಿಸಿತು. ಎಲ್ಲ ಕನ್ನೆಭೂಮಿ ಲಭ್ಯವಿದೆಯೋ ಅಲ್ಲಿಗೆ ರೈತರು ಮುಗಿ ಬೀಳುತ್ತಿದ್ದರು. ಒಮ್ಮೆಗೇ ಹೋಗಿ ಅದರ ಗೇಣಿಹಕ್ಕು ಪಡೆದುಕೊಳ್ಳುತ್ತಿದ್ದರು. ಸದಾಕಾಲ ಕೊಣ್ಣಿಲ್ಲ ಕಣ್ಣಿಟ್ಟು ಇಂಥ ಭೂಮಿಯನ್ನು ಮಡುಕಬೇಕಾಗುತ್ತಿತ್ತು. ಸ್ವಲ್ಪ ಬೇಹುಷಾರಾದರೂ ಕನ್ನೆನೆಲ ಕೈತೆಪ್ಪಿ ಹೋಗುತ್ತಿತ್ತು.

ಹೋಸ ನೆಲೆಗೆ ಹೋದ ಮೂರನೆಯ ವರುಷ ಪಾಹಾಂ ಒಬ್ಬ ವ್ಯಾಪಾರಿಯ ಜೊತೆಗೂಡಿ ಕೆಲವು ರೈತರಿಂದ ಒಂದು ತುಂಡು ಹುಲ್ಲುಮಾಳವನ್ನು ಗೇಣಿಗೆ ತೆಗೆದುಕೊಂಡ. ಆ ವೇಳೆಗಾಗಲೇ ಇಲ್ಲಿ ಉಳಿಮೆಯಾಗಿತ್ತು. ಕೆಲವರು ತಕರಾರು ತೆಗೆದರು. ಆ ವೇಳೆಗಾಗಲೇ ಇಲ್ಲಿ ಉಳಿಮೆಯಾಗಿತ್ತು. ಕೆಲವರು ತಕರಾರು ತೆಗೆದರು. ವ್ಯಾಷ್ಟ ಕೋಟಿಗೆ ಹೋಯಿತು. ತೀವ್ರ ಅವನ ಪರ ಆಗಲೀಲ್ಲ. ಎಲ್ಲ ಶ್ರಮವೂ ವೈಧ್ಯವಾಯಿತು.

“ಅದು ನನ್ನ ಸ್ವಂತ ಜಮೀನಾಗಿದ್ದರೆ...” ಪಾಹಾಂ ಯೋಚಿಸಿದ.

“ನಾನು ಸ್ವತಂತ್ರನಾಗಿರಬೇಕು, ಯಾರ ಹಂಗೂ ಇರಬಾರದು. ಆಗ ಇಂಥ ಕಿರಿಕಿರಿಗಳ ಯಾವುದೂ ಇರುವುದಿಲ್ಲ.”

ಹೀಗೆ ಯೋಚಿಸಿದ ಪಾಹಾಂ ತಾನು ಖರೀದಿಸಬಹುದಾದ ಭೂಮಿಯ ತಲಾಸಿನಲ್ಲಿ ತೊಡಗಿದ. ಸಾವಿರದ ಮನ್ಯಾರ್ಥಕರೆ ಜಮೀನಿಳ್ಳ ರೈತನೊಬ್ಬ ಅವನ ಕಣ್ಣಿಗೆ ಬಿದ್ದ. ಕಷ್ಟ-ನಷ್ಟಕೊಳ್ಳಬಾಗಿದ್ದ ಈ ರೈತ ಅಗ್ಗದ ಬೆಳೆಗೆ ಜಮೀನಿನ್ನು ಮಾರುವ ಜರೂರಿನಲ್ಲಿದ್ದ.

ಪಾಹಾಂ ಈ ರೈತನೊಂದಿಗೆ ಜಗ್ಗಾಡಿ 1500 ರೂಬಲ್‌ಗಳಿಗೆ ಜಮೀನು ಕೊಳ್ಳುವ ವ್ಯವಹಾರ ಕುದುರಿಸಿದ. ಅರ್ಥಹಣ ಈಗ ನಗದು ಕೊಡುವುದು, ಉಳಿದದ್ದು ಆನಂತರ ಎಂದು ಒಪ್ಪಂದವಾಯಿತು. ವ್ಯವಹಾರ ಎಲ್ಲ ತೀವ್ರಾನವಾಯಿತು. ಜಮೀನು ಕೊಂಡಂತೆಯೇ ಎನ್ನವಂತಿರುವಾಗ ಹಾದಿಹೋಕೆ ವ್ಯಾಪಾರಿಯೊಬ್ಬ ಒಂದು ದಿನ ಪಾಹಾಂ ಮನೆ ಮುಂದೆ ಪ್ರತ್ಯಕ್ಷಣಾದ. ಕುದುರೆಗಳಿಗೆ ಮೇವು ಖರೀದಿಸುವ ಸಲುವಾಗಿ ಒಂದು ಈ ವ್ಯಾಪಾರಿ ಜಗ್ಗಾಲಿಯಲ್ಲಿ ಕುಳಿತು ಟೀ ಕುಡಿಯುತ್ತ, ತಾನು ಬ್ಯಾಷ್ಟಿಕ್‌ರರ ನಾಡಿನಿಂದ ಬರುತ್ತಿರುವುದಾಗಿಯೂ ಅಲ್ಲಿ ಜಮೀನು ಬಲು ಅಗ್ಗವೆಂದೂ ತಿಳಿಸಿದ. ತಾನು ಒಂದು ಸಾವಿರ ರೂಬಲ್‌ಗೆ ಹದಿಮೂರು ಸಾವಿರ ಎಕರೆ ಜಮೀನು ಖರೀದಿಸಿದ್ದಾಗಿ ಅವನು ಹೇಳಿದ್ದೇ ತದ ಪಾಹಾಂ ಬಾಯಲ್ಲಿ ನೀರೂರಿತು. ಪಾಹಾಂ ಮತ್ತೆಷ್ಟು ಮಾಹಿತಿ ಕೇಳಿದ.

**ವ್ಯಾಪಾರಿ ಉತ್ತರ :**

“ಅಲ್ಲಿಯ ಮುಖಿಂಡರೊಂದಿಗೆ ಸ್ನೇಹ ಬೆಳೆಸಿದರೆ ಎಲ್ಲ ತಾನಾಗಿ ಆಗುತ್ತದೆ. ನಾನು ಒಂದು ನೂರು ರೂಬಲ್ ಬೆಲೆ ಬಾಳುವ ರೇಷ್ಯೆಬಟ್ಟೆ ಮತ್ತು ರತ್ನಗಂಬಳಿಗಳನ್ನು ಉಡುಗೊರೆಯಾಗಿ ಕೊಟ್ಟು ಅವರ ಸ್ನೇಹ ಗಳಿಸಿದ. ಜೊತೆಗೆ ಒಂದಿಷ್ಟು ಟೀಮೆಡಿ ಹಾಗೂ ಮದ್ದವನ್ನೂ ಕೊಟ್ಟೆ. ಅವರು ಸಂತೋಷದಿಂದ ಚಹಾಪಾನ, ಮದ್ದಪಾನ ಮಾಡಿದರು. ನನಗೆ ಎಕರೆಗೆ ಒಂದು ಪೆನ್ನಿಗೂ ಕಡಿಮೆದರದಲ್ಲಿ ಜಮೀನು ಸಿಕ್ಕಿತು” ಎಂದ ಅವನು ಕ್ರಿಯಪತ್ರಗಳನ್ನೂ ಹಕ್ಕುಪತ್ರಗಳನ್ನೂ ತೋರಿಸಿದ.

“ಜಮೀನು ನದಿದದೆದಲ್ಲೇ ಇದೆ. ಜೊತೆಗೆ ಕನ್ನೆ ನೆಲ”.

-ಎಂಬ ಮಾತನ್ನೂ ವರ್ತಕ ಸೇರಿಸಿದ.

ಪಾಹಾಂ ಅವನ ಮಾತಿಗೆ ಒಲೆದಂತೆ ನಮ್ಮತೆಯಿಂದ ಮತ್ತೆಷ್ಟು ಪ್ರಶ್ನೆಗಳನ್ನು ಕೇಳಿದ. ವ್ಯಾಪಾರಿ ಹೇಳಿದ :

“ನೀನು ವರ್ಷಾಪೂರ್ವ ನಡೆದರೂ ಕ್ರಮಿಸಲಾಗದಷ್ಟು ಅಧಿಕ ಜಮೀನು ಅಲ್ಲಿದೆ. ಅದೆಲ್ಲ ಬ್ಯಾಷ್ಟಿಕ್‌ರರ ಸ್ತುತ್ತು. ಅವರು ಕುರಿಗಳಂತೆ, ಬಹುತೇಕ ಏನೂ ಕೊಡದೆಯೇ ಎಂಬಂತೆ ಜಮೀನು ಪಡೆಯಬಹುದು.”

“ಹೌದೇ! ಹಾಗಿದ್ದಲ್ಲಿ ನಾನೇಕೆ ಒಂದು ಸಾವಿರ ರೂಬಲ್‌ಗಳಿಗೆ ಸಾವಿರದ ಮುನ್ನಾರು ಎಕರೆ ಜಮೀನು ಖರೀದಿಸಬೇಕು? ಜೊತೆಗೆ ಸಾಲದ ಹೋರೆ ಬೇರೆ. ಇದೇ ಹಣಕ್ಕೆ ಅಲ್ಲಿ ಹತ್ತುಪಟ್ಟು ಹೆಚ್ಚು ಜಮೀನು ಖರೀದಿಸಬಹುದಲ್ಲ.”

ಎಂಬ ಆಲೋಚನೆ ಅವನ ತಲೆಗೆ ಹೊಳೆಯಿತು.

**5**

ಆ ಜಾಗಕ್ಕೆ ಹೋಗುವುದು ಹೇಗೆ ಎಂದು ಪಾಹಾಂ ಕೇಳಿ ತಿಳಿದುಕೊಂಡ. ವರ್ತಕ ನಿಗರ್ಮಿಸಿದ ಕೂಡಲೇ ಸ್ವತಃ ತಾನೇ ಅಲ್ಲಿಗೆ ಹೋಗಲು ಸಿದ್ಧತೆ ನಡೆಸಿದ. ಮನೆವಾರ್ತೆ ನೋಡಿಕೊಳ್ಳಲು ಹೆಂಡತಿಗೆ ಹೇಳಿ ಒಂದಿಷ್ಟು ಟೀಸೊಪ್ಪು, ಮದ್ದ

ಮತ್ತು ಕೆಲವು ಉಡುಗೊರೆಯನ್ನು ಖರೀದಿಸಿ ಪಯಣ ಆರಂಭಿಸಿದ. ಸುಮಾರು ಮುನ್ನಾರು ಮೈಲಿ ನಡೆದ ಮೇಲೆ ಏಳನೆಯದಿನ ಬ್ಯಾಷ್ಟಿಕ್‌ರರ ಡೇರೆಗಳು ಕಾಣಿಸಿದವು. ಅಲ್ಲಿಯ ಪರಿಷ್ಟಿ ವರ್ತಕ ಹೇಳಿದ ಹಾಗೇ ಇತ್ತು. ಅಲ್ಲಿ ಜನರು ಬಯಲು ಪ್ರದೇಶದಲ್ಲಿ ಫೆಲ್ಪು ಬಟ್ಟೆ ಹೊದಿಸಿ ನಿರ್ಮಿಸಿದ ಡೇರೆಗಳಲ್ಲಿ ವಾಸಿಸುತ್ತಿದ್ದರು. ಅವರು ಹೊಲ ಉತ್ತರು ಬಿತ್ತು ಬೆಳೆ ತೆಗೆಯುತ್ತಿರಲ್ಲ. ಅಥವಾ ರೋಟಿಯನ್ನೂ ತಿನ್ನುತ್ತಿರಲ್ಲ. ಅವರು ದನಕರುಗಳು ಮತ್ತು ಕುದುರೆಯ ಮುಂದೆಯನ್ನು ಬಯಲು ಪ್ರದೇಶದಲ್ಲಿ ಮೇಯಿಸುತ್ತಿದ್ದರು. ದನಕರು ಮತ್ತು ಕುದುರೆ ಖರಿಗಳನ್ನು ಡೇರೆಯ ಹಿಂದೆ ಕಟ್ಟಿಹಾಕುತ್ತಿದ್ದರು. ಹೆಂಗಸರು ಹೆನ್ನು ಕುದುರೆಗಳ ಹಾಲಿನಿಂದ ಮೊಸರು ಮತ್ತು ಚಿನ್ಸೋ ತಯಾರಿಸುತ್ತಿದ್ದರು. ಗಂಡಸರು ಮಾಂಸ ತಿನ್ನುವುದು, ಮೊಸರು ಕುಡಿಯುವುದು, ಟೀ ಕುಡಿಯುವುದು, ಹಿಳಂಗೊಎವಿ ಉದುವುದು ಇವುಗಳಲ್ಲೇ ನಿರತರಾಗಿರುತ್ತಿದ್ದರು. ಅವರು ಬಲಿಪ್ಪರೂ ಸಾಹಸಿಗಳೂ ವಿನೋದಭೂತಿಯರೂ ಆಗಿದ್ದ ಬೇಸಿಗೆಯಿದ್ದಕ್ಕೂ ಸೊಂಬೇರಿಗಳಾಗಿಯೇ ಕಾಲಕಳೆಯುತ್ತಿದ್ದರು. ಅವರಿಗೆ ರಷ್ಯಾ ಭಾಷೆ ಬರುತ್ತಿರಲ್ಲ; ಅಜಾನ್ನಾಗಳು, ಆದರೆ ಸಾಧುಸ್ವಭಾವದವರು.

ಪಾಹಾಂನನ್ನು ಕಂಡಕೂಡಲೇ ಡೇರೆಯೊಳಗಿಂದ ಹೊರ ಒಂದು ಅವನ ಸುತ್ತ ಜಮಾಯಿಸಿದರು. ದುಭಾಷಿಯೊಬ್ಬನನ್ನು ಮುದುಕಿ ತರಲಾಯಿತು. ಪಾಹಾಂ ತಾನು ಜಮೀನು ಅರಸುತ್ತಾ ಬಂದಿರುವುದಾಗಿ ತಿಳಿಸಿದ. ಬ್ಯಾಷ್ಟಿಕ್‌ರರ ಸಂತೋಷಗೊಂಡಂತೆ ಕಾಣಿಸಿತು. ಅವರು ಅವನನ್ನು ಒಂದು ಸುಖಾಸಿನಗಳಿಂದ ಕೂಡಿದ್ದ ಸುಸ್ವಿತ ಡೇರೆಯೊಳಕ್ಕೆ ಕರೆದೊಯ್ದು ಮತ್ತನೆಯ ಏಿತಪ್ಪೊಂದರ ಮೇಲೆ ಕೂರಿಸಿ ತಾವು ಸುತ್ತ ಕುಳಿತರು. ಟೀ, ಮೊಸರು ಕೊಟ್ಟರು. ಕುರಿ ಕಡಿದು ಅವನಿಗೆ ವಿಶೇಷ ಮಾಂಸದ ಅಡಿಗೆ ಮಾಡಿಸಿದರು. ಪಾಹಾಂ ತಾನು ತಂದಿದ್ದ ಉಡುಗೊರೆಗಳನ್ನು ಅವರಿಗೆ ಕೊಟ್ಟು, ಟೀಸೊಪ್ಪನ್ನು ಹಂಚಿದ.

ಬ್ಯಾಷ್ಟಿಕ್‌ರರಿಗೆ ಆನಂದವಾಗಿತ್ತು. ಅವರು ಬಹಳ ಹೊತ್ತು ತಮ್ಮ ತಮ್ಮೊಳಗೇ ಮಾತನಾಡಿಕೊಂಡು ನಂತರ ದುಭಾಷಿಗೆ ತಮ್ಮ ಮಾತನ್ನು ಭಾಷಾಂತರಿಸಲು ಹೇಳಿದರು. ಅವರು ಏನು ಹೇಳಲಿಚ್ಚಿಸುತ್ತಾರೆಂದರೆ-ದುಭಾಷಿ ಮಾತು ಪ್ರಾರಂಭಿಸಿದ- “ನಿನ್ನನ್ನು ಕಂಡು ಅವರಿಗೆ ಸಂತೋಷಪಡಿಸುವುದು ನಮ್ಮ ಪದ್ಧತಿ. ಅವನು ತಂದ ಉಡುಗೊರೆಗಳಿಗೆ ಪ್ರತಿಯಾಗಿ ಏನನ್ನಾದರೂ ಕೊಡುವುದು ನಮ್ಮ ಪದ್ಧತಿ. ನಮ್ಮಲ್ಲಿರುವ ವಸ್ತುಗಳಲ್ಲಿ ನಿನಗೆ ತ್ವರಿಯವಾದುದನ್ನು ತಿಳಿಸು ನಾವು ಅದನ್ನು ನಿನಗೆ ಉಡುಗೊರೆಯಾಗಿ ಕೊಡುತ್ತೇವೆ”.

“ನನಗೆ ಅಶ್ಯಂತ ತ್ವರಿಯವಾದದ್ದು ನಿಮ್ಮ ಜಮೀನು.”

-ಎಂದು ಪಾಹಾಂ ಉತ್ತರಿಸಿದ:

“ನಮ್ಮ ಜಮೀನು ಜನಸಂದರ್ಶಿಯಿಂದ ತುಂಬ ಹೋಗಿದೆ. ಘಲವಂತಿಕೆಯೂ ಇಲ್ಲ. ಆದರೆ ನಿಮ್ಮಲ್ಲಿ ಒಳ್ಳೆ ಘಲವತ್ತಾದ ಜಮೀನು ಇದೆ. ಇಂಥ ಭೂಮಿಯನ್ನು ನಾನು ಎಂದೂ ನೋಡಿರಲಿಲ್ಲ.”

ದುಭಾಷಿ ಭಾಷಾಂತರಿಸಿದ.

ಬ್ಯಾಷ್ಟಿರರು ಸ್ಪೃಹಕಾಲ ತಮ್ಮಲ್ಲೇ ಮಾತನಾಡಿಕೊಂಡರು. ಪಾಹಾಂಗೆ ಅವರ ಮಾತು ಅರ್ಥವಾಗಿಲ್ಲ. ತನ್ನ ಮಾತಿನಿಂದ ಅವರು ಖಿಂಡಿಗೊಂಡಿರುವಂತೆ ಅವನಿಗೆ ತೋರಿತು. ಅವರು ನಗುನಗುತ್ತಾ ಜೋರಾಗಿ ಮಾತಾಡಿಕೊಳ್ಳುತ್ತಿದ್ದರು. ನಂತರ ಅವರು ಕೊಂಚ ಕಾಲ ಮೌನಿಗಳಾದರು. ಅವರು ಪಾಹಾಂನತ್ತೆ ದಿಟ್ಟಿಸಿದಂತೆ ದುಭಾಷಿ ನುಡಿದ:

“ನಿನ್ನ ಉಡುಗೊರೆಗೆ ಪ್ರತಿಯಾಗಿ ಅವರು ಜಮೀನು ಕೊಡಲು ಸಿದ್ಧರಿದ್ದಾರೆ. ನೀನು ಕೈಯ್ಯಾರೆ ನಿನಗೆ ಬೇಕಾದ ಜಮೀನನ್ನು ಗುರುತಿಸಿ ತೋರಿಸಬೇಕು. ಆ ಜಮೀನು ನಿನ್ನದಾಗುತ್ತದೆ.”

ಆನಂತರ ಬ್ಯಾಷ್ಟಿರರಲ್ಲೇ ಮನಸ್ತಾಪ ಉಂಟಾಯಿತು. ಏನೋ ವಾದವಿವಾದ ನಡೆಯುತ್ತಿದೆಯಲ್ಲ ಎಂದು ಪಾಹಾಂ ಕೇಳಿದ. ಆಗ ದುಭಾಷಿ ನುಡಿದ:

“ಮುಖಿಂಡನ ಅಭಿಪ್ರಾಯ ತಿಳಿಯದೇ ಅವನ ಗೈರುಹಾಜರಿಯಲ್ಲಿ ತಾವು ನಿನಗೆ ಮಾತುಕೊಡಬಾರದಿತ್ತು. ನಿನಗೆ ಭೂಮಿ ಕೊಡುವ ಬಗ್ಗೆ ತಮ್ಮ ಮುಖಿಂಡನ ಅಭಿಪ್ರಾಯ ತಿಳಿಯಬೇಕಾಗಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಇದರ ಅಗತ್ಯವಿಲ್ಲ, ವೆಂಬಿಂಡ ಹಿಂದಿರುಗಿ ಬರುವವರೆಗೆ ಕಾಂರುಬೇಕಾದ್ದಿಲ್ಲ ಎಂದು ಅಭಿಪ್ರಾಯಪಡುತ್ತಿದ್ದಾರೆ.”

## 6

ಬ್ಯಾಷ್ಟಿರರಲ್ಲಿ ವಾದವಿವಾದ ನಡೆದಿದ್ದಂತೆ ನರಿಯ ತುಪ್ಪಳದ ಉದ್ದನೆಯ ಟೋಪಿ ಧರಿಸಿದ್ದ ವೃಕ್ಷಯೋಬ್ಬ ಅಲ್ಲಿ ಪ್ರತ್ಯಾಕ್ಷನಾದ. ಅವರಲ್ಲ ಮಾತು ನಿಲ್ಲಿಸಿ ಎದ್ದು ನಿಂತರು.

“ಕ್ಷತ ನಮ್ಮ ನಾಯಕ” ಎಂದು ದುಭಾಷಿ ಹೇಳಿದ.

ಪಾಹಾಂ ಧಟನೆ ಎದ್ದು ಸಾರೋಣಿನತ್ತ ಧಾವಿಸಿದ. ಅತ್ಯುತ್ತಮವಾದ ಮೇಲಂಗಿ ಮತ್ತು ಐದು ಪೌಂಡ್ ಟೋ ತಂದು ನಾಯಕನಿಗೆ ಅರ್ಜಿಸಿದ. ನಾಯಕ ಉಡುಗೊರೆ ಸ್ವೀಕರಿಸಿ ಪಾಹಾಂನನ್ನು ಗೌರವಯುತ ಸಾಫನದಲ್ಲಿ ಕುಳ್ಳಿಸಿದ.

ಬ್ಯಾಷ್ಟಿರರು ನಾಯಕನಿಗೆ ಏನನ್ನೋ ಹೇಳಲಾರಂಭಿಸಿದರು. ಸ್ಪೃಹಕಾಲ ಅವರ ಮಾತುಗಳನ್ನು ಆಲಿಸಿದ ನಂತರ ಮಾತು ಸಾಕಂದು ಅವರ ಬಾಯಿ ಮುಚ್ಚಿಸಿದ. ಆಮೇಲೆ ಪಾಹಾಂನನ್ನುದ್ದೇಶಿಸಿ ರಹ್ಯನ್ ಭಾಷೆಯಲ್ಲಿ ಹೇಳಿದ:

“ಅಯಿತು ಅದೆಲ್ಲ ಹಾಗಿರಲಿ. ನೀನು ನಿನಗೆ ಬೇಕಾದ ಭೂಮಿ ಆರಿಸಿಕೋ. ನಮ್ಮಲ್ಲಿ ಅದು ಹೇರಳವಾಗಿದೆ.”

“ನನಗೆ ಬೇಕಾದವ್ವು ಹೇಗೆ ಆರಿಸಿಕೊಳ್ಳುವುದು ಅದು ನನ್ನ ಕೈತೆಪ್ಪಿಮೋಗದಂತೆ ಬಂದು ಪತ್ತ ಬರೆಸಿಕೊಳ್ಳಬೇಕು. ಇವತ್ತು ನಿನ್ನದು ಎಂದು ಹೇಳಿ ಮುಂದೊಂದು ದಿನ ಕಿರುಕೊಳ್ಳಬಹುದು.”

—ಪಾಹಾಂ ಮನಸ್ಸಿನಲ್ಲೇ ಆಲೋಚಿಸಿದ.

“ನಿಮ್ಮ ಪ್ರೀತಿ ಕರುಣೆಗಳಿಗಾಗಿ ನಾನು ಕೈತೆಜ್ಜು ನಿಮ್ಮಲ್ಲಿ ಹೇರಳವಾಗಿ ಜಮೀನಿದೆ. ನನಗೆ ಬೇಕಾಗಿರುವುದು ಸ್ಪೃಹ ಮಾತ್ರ. ಯಾವ ತುಂಡು ಭೂಮಿ ನನ್ನ ಪಾಲಿಗೆ ಸೇರುತ್ತದೆ ಎಂಬುದು ವಿಚಿತವಾಗಬೇಕಷ್ಟೆ. ಭೂಮಿಯನ್ನು ಅಳತೆಮಾಡಿ ನನ್ನ ಸುಪರ್ದಿಗೆ ಬಿಟ್ಟುಕೊಡಲಾಗದೆ? ಬದುಕು, ಸಾವು ಎಲ್ಲ ದೇವರ ಕೈಯಲ್ಲಿದೆ. ನೀವು ಮಹಾನುಭಾವರು ಇಂದು ಕೈಯ್ಯಿತಿಕೊಡುತ್ತಿದ್ದೀರಿ ನಾಳೆ ನಿಮ್ಮ ಮಕ್ಕಳು ಹಿಂದೆಗೆದುಕೊಳ್ಳಬಾರದಪ್ಪೇ.”

“ನೀನು ಹೇಳುವುದೂ ಸರಿ. ನಿನ್ನ ಹೆಸರಿಗೆ ಮಾಡಿ ಕೊಡುತ್ತೇವೆ.” —ಎಂದ ನಾಯಕ.

“ಇಲ್ಲಿಬ್ಬ ವ್ಯಾಪಾರಿಯಿದ್ದಾನೆ ಎಂದು ತೀಳಿದುಬಂತು....” —ಪಾಹಾಂ ಮಾತು ಮುಂದುವರಿಸಿದ:

“ನೀವು ಜಮೀನನ್ನು ಅವನ ಸುಪರ್ದಿಗೆ ಬಿಟ್ಟುಕೊಟ್ಟು ಆ ಪರಿ ಹಕ್ಕುಪತ್ರಕ್ಕೂ ಸಹಿ ಮಾಡಿ ಕೊಟ್ಟಿರುವಿರಿ ಎಂದ ಕೇಳಿದ್ದೇನೆ. ನನಗೂ ಅದೇ ರೀತಿ ಆಗಬೇಕು.”

ನಾಯಕನಿಗೆ ಅರ್ಥವಾಯಿತು.

“ಹಾಗೇ ಆಗಲೀ... ಅದರಲ್ಲೇನೂ ತೊಂದರೆ ಇಲ್ಲ, ಸುಲಭವಾಗಿ ಮಾಡಬಹುದು. ನಾವು ನಿನ್ನ ಜೊತೆ ಪಟ್ಟಣಕ್ಕೆ ಬರುತ್ತೇವೆ. ಅಲ್ಲಿ ಹಕ್ಕುಪತ್ರ ಬರೆಸಿ ಮುದ್ರಾಂಕಿತ ಹಾಕಿಕೊಡುತ್ತೇವೆ.”

“ಜಮೀನಿನ ಕ್ರಯ ಏನಾಗುತ್ತದೆ?” —ಪಾಹಾಂ ಕೇಳಿದ.

“ನಮ್ಮ ಕ್ರಯ ಯಾವತ್ತೂ ಒಂದೇ. ಒಂದು ದಿನಕ್ಕೆ ಒಂದು ಸಾವಿರ ರೂಬ್ಲೋಗಳು.”

“ಒಂದು ದಿನಕ್ಕೆ? ಅದೆಂಥ ಅಳತೆ? ದಿನ ಎಂದರೆ ಎಷ್ಟು ಎಕರೆಯಾಗುತ್ತದೆ.”

“ಅದನ್ನು ನಿನಗೆ ಹೇಗೆ ಲೆಕ್ಕಮಾಡಿ ಹೇಳಬೇಕೋ ನಮಗೆ ತಿಳಿಯುತ್ತಿಲ್ಲ” ಎಂದು

“ನಾವು ದಿನಮಾನದಲ್ಲಿ ಮಾರಾಟಮಾಡುತ್ತೇವೆ. ನೀನು ಒಂದು ದಿನದಲ್ಲಿ ಕಾಲ್ವಾಡಿಗೆಯಲ್ಲಿ ಎಷ್ಟು ದೂರ ಹೋಗುವಿಯೋ ಅಷ್ಟು ಭೂಮಿ ನಿನ್ನದು. ಕ್ರಯ ಒಂದು ದಿನಕ್ಕೆ ಒಂದು ಸಾವಿರ ರೂಬ್ಲೋಗಳು.”

“ಆದರೆ ಒಂದು ದಿನದಲ್ಲಿ ಸಾಕಷ್ಟು ಭೂಪ್ರದೇಶವನ್ನು ಕ್ರಮಿಸಬಹುದು.” ಪಾಹಾಂ ವಿಸ್ತೃತವಾಗಿ ನುಡಿದ.

ನಾಯಕ ನಗುತ್ತ ಹೇಳಿದ:

“ಅಪ್ಪು ಭಾಮಿ ನಿನ್ನದಾಗುತ್ತೆ. ಆದರೆ ಒಂದು ಷರ್ತಿದೆ. ಅದೆಂದರೆ, ಒಂದು ದಿನದಲ್ಲಿ ನೀನು ಎಪ್ಪು ದೂರ ಕಾಲ್ಯಾಂಡಿಗೆಯಲ್ಲಿ ನಡೆವೇಯೋ ಅದೇ ದಿನ ನೀನು ಎಲ್ಲಿಂದ ನಡಿಗೆ ಪ್ರಾರಂಭಿಸಿದೆಯೋ ಆ ಸ್ಥಳಕ್ಕೆ ವಾಪಸ್ಸಾಗಬೇಕು. ಇಲ್ಲವಾದಲ್ಲಿ ನೀನು ದುಡ್ಡು ಕಳೆದುಕೊಳ್ಳುತ್ತಿರು.”

“ಆದರೆ ನಾನು ಕ್ರಿಯಿಸಿದ ಹಾದಿಯನ್ನು ಗುರುತಿಸಿಡುವುದು.”

“ಅದೇನು ಕಷ್ಟವಲ್ಲ. ನಿನಗೆ ಯಾವ ಭಾಮಿ ಬೇಕೋ ಅಲ್ಲಿಗೆ ಹೋಗೋಣ ಅಲ್ಲಿಂದ ನೀನು ನಡಿಗೆ ಪ್ರಾರಂಭಿಸು. ನೀನು ಕೈಯ್ಯಲ್ಲಿ ಗುದ್ದಲಿ ತೆಗೆದುಕೊಂಡಿರಬೇಕು. ಎಲ್ಲ ನಿನಗೆ ಅಗತ್ಯ ಎಂದು ಹೋರುತ್ತದೆಯೋ ಅಲ್ಲಿ ಗುದ್ದಲಿಯಿಂದ ಭಾಮಿ ಅಗೆದು ಗುರುತುಮಾಡು. ಒಂದೊಂದು ತಿರುವಿನಲ್ಲಿ ನೀನು ಗುಂಡ ತೆಗೆದು ಮಣ್ಣಗುಡ್ಡೆ ಮಾಡಬಹುದು. ನಾವು ಬೇಕಾದರೆ ಒಂದು ಗುಂಡಿಯಿಂದ ಇನ್ನೊಂದು ಗುಂಡಿವರಗೆ ನೇಗಿಲಲ್ಲಿ ಉತ್ತು ಗುರುತುಮಾಡೋಣ. ನೀನು ಸುತ್ತಿ ಬಳಿಸಿ ನಡೆದು ನಿನಗೆ ಬೇಕಾದಪ್ಪು ಭಾಮಿಯನ್ನು ಪಡೆಯಬಹುದು; ನಿನ್ನ ನಡಿಗೆಯ ಸುತ್ತುಳ್ಳತೆಯ ಭಾಮಿ ನಿನ್ನ ಪಾಲಾಗುತ್ತದೆ. ಆದರೆ ಸೂರ್ಯಾಸ್ತಕ್ಕೆ ಮೊದಲು ನೀನು ನಡಿಗೆ ಶುರುಮಾಡಿದ ಸ್ಥಳಕ್ಕೆ ವಾಪಸು ಬರಬೇಕು. ನೀನು ಕ್ರಮಿಸಿದಪ್ಪು ಹಾದಿಯ ಭಾಮಿ ನಿನ್ನದಾಗುತ್ತದೆ.”

ಪಾಹಾಂಗೆ ಪರಮಾನಂದವಾಯಿತು. ಮರುದಿನ ಮುಂಜಾನೆ ಪರ್ಯಾಟನ ಶುರುಮಾಡುವುದೆಂದು ನಿರ್ಧರಿಸಲಾಯಿತು. ಮತ್ತೆ ಮಾಂಸದ ಉಟ್ಟ, ಮೇಲೆ ಮೊಸರು. ಕೊನೆಯಲ್ಲಿ ಚಹಾಪಾನವೂ ಆಯಿತು. ಆ ವೇಳೆಗೆ ರಾತ್ರಿಯಾಯಿತು. ಅವರು ಪಾಹಾಂಗೆ ಮಲಗಲು ತುಪ್ಪಳದ ಹಾಸಿಗೆಯೋಂದನ್ನು ಕೊಟ್ಟರು. ಮರುದಿನ ಬೆಳಿಗಿನ ಜಾವಕ್ಕೆ ಎದ್ದು ಸೂರ್ಯಾಸ್ತದಯಕ್ಕೆ ಮೊದಲೆ ಪರ್ಯಾಟನ ಆರಂಭಿಸೋಣ ಎಂದು ಹೇಳಿ ಬ್ಯಾಷ್ಟೀರರು ಅಲ್ಲಿಂದ ಕಾಲ್ತೆಗೆದರು.

7

ಪಾಹಾಂ ತುಪ್ಪಳದ ಮೆತ್ತೆಯ ಮೇಲೆ ಮಲಗಿಕೊಂಡ. ನಿದ್ದೆ ಬರಲಿಲ್ಲ. ತಲೆಯಲ್ಲಿ ಜಮೀನಿನದೇ ಯೋಚನೆ.

ಆದಪ್ಪು ಹೆಚ್ಚು ಪ್ರದೇಶವನ್ನು ಗುರುತಿಸದೆ ಬಿಡಲಾರೆ ಎಂದುಕೊಂಡ. “ಸುಲಭವಾಗಿ ನಾನು ಒಂದು ದಿನದಲ್ಲಿ ಮೂವತ್ತೇರು ಮೈಲಿ ನಡೆಯಬಲ್ಲೆ. ಈಗಂತೂ ಹಗಲು ಜಾಸ್ತಿ; ಸೂರ್ಯಾಸ್ತ ವಿಳಂಬವಾಗಿ ಆಗುತ್ತದೆ. ಮೂವತ್ತೇರು ಮೈಲಿ ಸುತ್ತುಳ್ಳತೆಯ ಪ್ರದೇಶವೆಂದರೆ ಅಪಾರಭಾಮಿ ಸಿಕ್ಕಂತೆ. ಅತ್ಯಂತ ಘಲವತ್ತಾದ ಭಾಮಿಯನ್ನೇ ಆರಿಸಿ ಅಲ್ಲಿ ಸಾಗುವಳಿ ಮಾಡುತ್ತೇನೆ. ಎರಡು ಜೊತೆ ಎತ್ತುಗಳನ್ನು ಕೊಳ್ಳುವೆ. ಇನ್ನಿಬ್ಬರು ಕೃಷಿ ಕಾರ್ಮಿಕರನ್ನು ಕೂಲಿಗೆ ತೆಗೆದುಕೊಂಡರೆ ಸಾಕು. ಸಾಗುವಳಿಗೆ ನೂರ್ಯವತ್ತು ಎಕರೆ ಸಾಕು. ಉಳಿದದ್ದು ಗೋಮಾಳ.”

ಪಾಹಾಂಗೆ ರಾತ್ರಿ ಬಹಳಹೊತ್ತು ನಿದ್ದೆ ಬರಲಿಲ್ಲ. ಬೆಳಗಾಗುವುದಕ್ಕೆ ಮೊದಲು ಸ್ವಲ್ಪ ಜೊಂಪು ಹತ್ತಿದಂತಾಗಿತ್ತು. ಜೊಂಪು ಹಿಡಿದು ಕಣ್ಣ ರೆಪ್ಪೆ ಮುಚ್ಚಿದನೋ ಇಲ್ಲವೋ ಕನಸು, ತಾನು ಅದೇ ದೇರೆಯೋಳಗೆ ಮಲಗಿದ್ದ ಹೊರಗಡೆ ಯಾರೋ ಮುಸಿಮುಸಿ ನಗುತ್ತಿರುವಂತೆ ಭಾಸವಾಯಿತು. ಯಾರಿರಬಹುದು? ಅವನು ಎದ್ದು ಹೊರಕ್ಕೆ ಹೋದ.

ಬ್ಯಾಷ್ಟೀರರ ನಾಯಕ, ದೇರೆ ಮುಂದೆ ಕುಳಿತು ಎರಡೂ ಪಕ್ಕಿಗಳನ್ನು ಹಿಡಿದುಕೊಂಡು ನಗುತ್ತಾ ಓಲಾಡುತ್ತಿದ್ದೆ.

ಪಾಹಾಂ ನಾಯಕನ ಹತ್ತಿರ ಹೋಗಿ ಕೇಳಿದ : “ಯಾಕೆ ನಗ್ನಿದೀಯ? ಏನ್ನು ನೋಡಿ ನಗ್ನಿದೀಯ?” ಆದರೆ ನಗುತ್ತಿದ್ದವನು ಬ್ಯಾಷ್ಟೀರರ ನಾಯಕ ಅಲ್ಲ, ಇತ್ತೀಚೆಗೆ ತನ್ನ ಮನಸೆಗೆ ಬಂದಿದ್ದ, ಭಾಮಿಯ ಬಗ್ಗೆ ಮಾಹಿತಿ ನೀಡಿದ್ದ ವರ್ತಕನಂತೆ ಕಂಡ.

“ನೀನು ಬಹಳ ದಿನಗಳಿಂದ ಇಲ್ಲಿದ್ದಿರು?” ಎಂದು ವರ್ತಕನನ್ನು ಕೇಳಬೇಕನಿಸಿತು. ಆದರೆ, ಅಷ್ಟರಲ್ಲಿ ನಗುತ್ತಿದ್ದ ವ್ಯಕ್ತಿ ಪಾಹಾಂಗೆ ವರ್ತಕನೂ ಅಲ್ಲ ಎಂಬಂತೆ ಕಂಡಿತು. ಅವನು ವೋಲ್ಗಾ ದಂಡೆಯಿಂದ ಬಂದ ರೈತನಂತೆ ಕಂಡ. ಬಹಳ ಹಿಂದೆ ಪಾಹಾಂ ಮನಸೆಗೆ ಬಂದಿದ್ದ ವೋಲ್ಗಾ ರೈತ.

ಕ್ಷಣ ಮಾತ್ರದಲ್ಲಿ ರೈತನೂ ಮಸುಕು-ಮಸುಕಾಗಿ ಅವನ ಜಾಗದಲ್ಲಿ ಸೈರಾನ ಕಾಣಿಸಿಕೊಂಡ. ಗೊರಸುಪಾದ, ಕೊಂಬುಗಳನ್ನುಳ್ಳ ಸೈರಾನ ಅಲ್ಲಿ ಕುಳಿತು ಗಹಗಹಿಸಿ ನಗುತ್ತಿದ್ದಾನೆ. ಅವನ ಮುಂದೆ ಬಿರಾಲಿನ ಮನುಷ್ಯನೊಬ್ಬ ಶರಣಾಗತನಾಗಿ ನೆಲದ ಮೇಲೆ ಸಾಷ್ಟಾಂಗ ಅಡ್ಡ ಬಿದ್ದಿದ್ದಾನೆ. ಉದ್ದಂಡ ಅಡ್ಡಬಿದ್ದಿದ್ದ ವ್ಯಕ್ತಿ ಪ್ರಾಂಟ, ಶರಟು ಮಾತ್ರ ಧರಿಸಿದ್ದ. ಅಡ್ಡಬಿದ್ದಿರುವ ವ್ಯಕ್ತಿ ಯಾರಿರಬಹುದು ಎಂಬುದನ್ನು ತಿಳಿಯಲು ತಾನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿದಂತೆ ಪಾಹಾಂ ಕನಸು ಕಂಡ.

ಅಡ್ಡ ಬಿದ್ದಿದ್ದ ವ್ಯಕ್ತಿ ಸ್ತಿರುವುದನ್ನು ಅವನು ಕಂಡ. ಆ ವ್ಯಕ್ತಿ ಬೇರೆ ಯಾರೂ ಅಲ್ಲ ತಾನೇ!

ಪಾಹಾಂ ಗರಬಡಿದವನಂತೆ ಧರಫರ ನಡುಗುತ್ತ ಎಚ್ಚರಗೊಂಡ.

ಕಣ್ಣರು ಸುತ್ತ ನೋಡಿದ ಬೆಳಕು ಹರಿಯುತ್ತಿತ್ತು.

“ಪಿಳುವ ಸಮಯವಾಯಿತು” ಎಂದುಕೊಂಡ.

“ಹೊರಡುವ ಸಮಯವಲ್ಲವೇ?”

ಅವನು ಎದ್ದ. ಗಾಡಿಯಲ್ಲಿ ಮಲಗಿದ್ದ ಆಳನ್ನು ಎಬ್ಬಿಸಿದ. ಪ್ರಯಾಣಕ್ಕೆ ಸಿದ್ಧವಾಗುವಂತೆ ತಾಕೆತು ಮಾಡಿ ಬ್ಯಾಷ್ಟೀರರ ಬಳಿ ಹೋದ.

“ಭಾಮಿ ಅಳತೆ ಮಾಡಲುಹೋಗುವ ಸಮಯವಾಯಿತಲ್ಲವೇ?” ಎಂದ.

ಬ್ಯಾಷ್ಟೀರರು ಎದ್ದು ಎಲ್ಲ ಒಂದೆಡೆ ಕಲೆತರು. ನಾಯಕನೂ ಬಂದ. ಅವರು ಹುಳಿದಿದೆ ಮೊಸರನ್ನು ಕುಡಿದರು. ಪಾಹಾಂಗೆ ಟೀಕೊಟಿರು. ಟೀ ಕುಡಿಯುತ್ತಾ ಕೂರಲು ಈಗ ಸಮಯವಿಲ್ಲ ಅವನಿಗೆ.

“ಹೊರಡುವ ಹೊತ್ತಾಯಿತು. ಹೊರಡೋಣ. ಈಗಲೇ ಹೊತ್ತಾಯಿತು. ಇನ್ನು ತಡಮಾಡುವುದು ಬೇಡ” ಎಂದ ಪಾಹಾಂ.

## 8

ಬ್ಯಾಷ್ಟೀರರೂ ಸಿದ್ಧರಾದರು. ಅವರೆಲ್ಲ ಹೊರಟರು, ಕೆಲವರು ಕುದುರೆಯ ಮೇಲೆ, ಇನ್ನು ಕೆಲವರು ಗಾಡಿಯಲ್ಲಿ. ಪಾಹಾಂ ತನ್ನ ಚಿಕ್ಕ ಗಾಡಿಯಲ್ಲಿ ಆಳನೊಂದಿಗೆ ಹೊರಟ. ಜೋತೆಗೆ ಗುಡ್ಡಲಿ ತೆಗೆದುಕೊಳ್ಳುವುದನ್ನು ಮರೆಯಲ್ಲಿ. ಅವರು ಬಯಲು ಪ್ರದೇಶ ತಲುಪುವ ವೇಳೆಗೆ ಮುಂಜಾನೆಯ ಕೆಂಬೆಳಗು ಪ್ರಕಾಶಗೊಳ್ಳುತ್ತಿತ್ತು. ಅವರು ಸಣ್ಣ ಗುಡ್ಡಪೊಂದನ್ನು ಏರಿದರು. ಗಾಡಿಗಳನ್ನು ಬಿಚ್ಚಿದರು. ಕುದುರೆಗಳನ್ನು ಸಮೀಪದಲ್ಲಿ ಕಟ್ಟಿಹಾಕಿದರು. ನಂತರ ಒಂದು ತಾವಿನಲ್ಲಿ ಎಲ್ಲ ಸೇರಿದರು. ನಾಯಕ ಪಾಹಾಂನ ಮುಂದೆ ನಿಂತು ತನ್ನೆದುರಿಗಿನ ಭೂವಿಸ್ತಾರದ ಉದ್ದಗಲ ಕ್ಯಾಮಾಡಿ ತೋರಿಸುತ್ತ ಹೇಳಿದ :

“ನೋಡು ನಿನ್ನ ಕಣ್ಣಳತೆವರೆಗೆ ಕಾಣುವ ಈ ಎಲ್ಲ ಭೂಮಿಯೂ ನಮ್ಮುದು. ಇದರಲ್ಲಿ ನಿನಗಿಷ್ಟವಾದ ಭೂ ಭಾಗವನ್ನು ಆರಿಸಿಕೊಳ್ಳಬಹುದು.”

ಪಾಹಾಂ ಕಣ್ಣಲ್ಲಿ ಫೆಳಫಳ ಮಿಂಚು : ಎಲ್ಲ ಕನ್ನೆನೆಲ. ನಿಮ್ಮ ಅಂಗೇನಷ್ಟೇ ಸಪಾಟಾದದ್ದು. ಅಫ್ಫಿಮು ಬೀಜದಪ್ಪೇ ಕಪ್ಪಾದ ಮಣಿ. ತಗ್ಗು ಪ್ರದೇಶದಲ್ಲಿ ಎದೆಮಟ್ಟಿ ಬೆಳೆದು ನಿಂತಿರುವ ವಿವಿಧ ಜಾತಿಯ ಹಲ್ಲು.

ನಾಯಕ ತಲೆಮೇಲಿದ್ದ ತುಪ್ಪಳದ ಟೋಪಿಯನ್ನು ತೆಗೆದು ನೆಲದಮೇಲಿಟ್ಟು ನಂತರ ಹೇಳಿದ :

“ಇದೇ ಗುರುತು. ಇಲ್ಲಿಂದ ನೀನು ಪರ್ಯಾಟನ ಹೊರಡುತ್ತೀಯ. ಇಲ್ಲಿಂದ ಪ್ರಾರಂಭಿಸಿ ಇಲ್ಲಿಗೇ ಹಿಂದಿರುಗಬೇಕು. ನೀನು ಸುತ್ತಾಡಿದಷ್ಟು ಭೂಮಿಯೂ ನಿನ್ನದು.”

ಪಾಹಾಂ ಹಣವನ್ನು ತೆಗೆದು ಟೋಪಿಯ ಮೇಲೆ ಇಟ್ಟ. ಕೋಟಿ ಅಂಗಿಯನ್ನು ಬಿಚ್ಚಿಟ್ಟ. ಅರ್ಥತೋಳಿನ ಕಸೆ ಅಂಗಿಪಾತ್ರ ಅವನ ಮೈಯ್ಯನ್ನು ಮುಚ್ಚಿತ್ತು. ನಡುಪಟ್ಟಿಯನ್ನು ಬಿಚ್ಚಿ ಸೊಂಟದ ಸುತ್ತ ಬಿಗಿಯಾಗಿ ಕಟ್ಟಿಕೊಂಡ. ರೋಟಿಯ ಜೀಲವನ್ನು ಕಸೆ ಅಂಗಿಯ ಎದೆಯೋಕ್ಕೆ ಇಟ್ಟುಕೊಂಡ. ನೀರಿನ ಬಾಟಲಿಯನ್ನು ನಡುಪಟ್ಟಿಗೆ ಸಿಕ್ಕಿಸಿದ. ಬೂಟು ಕಟ್ಟಿಕೊಂಡ. ಆಳಿನ ಕ್ಯೆಯ್ಯಿಂದ ಗುಡ್ಡಲಿಯನ್ನು ತೆಗೆದುಕೊಂಡ. ಪಾಹಾಂ ಹೊರಡಲು ಸಿದ್ಧನಾಗಿ ನಿಂತ. ಯಾವ ದಿಕ್ಕಿನಲ್ಲಿ ಪ್ರಾರಂಭಿಸುವುದು ಎಂದು ಕ್ಷಣಿಕಾಲ ಯೋಚಿಸಿದ. ಎಲ್ಲ ದಿಕ್ಕುಗಳೂ ಮೋಹಕವಾಗಿ ಕಂಡು ಅವನನ್ನು ಸೆಳಿಯುತ್ತಿದ್ದವು.

“ಯಾವ ದಿಕ್ಕಾದರೇನು... ಪರವಾಗಿಲ್ಲ. ನಾನು ಸೂರ್ಯ ಹುಟ್ಟವ ಮಾರ್ವದಿಕ್ಕಿನತ್ತ ನಡಿಗೆ ಶುರುಮಾಡುತ್ತೇನೆ.”

ಅವನು ಮಾರ್ವದಿಕ್ಕಿನತ್ತ ಮುಖಮಾಡಿದ. ತಲೆ ಎತ್ತರಿಸಿ ಸೂರ್ಯ ಆಕಾಶದ ಅಂಚಿನಿಂದ ಮೇಲೇರಿ ಬರುವುದನ್ನೇ ಕಾಯುತ್ತ ನಿಂತ.

“ಹೀಗೆಲ್ಲ ಕಾಲಹರಣಮಾಡಬಾರದು. ತಂಪು ಹವೆ ಇರುವಾಗ ನಡೆಯುವುದು ಸುಲಭ” ಎಂದುಕೊಂಡ.

ದಿಗಂತದ ಅಂಜಿನಲ್ಲಿ ಸೂರ್ಯನ ಹೊಂಗಿರಣಗಳು ನಯನಮನೋಹರವಾಗಿ ಪ್ರಜ್ಞಲಿಸಿದ್ದೇ ಪಾಹಾಂ ಕ್ಷಣ ತಡಮಾಡದೆ ಗುಡ್ಡಲಿಯನ್ನು ಹೆಗಲಿಗೇರಿಸಿ ಬಯಲು ಪ್ರದೇಶದಲ್ಲಿ ಹೆಚ್ಚೆ ಇಟ್ಟ.

ಪಾಹಾಂ ತುಂಬ ನಿಧಾನವಾಗಿಯೂ ಅಲ್ಲ ತುಂಬ ವೇಗವಾಗಿಯೂ ಅಲ್ಲ ಎಂಬ ಗತಿಯಲ್ಲಿ ನಡೆಯಲಾರಂಭಿಸಿದ. ಒಂದು ಸಾವಿರಗಜ ನಡೆದ ಮೇಲೆ ಒಂದೆಡೆ ನಿಂತು ಗುಂಡಿತೋಡಿದ. ತೋಡಿದ ಮಣಿನ ಹೆಂಟಿಗಳನ್ನು ಒಂದರ ಮೇಲೆ ಒಂದರಂತೆ ಇಟ್ಟ ಸ್ವಷ್ಟವಾಗಿ ಕಾಣುವಂತೆ ಗುಪ್ಪಮಾಡಿದ. ನಂತರ ಅಲ್ಲಿಂದ ಮುಂದಕ್ಕೆ ನಡೆದ. ಈ ವೇಳೆಗೆ ಮೈಸಡಿಲಗೊಂಡಿತ್ತು. ಅವನು ಹೆಚ್ಚು ವೇಗದಿಂದ ನಡೆದ. ಸ್ವಲ್ಪ ಸಮಯದ ನಂತರ ಮತ್ತೊಂದು ತಾವಿನಲ್ಲಿ ನಿಂತು ಗುಂಡಿ ತೋಡಿದ.

ಪಾಹಾಂ ಹಿಂದಕ್ಕೆ ತಿರುಗಿ ನೋಡಿದ. ದೂರದಲ್ಲಿ, ಸೂರ್ಯನ ಬೆಳಕಿನ ಸಣ್ಣಗುಡ್ಡ ಕಾಣಿಸುತ್ತಿತ್ತು. ಗುಡ್ಡದ ಮೇಲಿನ ಜನರೂ ಕಾಣಿಸುತ್ತಿದ್ದರು. ಬಿಸಿಲಿಗೆ ಗಾಡಿಗಳ ಚಕ್ಕಗಳೂ ಹೊಳೆಯುತ್ತಿದ್ದವು. ತಾನು ಮೂರು ಮೈಲಿ ನಡೆದಿರುವುದಾಗಿ ಪಾಹಾಂ ಸ್ಕೂಲವಾಗಿ ಅಂದಾಜು ಮಾಡಿದ. ಸೆಖಿ ಹೆಚ್ಚಿತ್ತಿತ್ತು. ಕಸೆಯಂಗಿ ಬಿಜ್ಜಿ ಹೆಗಲಿನ ಮೇಲೆ ಹಾಕಿಕೊಂಡ. ಮುಂದೆ ನಡೆದ.

ತಗ್ಗ ವಿಪರೀತ ಸೆಖಿಯಾಗುತ್ತಿತ್ತು ತಲೆ ಎತ್ತಿ ಸೂರ್ಯನತ್ತ ನೋಡಿದ. ಅದು ಬೆಳಗಿನ ತಿಂಡಿಯ ಹೊತ್ತಾಗಿತ್ತು.

“ಮೋದಲ ಪಾಳಿ ಮುಗಿದಿತ್ತು. ಒಂದು ದಿನದಲ್ಲಿ ನಾಲ್ಕು ಪಾಳಿ. ಆದರೆ ತಿರುಗಿನೋಡಲು ಇದು ಸಮಯವಲ್ಲ. ಬೂಟು ಬೆಳ್ಳುತ್ತೇನೆ” ಎಂದು ತನ್ನೂಳಿಗೆ ಹೇಳಿಕೊಂಡ.

ಹುಳಿತು ಬೂಟು ಬಿಜ್ಜಿ ಅದನ್ನು ನಡುಪಟ್ಟಿಗೆ ಕಟ್ಟಿಕೊಂಡ. ನಡೆಯುತ್ತಾ ಹೋದ. ತಗ್ಗ ನಡೆಯುವುದು ಸುಲಭವಾಗಿತ್ತು.

“ಇನ್ನೂ ಮೈಲಿ ನಡೆದು ನಂತರ ಎಡಕ್ಕೆ ತಿರುಗುತ್ತೇನೆ. ಈ ಜಾಗ ಎಷ್ಟು ದಿವಿನಾಗಿದ ಎಂದರೆ ಇದನ್ನು ಕಳೆದುಕೊಳ್ಳುವುದು ತೋಡನೀಯವೇ ಸರಿ. ಮುಂದೆ ಹೋದಮ್ಮೆ ಭೂಮಿ ಮತ್ತಪ್ಪ ಚೆನ್ನಾಗಿರುವಂತೆ ತೋರುತ್ತದೆ” ಎಂದು ಮನಸ್ಸಿನಲ್ಲೀ ಮಂಡಿಗೆ ಸವಿದ.

ಅವನು ಸ್ವಲ್ಪ ಸಮಯ ನೇರ ನಡೆದ. ಒಂದು ತಾವಿನಲ್ಲಿ ನಿಂತು ಸುತ್ತ ಕಣ್ಣಹಾಯಿಸಿದಾಗ ಸಣ್ಣ ಗುಡ್ಡ ಕಂಡೂ ಕಾಣದಂತೆ ತೋರುತ್ತಿತ್ತು. ಬಹುತೇಕ ಅದು ಕಣ್ಣಳತೆಯಿಂದ ದೂರ ಸರಿದಂತೆಯೇ ಗುಡ್ಡದ ಮೇಲಿನ ಜನರು ಕಮ್ಮಗೊಡ್ಡಗಳಂತೆ ಕಾಣಿಸುತ್ತಿದ್ದರು. ಅಲ್ಲಿ ಸೂರ್ಯನ ಬೆಳಕಿಗೆ ಏನೋ ಹೊಳೆಯುತ್ತಿರುವುದನ್ನು ಅವನು ಕಂಡ.

“ಓಹ್ ಈ ದಿಕ್ಕಿನಲ್ಲಿ ಬಹಳದೂರ ನಡೆದುಬಂದಿದ್ದೇನೆ. ದಿಕ್ಕು ಬದಲಾಯಿಸಲು ಇದು ಸಾಂಕೋಚಿಸಿದೆ. ಬಾಯಾರಿಕೆ ಬೇರೆ” ಎಂದುಕೊಂಡ.

ಅವನು ಅಲ್ಲಿ ನಿಂತು ಗುಂಡಿ ತೋಡಿದ. ಮಣ್ಣ ಹಂಟಿಗಳನ್ನು ಗುಪ್ಪೆ ಮಾಡಿದ. ಬಾಟಲಿಯ ಬಿರಟೆ ತೆಗೆದು ನೀರು ಕುಡಿದ. ನಂತರ ಎಡಕ್ಕೆ ತಿರುಗಿದ. ಅವನು ನಡೆದೇ ನಡೆದ. ಆಳೆತ್ತರ ಹಲ್ಲು. ಸೂರ್ಯ ಉರಿಯುವ ಕೆಂಡದ ಉಂಡೆ.

ಪಾಹಾಂಗ ಆಯಾಸ ಶುರುವಾಯಿತು. ಸೂರ್ಯನತ್ತ ಮುಖಿಮಾಡಿದ. ಹೊತ್ತು ನೆತ್ತಿಗೆ ಬಂದಿತ್ತು.

“ಈಗ ಸ್ವಲ್ಪ ವಿಶ್ವಾಂತಿ ಅಗತ್ಯ.”

ಅವನು ಅಲ್ಲಿ ಒಂದು ತಾವಿನಲ್ಲಿ ಕುಳಿತು ರೊಟ್ಟಿ ತಿಂದು ನೀರು ಕುಡಿದ. ಆದರೆ ಸುಧಾರಿಸಿಕೊಳ್ಳಲೀಂದು ನೆಲಕ್ಕೆ ಮೈಚಾಚಲಿಲ್ಲ. ನಿದ್ದೆ ಒಂದು ಬಿಡಬಹುದು ಎಂಬ ಭರ್ಯ ಸ್ವಾಲ್ಪಾಲ ಕಾಲು ಚಾಚಿ ಕುಲಿತ್ತಿದ್ದವನೇ ನಂತರ ಎದ್ದು ನಡೆಯಲು ಶುರುಮಾಡಿದ. ಶುರುವಿಗೆ ಏನೂ ಶ್ರಮವಿಲ್ಲದ ಲೀಲಾಜಾಲವಾಗಿ ನಡೆದ. ರೊಟ್ಟಿಯಿಂದ ಶೆಕ್ಕಿ ಬಂದಿತ್ತು. ಆದರೆ ವಿಪರೀತ ಬಿಸಿಲು. ಅವನಿಗೆ ಕಣ್ಣು ಎಳೆಯುತ್ತಿರುವಂತೆ ಭಾಸವಾಯಿತು.

“ಒಂದು ಗಂಟೆ ಕಷ್ಟಪಟ್ಟರೆ ಜೀವಮಾನ ಪೂರ್ತಿ ಸುಖಿದ ಬದುಕು” ಎಂಬ ಆರೋಚನೆಯಿಂದ ಬಿರುಸಾಗಿ ನಡೆದ.

ಈ ದಿಕ್ಕಿನಲ್ಲಿ ಅವನು ಬಹಳ ದೂರ ನಡೆದು ಬಂದಿದ್ದ. ಮತ್ತೆ ಎಡಕ್ಕೆ ತಿರುಗಬೇಕಾಗಿತ್ತು. ತೇವದಿಂದ ಕೂಡಿದ ತಗ್ಗಿಭೂಮಿ ಅವನಿಗೆ ಎದುರಾಯಿತು. ಈ ಜಾಗಬಿಡುವುದು ಮೂರ್ಖತನವಾದೀತು. ಅಗಸೆ ಬೆಳೆಗೆ ಇದು ಘಲವತ್ತಾದ ಭೂಮಿ ಎಂದುಕೊಂಡವನೇ ತಗ್ಗು ಪ್ರದೇಶ ಕ್ರಮಾಗಿ ಅಲ್ಲಿಂದು ಗುಂಡಿ ತೋಡಿ ಗುರುತು ಮಾಡಿದ.

ನಂತರ ತಿರುಗಿದ. ಪಾಹಾಂ ಸಣ್ಣ ಗುಡ್ಡದತ್ತ ನೋಡಿದ. ಬಿಸಿಲಿನಿಂದಾಗಿ ಗಾಳಿಯೂ ಬಿಸಿಬಿಸಿಯಾಗಿತ್ತು. ಬಿಸಿಲಿನ ರುಳಕ್ಕೆ ಗಾಳಿಯೂ ಕಂಬಿಸಿದಂತಾಗಿ ಮಂಜು ಕವಿದಂತೆ ವಾತಾವರಣ ಮಸುಕು ಮಸುಕಾಗಿತ್ತು. ಎಲ್ಲ ಅಸ್ಪಷ್ಟ ಗುಡ್ಡದ ಮೇಲಿನ ಜನರು ಕಾಣಿಸುತ್ತಿಲ್ಲೇ ಇರಲಿಲ್ಲ.

“ಓಹ್, ಪಾಶ್ಚಾತ್ಯಗಳ ಉದ್ದ ಹೆಚ್ಚಾಯಿತು. ಉದ್ದಭಾತೆ ಕಡಿಮೆ ಮಾಡಬೇಕು” ಎಂದುಕೊಂಡು ಮೂರನೆಯ ಪಾಶ್ಚಾತ್ಯಕ್ಕೆ ತಿರುಗಿದ. ನಡಿಗೆ ಜೋರು ಮಾಡಿದ. ಸೂರ್ಯನತ್ತ ನೋಡಿದ. ಸೂರ್ಯ ದಿಗಂತದಲ್ಲಿ ಅರ್ಥಕ್ಕೆ ಬಂದಿದ್ದ. ಆದರೆ ಅವನು ಚೋಕದ ಮೂರನೆಯ ಪಾಶ್ಚಾತ್ಯದಿಂದ ಎರಡು ಮೃಲಿಯಷ್ಟು ನಡೆದಿರಲಿಲ್ಲ. ಇನ್ನೂ ಹತ್ತು ಮೈಲಿ ನಡೆಯುವುದು ಅವನ ಗುರಿಯಾಗಿತ್ತು.

“ಇಲ್ಲ, ಇದರಿಂದ ಜಮೀನು ಓರೆಕೋರೆಯಾಗುವುದು. ಸಮತಟ್ಟ ಇರುವುದಿಲ್ಲ. ನಾನು ನೇರದಾರಿಯಲ್ಲಿ ಇನ್ನಷ್ಟು ದೂರ ಬೇಗ ಬೇಗ ನಡೆಯಬೇಕು. ನಾನು

ತುಂಬದೂರ ಹೋಗಬಹುದೇನೋ. ಆದರೆ ಈಗಾಗಲೇ ಸಾಕಷ್ಟು ಭೂಮಿ ನನ್ನ ಪಾಲಿಗೆ ಬಂದಿದೆ” ಎಂದುಕೊಂಡ.

ಪಾಹಾಂ ಅಲ್ಲಿ ನಿಂತು ಗುಂಡಿತೋಡಿದ. ನಂತರ ಸಣ್ಣಗುಡ್ಡಕ್ಕೆ ನೇರ ಮುಖ ಮಾಡಿ ನಡೆದ.

## 9

ಪಾಹಾಂ ಹಿಂದಿರುಗಿದವನೇ ಈಗ ನೇರವಾಗಿ ಸಣ್ಣಗುಡ್ಡಕ್ಕೆ ಮುಖಮಾಡಿ ಆ ದಿಕ್ಕಿನಲ್ಲೇ ನಡೆಯಲಾರಂಭಿಸಿದ. ಆದರೆ ಈಗ ಅವನು ಕಷ್ಟದಿಂದ ಹೆಚ್ಚಿಹಾಕುತ್ತಿದ್ದ. ಬಿಸಿಲಿನ ತಾಪ ಅವನನ್ನು ಹಿಂಡಿ ಹಿಪ್ಪೇಕಾಯಿ ಮಾಡಿತ್ತು. ಅವನ ಬರಿಗಾಲು ಒಡೆದಿತ್ತು. ಜಜ್ಜು ಗಾಯಗಳಾಗಿದ್ದವು. ಕಾಲುಗಳು ಸೋತು ಹೆಚ್ಚೆ ಎತ್ತಿದುವುದೇ ಕಷ್ಟವಾಗುತ್ತಿತ್ತು. ಕೊಂಚಕಾಲ ವಿಶ್ರಮಿಸಿಕೊಂಡರಾಗದೇ ಎಂದು ಅವನು ವಿಶ್ವಾಂತಿಗಾಗಿ ಹಾಕೊರೆಯುತ್ತಿದ್ದ. ಆದರೆ ಸೂರ್ಯಾಸ್ತಕ್ಕೆ ಮೇದಲು ಹೋರಟ ಜಾಗ ತಲುಪಬೇಕಾದರೆ ವಿಶ್ವಾಂತಿ ಅಸಾಧ್ಯ. ಕಾಲ ಮನುಷ್ಯನಿಗೆ ಕಾಯುವುದಿಲ್ಲ. ಸೂರ್ಯ ಪಟ್ಟಿಮು ದಿಗಂತದಲ್ಲಿ ಕೆಳಕ್ಕೆ ಇನ್ನೂ ಕೆಳಕ್ಕೆ ಇಲ್ಲಿಯುತ್ತಿದ್ದ.

“ಇ ದೇವರೇ, ನಾನು ಅತಿಯಾಸೆಯಿಂದ ದೊಡ್ಡ ತಪ್ಪ ಮಾಡಿದನೇ? ಎಂಥ ಅವಿವೇಕ ನಾನು? ತಡವಾಗಿ ಆ ಜಾಗ ತಲುಪಿದರೇನಂತೆ? ಏನಾಗುತ್ತದೆ?”

ಅವನು ಸಣ್ಣಗುಡ್ಡದತ್ತ ಒಮ್ಮೆ ಇನ್ನೊಮ್ಮೆ ಸೂರ್ಯನನ್ನು ನೋಡಿದ. ಅವನು ತಲುಪಬೇಕಾದ ಜಾಗ ಇನ್ನೂ ಬಲು ದೂರ. ಆದರೆ ಸೂರ್ಯ ಪಟ್ಟಿಮು ದಿಗಂತದ ಅಂಚಿನಲ್ಲಿ ಕೆಳಕ್ಕೆ ಇನ್ನೂ ಕೆಳಕ್ಕೆ... ಅಸ್ತಮದ ಬಿಂದುವಿನ ಹತ್ತಿರ ಬಂದು ನಿಂತಿದ್ದ.

ಪಾಹಾಂ ನಡೆದೇ ನಡೆದ. ಹೆಚ್ಚೆ ಎತ್ತಿ ಇಡುವುದೇ ಕಷ್ಟವಾಗಿತ್ತು. ಆದರೂ ಬಿರಬಿರನೆ ನಡೆದ. ಎಷ್ಟೇ ಜೋರಾಗಿ ನಡೆದರೂ ಅವನು ತಲುಪಬೇಕಾದ ಜಾಗ ಬಲುದೂರ. ಅವನು ಈಗ ಓಡಲಾರಂಭಿಸಿದ, ಕಸೆ ಅಂಗಿ, ಕೋಟು ಕಿತ್ತೆಸೆದ; ಬೂಟು, ಟೋಟೆ, ನೀರಿನ ಬಾಟಲಿ ಎಲ್ಲವನ್ನೂ ನೆಲಕ್ಕೆ ಚೆಲ್ಲಿ ಹಗುರಾದ. ತನಗೆ ಆಧಾರವಾದ ಗುದ್ಡಲಿಯೊಂದನ್ನು ಮಾತ್ರ ಇಟ್ಟಿಕೊಂಡ.

“ನಾನೀಗ ಏನು ಮಾಡಲಿ? ನಾನು ಅತಿಯಾಸೆಪಟ್ಟಿ, ಮಿತಿಮೀರಿ ಭಾಚಿಕೊಂಡೆ. ಎಲ್ಲ ಹಾಜಾಯಿತು. ಸೂರ್ಯಾಸ್ತಕ್ಕೆ ಮುಂಚೆ ಆ ಜಾಗ ತಲುಪಲಾರೆ...”

ಈ ಹೆದರಿಕೆಯಿಂದಾಗಿ ಅವನಿಗೆ ಏದುಸಿರು ಬಂತು. ಪಾಹಾಂ ಓಡುತ್ತಿದ್ದ. ಪ್ರಾಂಟು, ಶರಟು ಎಲ್ಲ ಬೆವರಿನಿಂದ ಒದ್ದೆ ಮುದ್ದೆಯಾದವು. ಅವನ ಬಾಯಿ ಒಣಗಿತ್ತು. ಅವನ ಎದೆ ಕಮ್ಮಾರನ ಕುಲುಮೆಯಾಗಿತ್ತು; ಸುತ್ತಿಗೆ ತೆಗೆದುಕೊಂಡು ಹೊಡೆಯುತ್ತಿರುವಂತೆ ಡವಗುಟ್ಟಿತ್ತು. ಕಾಲು ಕುಸಿಯುತ್ತಿತ್ತು. ಅವು ತನ್ನದಲ್ಲವೇನೋ ಎಂಬ ವ್ಯಾದರಿಯಲ್ಲಿ ಕಾಲುಗಳು ವುಡಿಚಿಕೊಳ್ಳುತ್ತಿದ್ದವು. ಪಾಹಾಂಗ ಹೆದರಿಕೆಯಾಯಿತು. ಎಲ್ಲ ಆಯಾಸದಿಂದ ಸತ್ತುಹೋಗುವೆನೋ ಎಂದು ಅವನು ತಲ್ಲಣಿಸಿದ.

ಸಾವಿನ ಭೀತಿ ಎದುರೂ ಅವನು ಎದೆಗುಂದಲ್ಲಿ; ನಿಲ್ಲಲಿಲ್ಲ; ಓಡಿದ. “ಇಷ್ಟೆಲ್ಲ ದೂರ ಓಡಿ ಬಂದು ಈಗ ನಿಂತರೆ ಅವರೆಲ್ಲ ನನ್ನನ್ನು ಮೂರ್ಯ ಎಂದು ಹಿಯಾಳಿಸಿಯಾರು” ಎಂದುಕೊಂಡ.

ಪಾಹಾಂ ಓಡಿಯೇ ಓಡಿದ, ಗುರಿ ತಲುಪಲು ಓಡಿದ. ಅವನೀಗ ತಾನು ತಲುಪಬೇಕಾದ ತಾವಿಗೆ ಹತ್ತಿರ ಹತ್ತಿರ ಬಂದಿದ್ದ. ಹತ್ತಿರ ಹತ್ತಿರ ಬಂದಂತೆ ಬ್ಯಾಷ್ಟಿರರು ಹಮೋದ್ಯಾರ ವೊಡುತ್ತ ಅವನತ್ತ ಕೈಬೀಸಲಾರಂಭಿಸಿದರು. ಅವರ ಹಮೋದ್ಯಾರದಿಂದ ಅವನ ಎದೆಯಲ್ಲಿ ಆಸೆ-ಆಕಾಂಕ್ಷೆ-ಭರವಸೆಗಳು ಪ್ರಪ್ಜಲಿಸಿದವು. ಅವನು ತನ್ನೆಲ್ಲ ಶಕ್ತಿಯನ್ನೂ ಒಗ್ಗುಡಿಸಿ ಓಡಿದ.

ಸೂರ್ಯ ಪಶ್ಚಿಮ ದಿಗಂತದ ಅಂಚಿಗೆ ಸರಿಯುತ್ತಿದ್ದ. ಮಂಜು ಮುಸುಕಿದಂತೆ ಇದ್ದ ದೊಡ್ಡ ಆವೃತ್ತದೊಳಕ್ಕೆ ಅಂಗುಲಂಗುಲ ಕುಸಿಯುತ್ತಿದ್ದ ಸೂರ್ಯಾಸ್ತ ರಕ್ತದ ಓಕುಳಿಯಾಡಿದಂತೆ ಕೆಂಪು. ಕೆಂಪು ಅಂಚುಕಟ್ಟಿದ ದಿಗಂತ. ಹೌದು, ಇದೀಗ ಆ ಸಮಯ ಬಂತು, ಸೂರ್ಯಾಸ್ತಕ್ಕೆ ಎಲ್ಲ ಸಚ್ಚಾಗಿದೆ.

ಸೂರ್ಯ ಅಸ್ತಮಾನದ ಪರಿಧಿಯ ಅಂಚಿಗೆ ಬಂದಿದ್ದ. ಅವನೂ ತನ್ನ ಗುರಿಯ ಹತ್ತಿರ ಹತ್ತಿರ ಬಂದಿದ್ದ.

“ಭಾ, ಬೇಗ ಭಾ” ಎಂದು ಹುರುಪು ನುಡಿಗಳನ್ನು ಆಡುತ್ತಾ ಗುಡ್ಡದ ಮೇಲಿಂದ ಕೈಬೀಸುತ್ತಿದ್ದ ಜನರನ್ನು ಅವನು ಕಂಡ. ನೆಲದ ಮೇಲಿದ್ದ ತುಪ್ಪಳದ ಹೊಪಿ, ಅದರ ಮೇಲೆ ತಾನಿಟ್ಟ ಹಣ, ಎಲ್ಲಾ ಅವನಿಗೆ ಕಾಣಿಸುತ್ತಿತ್ತು. ಬ್ಯಾಷ್ಟಿರರ ಮುಖಿಂದ ಸೊಂಟದ ಮೇಲೆ ಎರಡೂ ಕೈಗಳನ್ನಿರಿಸಿ ನಿಂತಿದ್ದ. ಪಾಹಾಂಗೆ ತಾನು ಕಂಡ ಕನಸು ನೆನಪಾಯಿತು.

“ಅಲ್ಲಿ ಅಪಾರವಾಗಿ ಭೂಮಿ ಇದೆ. ಆದರೆ ಆ ಭೂಮಿ ತನ್ನದಾಗುವುದೆ? ದೇವರ ಇಂಜ್ಞಿನಿಯರೆಯೇ? ಮುಗಿಯಿತು, ನನ್ನ ಕಥೆ ಮುಗಿಯಿತು. ನಾನು ಸತ್ತೆ ನಾನಿನ್ನು ಜೀವಂತ ಆ ಸ್ಥಳ ಮುಟ್ಟಿಂದು ಆಗಿದ್ದು.”

ಪಾಹಾಂ ಸೂರ್ಯನತ್ತ ನೋಡಿದ. ಸೂರ್ಯ ಭೂಮಿಯ ತಳ ತಲುಪಿದ್ದ. ಅವನು ರಭಸಗತಿಯಿಂದ ಮುನ್ನಗಿದ್ದ; ದೇಹವನ್ನು ನೆಲಕ್ಕೆ ಬಾಗಿಸಿ, ಕಾಲುಗಳು ನೆಲಮುಟ್ಟಿ ಮುಗ್ಗಿಸಿ ಬೀಳಂತೆ ಓಡಿದ.

ಅವನು ಸಣ್ಣ ಗುಡ್ಡ ತಲುಪಿದ ಕ್ಷಣಮಾತ್ರದಲ್ಲಿ ಕತ್ತಲು ಆವರಿಸಿತು. ಅವನು ಸೂರ್ಯನತ್ತ ನೋಡಿದ. ಸೂರ್ಯ ಆಗಲೇ ಮುಳುಗಿದ್ದ.

ಅವನು ಹೃದಯವಿದ್ರಾವಕವಾಗಿ ಚೇರಿದ : “ನನ್ನ ಶ್ರಮ ಎಲ್ಲ ವ್ಯಧಿವಾಯಿತು.”

ಅವನು ಇನ್ನೇನು ಓಡುವುದನ್ನು ನಿಲ್ಲಿಸಲಿದ್ದ. ಆದರೆ ತಕ್ಷಣ ನೆನಪಾಯಿತು. ತನಗೆ ಸೂರ್ಯಾಸ್ತವಾದಂತೆ ಕಂಡರೂ ಗುಡ್ಡದ ಮೇಲಿರುವ ಮಂದಿಗೆ ಇನ್ನೂ ಸೂರ್ಯಾಸ್ತವಾಗಿಲ್ಲ, ಸೂರ್ಯ ಕಾಣಿಸುತ್ತಿದ್ದಾನೆ.

ಬ್ಯಾಷ್ಟಿರರು ಹುರುಪಿನ ಮಾತುಗಳಿಂದ ಅವನತ್ತ ಕೈಬೀಸುತ್ತಿದ್ದರು. ಉತ್ತೇಜನ ತುಂಬಿತ್ತಿದ್ದರು.

ಅವನು ಸುದೀರ್ಘವಾಗಿ ಉಸಿರು ತೆಗೆದುಕೊಂಡ. ಗುಡ್ಡದ ಮೇಲಕ್ಕೆ ಓಡಿದ. ಅವನು ಗುಡ್ಡ ತಲುಪಿದಾಗ ಅಲ್ಲಿ ಇನ್ನೂ ಬೆಳಕಿತ್ತು.

ಅವನು ಪರ್ಯಾಪ್ತನ ಆರಂಭಿಸಿದ ಸಣ್ಣ ಗುಡ್ಡದ ಆ ತಾವನ್ನು ತಲುಪಿದ್ದ. ತುಪ್ಪಳದ ಹೊಪಿ ಅಲ್ಲೇ ಇತ್ತು. ಬ್ಯಾಷ್ಟಿರರ ಮುಖಿಂದ ಪಕ್ಕೆ ಹಿಡಿದುಕೊಂಡು ನಗುತ್ತಲಿದ್ದ.

ಪಾಹಾಂಗೆ ಮತ್ತೆ ತಾನು ಕಂಡು ಕನಸು ನೆನಪಾಯಿತು.

ಅವನು ಚೀರಿದ

ಅವನು ನಿಂತ ಭೂಮಿ ಕುಸಿಯಿತು.

ಕಾಲು ಕುಸಿಯಿತು.

ಅವನು ಮುಂದಕ್ಕೆ ಬಿದ್ದು ತನ್ನ ಕೈಗಳಿಂದ ತುಪ್ಪಳದ ಹೊಪಿಯನ್ನು ಬಾಟಿಕೊಂಡ.

“ಓಹ್, ಎಂಥ ಅದ್ದುತ್ವಕ್ಕಿ ಅವನು ಬಹಳಷ್ಟು ಭೂಮಿ ಸಂಪಾದಿಸಿದ್ದಾನೆ” ಎಂದು ಮುಖಿಂದ ಉದ್ದಾರವೆತ್ತಿದೆ.

ಪಾಹಾಂನ ಆಳು ಓಡೋಡಿ ಬಂದು ಅವನನ್ನು ಎಬ್ಬಿಸಿ ಕೂರಿಸುವ ಪ್ರಯತ್ನ ಮಾಡಿದ. ಆದರೆ ಒಡೆಯನ ಬಾಯಲ್ಲಿ ರಕ್ತ ಒಸರುತ್ತಿರುವುದನ್ನು ಅವನು ಕಂಡ.

ಪಾಹಾಂ ಸತ್ತಿದ್ದ!

ಬ್ಯಾಷ್ಟಿರರು ಲೊಚಗುಟ್ಟಿ ಸಂತಾಪ ಸೂಚಿಸಿದರು : “ಅಯ್ಯೋಪಾಪ”.

ಆಳು ಗುಡ್ಡಲಿ ತೆಗೆದುಕೊಂಡು ಗೋರಿ ತೋಡಿದ, ಪಾಹಾಂ ನಿಡಿದಾಗಿ ಚಾಚಿ ಮಲಗಿಕೊಳ್ಳಲು ಅನುವಾಗುವಪ್ಪು ವಿಸ್ತಾರದ ಗೋರಿ ತೋಡಿದ. ಅದರೊಳಗೆ ಅವನನ್ನು ಸಮಾಧಿ ಮಾಡಿದ. ತಲೆಯಿಂದ ಕಾಲಿನ ಹಿಂಡಿಯವರೆಗೆ ಆರು ಅಡಿ ಭೂಮಿ! ಅಷ್ಟೇ ಅವನಿಗೆ ಬೇಕಾದದ್ದು!!

ಆರು ಅಡಿ ಭೂಮಿ -

ಅಷ್ಟೇ ಅವನಿಗೆ ಬೇಕಾದದ್ದು!!

(1886)



## ಭೂತಾಯಿ ಮನಿದಾಳು...

- ಡಾ. ಮುರಾರಿ ಬಲ್ಲಾಳ

ಹಾರುವ ಹಕ್ಕಿ, ಓಡುವ ಜಿರತೆ, ನೆಗೆಯುವ ಕಪ್ಪೆ, ಈಚುವ ಮೀನು, ನಡೆಯುವ ಮನುಷ್ಯ ಮತ್ತು ಇವುಗಳನ್ನುಲ್ಲ ಮೊರೆಯುವ ಈ ನೆಲ, ಈ ನೀರು, ಈ ಗಾಳಿ, ಈ ಸಸ್ಯಗಳು - ಎಲ್ಲವೂ ಈ ಭೂಮಿಯ ಗಭರ್ದಿಂದ ಬಂದ ಸಂಗತಿಗಳೇ. ಈ ಭೂಮಿಯ ಮೇಲೆ ಒಂದನ್ನೊಂದು ಪರಸ್ಪರ ಅವಲಂಬಿಸಿ ಬಾಳುವ ಲಕ್ಷ್ಯೋಪಲಕ್ಷ್ಯ ಜೀವಜಾತಿಗಳಲ್ಲಿ ಮನುಷ್ಯ ಮೊನ್ಸೆ ತಾನೇ ಆಗಮಿಸಿದ ಒಂದು ದುಭಿಗಳ ಹೊಂಡಿ ಮಾತ್ರ. ಗಾಳಿ, ಬೆಳಕು, ನೀರು, ಬೆಂಕಿ, ಮಣ್ಣಗಳ ವಿಶಿಷ್ಟ ಸಂಯೋಜನೆಯಿಂದ ಮೂಡಿ ಬಂದ ಮನುಷ್ಯ. ಪ್ರಕೃತಿಯ ಶ್ರೀರಕ್ಷೇತ್ರ ಬಲದಿಂದಲೇ ಬಾಳಿ ಬದುಕುತ್ತಿದ್ದಾನೆ. ಆದರೆ ದುರಾದ್ಯಪವಶಾತ್, ಆತ ತನ್ನನ್ನು ತಾನೇ ಪ್ರಕೃತಿಯಿಂದ ಬೇರೆಡಿಸಿಕೊಂಡು ಪ್ರಕೃತಿಯನ್ನು ಗೆಲ್ಲುವ ಹುಷ್ಟ ಸಾಹಸ ಮಾಡುತ್ತಿದ್ದಾನೆ. ತನ್ನ ಸ್ವಾಧ್ಯಕ್ಷಾಗಿ ಸೃಷ್ಟಿಯ ಎಲ್ಲ ಸಾಮರಸ್ಯಗಳನ್ನೂ ಅಲ್ಲೋಲಕಲ್ಲೋಲ ಮಾಡಿ ಭೂಮಿಯನ್ನೇ ಮೆಟ್ಟಿ ನಿಂತು ವಿಜ್ಞಂಭಿಸುತ್ತಿದ್ದಾನೆ. ತಾನು ಹುಟ್ಟಿ ಹಾಕಿದ ವಿಜ್ಞಾನದ ಅನೇಕ ರಾಕ್ಷಸ ಮುಖಗಳು ಇಂದು ಪರಿಸರದ ಮೇಲೆ ತನ್ನ ಸವಾರಕಾರವನ್ನು (Eco-fascism) ಸ್ಥಾಪಿಸುತ್ತಾ, ನಿಸರ್ಗ ವಿರೋಧಿಯಾಗಿ, ಜೀವ ವಿರೋಧಿಯಾಗಿ ಬೆಳೆಯುವದರ ಬಗ್ಗೆ ಆತ ಇನ್ನೂ ವಿಚ್ಛಿತಂತಿಲ್ಲ. ತಾನು ನಡೆಯುವ ದಾರಿ ತನ್ನನ್ನು ಮತ್ತು ತನ್ನ ಜತೆ ಇಡೀ ಭೂಮಿಯನ್ನೇ ಆತ್ಮಹತ್ಯೆಯತ್ತ ಒಯ್ಯಾತ್ಮಿದೆ ಎಂದು ಇನ್ನೂ ಆತನಿಗೆ ಅರಿವಾದಂತಿಲ್ಲ.

### ಅಹಂಕಾರದ ಹೊಂಕಾರ

ಈ ಭೂಮಿ ಕಳೆದ 460 ಕೋಟಿ ವರುಷಗಳಿಂದ ತನ್ನಷ್ಟಕ್ಕೇ ತಾನು ತನ್ನ ಅಕ್ಷದಲ್ಲಿ ಮತ್ತು ಸೂರ್ಯನ ಸುತ್ತು ಸುತ್ತುತ್ತಿದೆಯಷ್ಟೆ. ಇಷ್ಟು ದೀರ್ಘ ಕಾಲಮಾನವನ್ನು ನಾವು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ನಮ್ಮ ಕಲ್ಪನೆಗೆ ಸಾಧ್ಯವಾಗಲೆಂದು ಈ ಭೂಮಿಗೆ 100 ವರುಷಗಳಾಗಿವಯೆಂದು ತೆಗೆದುಕೊಂಡರೆ, ಇದರ ಮೊದಲ 15 ವರುಷ ಏನಾಯಿತೆಂದು ಯಾರಿಗೂ ಗೊತ್ತಿಲ್ಲ. 90 ವರುಷಗಳಾಗುವವರೆಗೂ ಏನು ವಿಶೇಷ ಬೆಳವಣಿಗೆಯಾಗಲಿಲ್ಲ. 91ನೇ ವಯಸ್ಸಿನಲ್ಲಿ ಭೂಮಿಯ ಮೇಲೆ ಮೊತ್ತಮೊದಲ ಬಾರಿ ಸಸ್ಯಗಳು ಕಾಣಿಸಿಕೊಂಡವು. 97ನೇ ವರುಷದಲ್ಲಿ ಪ್ರಾಣಿಗಳ ಉದಯವಾಯಿತು. ಕೇವಲ ಎರಡು ವರುಷಗಳ ಹಿಂದೆಯಷ್ಟೇ ಅಂದರೆ ಭೂಮಿಯ 98ನೇ ವರುಷದಲ್ಲಿ ಡ್ಯೂನಾಸೋರ್ಸ್, ಬ್ರಾಂಚೋಸೋರ್ಸ್, ಟಿರನ್ಸೋನ್ ಸೋರ್ಸ್ ಮೊದಲಾದ ಡ್ಯೂತ್ಯಾಕಾರದ ಹೆಗ್ಲಿಂಗಳು ಅವಶರಿಸಿ, ಮರೆದು, ಹಟಾತ್ತನೆ ಕಣ್ಣಾರೆಯಾದವು. ಹದಿನೇಷು ತೀಂಗಳ ಹಿಂದೆ ಸಸ್ಯನಿಗಳು ಹುಟ್ಟಿ ಬಂದವು. ಎರಡು ವಾರಗಳ ಹಿಂದೆಯಷ್ಟೇ ಮಂಗಳಿಂದ

ಮೂಡಿ ಬಂದ ಮನುಷ್ಯ ಮೊತ್ತ ಮೊದಲ ಬಾರಿಗೆ ಮರದಿಂದ ಕೆಳಗಿಳಿದ. ಎಂಟು ಗಂಟೆಗಳ ಹಿಂದೆ ಆಧುನಿಕ ಮಾನವ ಅವಶರಿಸಿದ. ಎರಡು ತಾಸಿನ ಹಿಂದೆ ಬೇಸಾಯ ಮಾಡುವುದನ್ನು ಕಲಿತೆ. ಜೀದ್ಯಾಮಿಕ ಕ್ರಾಂತಿಯಾಗಿ ಎರಡು ನಿಮಿಷ ಆಯಿತಪ್ಪೆ ಸುಂದರ ಸ್ವರ್ಗವಾಗಿದ್ದ ಈ ಭೂಮಿಯ ನೆಲ, ಜಲ, ಆಕಾಶವನ್ನು ಕೇವಲ ಕಳೆದ ನೂರು ಸೆಕೆಂಡುಗಳಲ್ಲಿ ತಿಪ್ಪೆಗುಂಡಿಯಾಗಿ ಮಾಡಿ ವಾಸಿಸಲು ಯೋಗ್ಯವಲ್ಲದ ನರಕವನ್ನಾಗಿ ಮಾಡಿದ. ತನ್ನ ಸ್ವಜಾತಿ ಬಾಂಧವರ ಸಂಖ್ಯೆಯನ್ನು ನೂರುಪಟ್ಟು ಹೆಚ್ಚಿಸಿಕೊಂಡು ನೂರಾರು ಜಾತಿಯ ಪ್ರಾಣಿ ಪಕ್ಷಿಗಳ ಹುಲ ಅಳಿಸಿದ. ಭೂಮಿ ಜೀವಿರಿಸಿಟ್ಟ ವಿನಿಜ - ಇಂಥನಗಳ ದಾಸ್ತಾನಿನ ಬಹುಪಾಲನ್ನುಲ್ಲ ಇಪ್ಪತ್ತು ಸೆಕೆಂಡುಗಳಲ್ಲಿ ಮುಕ್ಕೆ ಕಾರಿ, ಸಮಸ್ತ ಜೀವಜಾತಿಗಳನ್ನೂ ಸಾಮೂಹಿಕವಾಗಿ ನಾಶ ಮಾಡುವ ಸಾಧ್ಯತೆಯುಳ್ಳ ಅಳಾಸ್ಟಗಳ ಉಗ್ರಾವನ್ನು ಬೆಳೆಸುತ್ತಾ, ವಿಶ್ವದ ಕೊನೆಯ ಸಮರಕ್ಕ ಜೀವಿಗಳ ಏಕೈಕ ತವರಾದ ಈ ಭೂಮಿಗೆ ತಾನೇ ಮಾಲೀಕನೆನ್ನುವ ಭೂಮೆಯಿಂದ ಎಲ್ಲವನ್ನೂ ಕಬ್ಬಿಸುತ್ತಾ ಭಸ್ತಾಸುರನಂತೆ ತನ್ನ ನಾಶಕ್ಕೆ ತಾನೇ ಕೈಯೆತ್ತಿ ನಿಂತಿದ್ದಾನೆ. (ಇರುವುದೊಂದೆ ಭೂಮಿ - ನಾಗೇಶ ಹೆಗ್ಡೆ)

460 ಕೋಟಿ ವರುಷ ಸಂದ ಈ ಭೂಮಿಯಲ್ಲಿ ಕೇವಲ 40,000 ವರುಷಗಳ ಹಿಂದೆ ಅವಶರಿಸಿದ ಮನುಷ್ಯ ಜೀವಿ, ಈ ಭೂಮಿಯ ಸಂತತಿಗಳಾದ ಲಕ್ಷ್ಯೋಪಲಕ್ಷ್ಯ ಜೀವಿಗಳಲ್ಲಿ ತಾನು ಅತ್ಯಂತ ಶ್ರೇಷ್ಠ ; ಸಮಸ್ತ ಸಸ್ಯ - ಪ್ರಾಣಿ ಜೀವ ಸಂಕಲನೂ ತನ್ನ ಉಪಭೋಗಕ್ಷಾಗಿ ಇವೆ ಎನ್ನುವ ಸ್ವಾಧ್ಯಮಾರಿತ ಅಹಂಕಾರದಿಂದ ಎಲ್ಲರನ್ನೂ, ಎಲ್ಲವನ್ನೂ ಶೋಷಿಸಿ ಬದುಕನ್ನು ಪ್ರಯತ್ನಿಸುತ್ತಿದ್ದಾನಷ್ಟೆ. ಇದರಿಂದಾಗಿ ಇಂದು ಇಡೀ ಭೂಮಂಡಲವೇ ಸಮಸ್ಯೆಗಳ ಮಡುವಾಗಿ ನಿಂತಿದೆ.

### ಬದುಕಿನ ನಾದ

ಆದರೆ ತಾನು ಬದುಕಿ ಉಳಿಯಲು ಸಾಧ್ಯವಾದ್ದು, ಅಸಂಖ್ಯಾತ ಜೀವಜಾತಿಗಳ ಒಳಗೆ ಮತ್ತು ಪ್ರಾಣಿ ಪಕ್ಷಿಗಳ ಮಧ್ಯ ಇರುವ ಪರಸ್ಪರ ಮೂರಕ ಸಂಬಂಧಗಳಿಂದ ಎಂದು ಆತನಿಗೆ ಇನ್ನೂ ಸರಿಯಾಗಿ ತಿಳಿದಂತಿಲ್ಲ. ವಿಶ್ವದ ಪ್ರತಿಯೊಂದು ಸಂಗತಿಯೂ ಅಸಂಖ್ಯಾತ ಗೊಣಸು, ಒಣಗೊಣಸುಗಳಿಂದ ಬಂದಕ್ಕೊಂದು ಪರಸ್ಪರ ಹೆಣೆಯಲ್ಪಟ್ಟಿವೆ. ಜೀವ-ಜೀವಗಳ ಮಧ್ಯ ನಮಗೆ ನಿಲುಕದ ಎಂಧಂಧವೋ ಸಂಬಂಧಗಳಿವೆ. ಇಂದು ಮನುಷ್ಯ ತನಗೆ ವಿಚ್ಛರವಿಲ್ಲದೆಯೇ ಮೋಜಿಗಾಗಿ ಒಂದು ನಿಕ್ಷೇಪ ಪ್ರಾಣಿಯನ್ನು ಹೊಲ್ಲಬಹುದು. ಆದರೆ ಆ ಪ್ರಾಣಿಯನ್ನೇ ಅವಲಂಬಿಸಿ ಬಾಳುತ್ತಿರುವ ಅನೇಕ ಜೀವಿಗಳು ಇದರಿಂದಾಗಿ ನಿರಾಶಿತರಾಗಿ, ನಿನಾರುಮಾರುಬಹುದು. ಪರಿಸರದ ಮೇಲೆ ಮನುಷ್ಯನ ದಾಳಿ ಹೆಚ್ಚಿದಂತೆಲ್ಲಾ ಈ ಮತ್ತೆರೀಲ ನಿಸರ್ಗದ ಅಮಾಯಕ ಸೂತ್ರಗಳು ಕಡಿಯುತ್ತಾ ಅನೇಕ ಹೊಸ ಹೊಸ ವಿಪತ್ತುಗಳು ತಲೆಯತ್ತಿರುವುದು ಇತ್ತಿಚೆಗೆ ಸಪ್ಪವಾಗುತ್ತಿದೆ.

“ಆಧುನಿಕರಣದ ದಸೆಯಿಂದ ಇಂಗ್ಲೆಂಡನಲ್ಲಿ ಎರಡು ಜಾತಿಯ ಇರುವೆಗಳು ಕಣ್ಣರೆಯಾದವಂತೆ. ಆಗ ಇದನ್ನು ಯಾರೂ ಗಂಭೀರವಾಗಿ ಚಿಂತಿಸಿರಲಿಲ್ಲ. ಆದರೆ ಈ ಇರುವೆಗಳು ನಾಶವಾದ್ಯರಿಂದಲೇ ಬ್ರಿಟಿಷರು ತಮ್ಮದೆಂದು ಹೆಚ್ಚು ಪಟ್ಟಕೊಳ್ಳುತ್ತಿದ್ದ ವಿಶಿಷ್ಟ ನೀಲಿ ಪಾತರಗಿತ್ತಿಗಳು ನಾಮಾವೇಷವಾದವು ಎಂದು ಈಗ ಕಂಡುಹಿಡಿದ್ದಾರೆ”. ಕೆಲವು ವರುಷಗಳ ಹಿಂದೆ, ಮಳೆಗಾಲದಲ್ಲಿ ರಾತ್ರಿ ಹೊತ್ತು ನಮ್ಮ ಉರಲ್ಲಿ ಗದ್ದೆ ಬದಿಯಲ್ಲಿ ಕಪ್ಪೆ ಹಿಡಿಯುವವರನ್ನು ನಾವು ಕಂಡಿದ್ದೇವೆ. ಅದನ್ನು ಮರಿದು ಆಹಾರಕ್ಕಾಗಿ ರಷ್ಟು ಮಾಡಿ ಹಣಗಳಿನ್ನು ಉದ್ದೇಶದಿಂದ ಅವುಗಳ ಸಂತಾನವನ್ನೇ ನಾಶ ಮಾಡಲು ಆರಂಭಿಸಿದರು. ಇದರ ಫಲವಾಗಿ ಮಳೆ ಬಿದ್ದುಡನೆಯೇ ರಾಗವಾಗಿ ಗದ್ದೆಗಳಲ್ಲಿ ಹಾಡುತ್ತಿದ್ದ ಗೋಂಕುರು ಕಪ್ಪೆಯ ಸಂಗೀತ ನಮ್ಮ ಕಿವಿಗೆ ಇಂದು ಬೀಳುವುದಿಲ್ಲ. ಕಪ್ಪೆಗಳ ನಾಶದಿಂದಾಗಿ, ಗದ್ದೆಗಳಲ್ಲಿ ವಿನಾಶಕಾರಕ ಸೋಳ್ಳೆ, ಕೀಟ, ಹಾತೆಗಳ ಮರಿಗಳ ಉಪಟಳ ಹೆಚ್ಚಿತು. ಈ ಕೀಟಗಳನ್ನು ಹಿಡಿದು ಹದ್ದುಬಸ್ತಿನಲ್ಲಿದ್ದುತ್ತಿದ್ದ ಕಪ್ಪೆಗಳ ನಾಶವೂ ಇದಕ್ಕೆ ಕಾರಣ. ಸೋಳ್ಳೆಗಳ ನಾಶಕ್ಕೆ ಇಂದು ಅನೇಕ ತರದ ಕ್ರಿಮಿನಾಶಕ ಮದ್ದಗಳು ಬಳಕೆಗೆ ಬಂದಿದ್ದಾವೆ. ಈ ವಿಷದ ಮದ್ದಗಳು, ಸೋಳ್ಳೆಗಳನ್ನೇನೋ ಹದ್ದುಬಸ್ತಿನಲ್ಲಿದಲು ಸಹಕಾರಿಯಾದವು. ಆದರೆ ಇವುಗಳ ಜತೆ, ಬತ್ತದ ಗದ್ದೆಗಳಲ್ಲಿ ಮಣಿನ್ನು ಘಲವತ್ತಾಗಿ ಮಾಡುವ, ಬೆಳೆಗೆ ರೋಗ ಹಿಡಿಸುವ ಕ್ರಿಮಿಕೀಟಗಳನ್ನು ತಿನ್ನುವ ಕೃಷಿಕನ ಗೆಳೆಯಿರಾದ ಜೀಡ, ಎರೆಹುಳ, ಜೇನ್ಸೊಣ, ಏಡಿಗಳೇ ಮೊದಲಾದ ಇತರ ಜೀವಜಂತುಗಳನ್ನೂ ನಾಶ ಮಾಡುತ್ತಿವೆ. ರೈತನ ಎಲ್ಲ, ಮಿತ್ರರೂ ಯಮಲೋಕ ಸೇರುತ್ತಿದ್ದಾರೆ; ಮಾತ್ರವಲ್ಲದೆ ಅವುಗಳ ಜತೆ ಮುಗ್ಗ ರೈತನೂ ವಿಷಮಿಶ್ರಿತ ಆಹಾರದ ಅಜಾಗ್ರತೆಯ ಬಳಕೆಯಿಂದ ಬಳಲುತ್ತಿದ್ದಾನೆ. ನಾವು ತಿನ್ನುವ ಎಲ್ಲ ಆಹಾರಕ್ಕೂ ನಾವು ಕೈಯಾರೆ ವಿಷ ಬೆರೆಸಿಟಿಟ್ಟಿದ್ದೇವೆ.

## ಪರಸ್ಪರಾವಲಂಬಿ

ಪ್ರಾಣಿ ಮತ್ತು ಮನುಷ್ಯನಿಗೆ ಮಾತ್ರವಲ್ಲ; ಪ್ರಾಣಿಗಳ ಮತ್ತು ಸಸ್ಯಗಳ ಮಧ್ಯೆಯೂ ಇಂಥ ಗಾಢ ಗೆಳೆತನ, ಪರಸ್ಪರ ಮಾರಕ ಅಂಶಗಳನ್ನು ನಾವು ನೋಡಬಹುದು. ಒಂದನ್ನೂಂದು ಮೌರೆಯುವ ಅವಿನಾಭಾವ ಸಂಬಂಧವನ್ನು ಗಮನಿಸಬಹುದು. ಮನುಷ್ಯ ಶೈಕ್ಷಿಸಿದ ಮಲ, ಮೂತ್ರ, ಅಂಗಾರಾಷ್ಟ್ರ ಮೊದಲಾದ ಕಶ್ತಲಗಳು ಸಸ್ಯವರಗೆ ಆಹಾರವಾದರೆ, ಸಸ್ಯಗಳು ಹಗಲು ಶೈಕ್ಷಿಸುವ ಆಮ್ಲಜನಕ ಮನುಷ್ಯನ ಉಸಿರಾಗಿದೆ. ಆತನನ್ನು ಉಳಿಸಿ – ಬೆಳೆಸಿ, ಸಂರಕ್ಷಿಸುವ ನೀರು, ಗಾಳಿ, ಆಹಾರ ಮೊದಲಾದ ಎಲ್ಲಾ ಮೋಹಕಾಂಶಗಳೂ ಆತನ ಸುತ್ತಮುತ್ತಲಿನ ಪರಿಸರದಿಂದಲೇ ದತ್ತವಾದದ್ದು. (i) ನಾವು ಆಧುನಿಕರಣದ ದಸೆಯಿಂದ ಅತಿಯಾಗಿ ಕಸ್ತುತ್ತಿರುವ ಹೊಗೆ, ಇಂಗಾರಾಷ್ಟ್ರ ಮೊದಲಾದ ವಿಷಪೂರಿತ ಅನಿಲಗಳನ್ನು ತನ್ನೊಳಗೆ ಹಿಂತಿಕೊಂಡು ಮರಮಟ್ಟಗಳು ನಮ್ಮ ವಾತಾವರಣವನ್ನು ಶುದ್ಧಿಕರಿಸುತ್ತವೆ. (ii) ಬಬ್ಬ ಮನುಷ್ಯ ಮಟ್ಟೆ ಬೆಳೆದು, 80 ವರುಷ ಬದುಕಿ ಸಾಯುವ ತನಕ, ತನ್ನ

ಅನವರತ ಉಸಿರಾಟದಲ್ಲಿ ಬಿಡುವ ಇಂಗಾಲಾಷ್ಟ್ವವನ್ನು ಒಂದು ಮರ ಹಿಂತಿಕೊಂಡು ಪರಿಶುದ್ಧಗೊಳಿಸಿ ಆಶನಿಗೆ ಜೀವಿತದಲ್ಲಿ ಬೇಕಾದ ಬಟ್ಟು ಆಮ್ಲಜನಕವನ್ನು ಆ ಒಂದು ಮರ ಸೃಷ್ಟಿಮಾಡುತ್ತದೆ. (iii) ಶಬ್ದಗಳನ್ನು ಹಿಂತಿಕೊಳ್ಳುವ ಮೂಲಕ ವಾಯುಮಾಲಿನ್ಯದ ಫೋರ ಪರಿಖಾಮಗಳನ್ನು ಕಡಿಮೆ ಮಾಡುತ್ತದೆ. (iv) ಮಳೆಯಿಂದ ಸವೆದು, ಭೂಮಿಯ ಮೇಲಿನ ಘಲವತ್ತಾದ ಮಣಿ ತೊಳೆದು ಹೋಗುವುದನ್ನು ಮರದ ಬೇರುಗಳು ತಡೆಯುತ್ತವೆ. (v) ಸುಮ್ಮನೇ ರಭಸದಿಂದ ಹರಿದು ಸಮುದ್ರ ಸೇರುವ ಮಳೆನೀರಿನ ಪ್ರವಾಹವನ್ನು ತಡೆದು ಬೇರುಗಳ ಮೂಲಕ ಭೂಮಿಯ ಆಳಕ್ಕೆ ಇಂಗಿಸಿ, ಭೂಮಿಯ ಅಂತರ್ಜಾಲ ಮಟ್ಟವನ್ನು ಹೆಚ್ಚಿಸುತ್ತದೆ. (vi) ಇದರ ಜತೆ ಭೂಮಿಯಲ್ಲಿರುವ ಅಂತರ್ಜಾಲ ಬತ್ತದಂತೆ ಆವಿಯಾಗಿ ನಷ್ಟಪಾಗದಂತೆ ಮರಗಳ ಬೇರುಗಳು ನೀರನ್ನು ಸ್ವಂಚಿಸಂತೆ ಮಣಿನಲ್ಲಿ ಹಿಡಿದುಕೊಂಡು ಬೇಸಗೆಯಲ್ಲಿ ನಮಗೆ ಒದಗಿಸುತ್ತವೆ. ವೃಕ್ಷಗಳಿಲ್ಲದಿದ್ದರೆ ಎಂದೋ ನೀರು ಬರಿದಾಗಿ, ಈ ಭೂಮಿ ಮರುಭೂಮಿಯಾಗುತ್ತಿತ್ತು. (vii) ಕಾಲಕಾಲಕ್ಕೆ ವರುಣದೇವನ ಕೃಪೆಯಿಂದ ಮಳೆ ಬಂದು ಈ ಭೂಮಿ ಸಸ್ಯಶಾಮಲೆಯಾಗಿ ಕಂಗೊಳಿಸಲು ಕೂಡ ಈ ಮರಮಟ್ಟಗಳೇ ಕಾರಣ. (viii) ಮರದ ಎಲೆ ಮುಂತಾದ ತ್ವಾಜ್ಯ ವಸ್ತುಗಳು ಮಣಿನ ಸಾರಜನಕ ಮಟ್ಟವನ್ನು ಏರಿಸಿ, ಮಣಿನ ಘಲವತ್ತತೆಯನ್ನು ಕಾಪಾಡುತ್ತದೆ. (ix) ಇದರ ಜತೆ ಪ್ರಾಣಿ, ಪಶು ಮತ್ತು ಸಮಸ್ತ ಜೀವ ಸಂಕಲಕ್ಕೆ ಮರಗಳು ಒದಗಿಸುವ ಆಶ್ರಯ, ರಕ್ಷಣೆ ಮತ್ತು ಆಹಾರ ಅಪಾರ. (x) ಎಲ್ಲಿತ್ತಿಂತೆ ಪ್ರಮುಖವಾಗಿ, ಸೂರ್ಯನ ಶಕ್ತಿಯನ್ನು ಆಹಾರವನ್ನಾಗಿ ಪರಿವರ್ತಿಸಿ, ಸಮಸ್ತ ಪ್ರಾಣಿ ಸಂಕುಲವನ್ನು ಮೊರೆಯುವುದೇ ಈ ಸಸ್ಯರಾಶಿ.

ಕೇವಲ ಹಣದಲ್ಲೇ ಎಲ್ಲವನ್ನೂ ಲೆಕ್ಕಾಚಾರ ಮಾಡುವ ಆಧುನಿಕ ಮನುಷ್ಯ, “ಈ ಮರ ಕಡಿದು ಕಟ್ಟಿಗೆ, ಮೋಪು ಮಾಡಿ ಮಾರಿದರೆ ಎಷ್ಟು ಹಣ ಗಿಟ್ಟಿತ್ತು” ಎಂದು ಮಾತ್ರ ಲೆಕ್ಕಾಚಾರ ಮಾಡುತ್ತಿರುತ್ತಾನೆ. ಆದರೆ ಇಂದಿನ ಮಾರುಕಟ್ಟೆಯ ದರದಲ್ಲಿ ಒಂದು ಮರದ ಸಮಸ್ತ ಉಪಯೋಗಗಳನ್ನೂ ಲೆಕ್ಕ ಹಾಕಿದರೆ ಅದರ ಬೆಲೆ ಕೇವಲ ಕಟ್ಟಿಗೆಯ 2000 ರೂಪಾಯಿ ಅಲ್ಲ, ಬದಲಿಗೆ 330 ಮಿಲಿಯ ರೂಪಾಯಿಗಳಷಾಖೆಗೂತ್ತದೆ. ಇದು ಉತ್ತೇಣೆ ಅಲ್ಲ. ಒಂದು ವೃಜಳ್ಳಿನಿಕ ಅಂದಾಜು.

ಸಸ್ಯ ಮತ್ತು ಪ್ರಾಣಿಗಳ ಈ ಅಧ್ಯಾರೋಣ ಬಂಧವೇ ಇಂದೂ ಈ ಭೂಮಿಯನ್ನು ಜೀವಂತವಾಗಿಟ್ಟಿದೆ. ಇಲ್ಲಾಂದರೆ, ಎಂದೋ ಈ ಭೂಮಿ ಬಿಸಿಯಾಗಿ ಬೇರೆಗ್ರಹಗಳಂತೆ ಉರಿ ಗೋಲವಾಗುತ್ತಿತ್ತು. ಭೂಮಿಯ ವಾತಾವರಣ – ಹವೆಗಳನ್ನು ನಿಯಂತ್ರಿಸುವಲ್ಲಿ, ಮತುಚಕ್ರದ ಬದಲಾವಣೆಗಳಲ್ಲಿ, ಸೂರ್ಯ – ಚಂದ್ರರು, ಸಾಗರ – ಪರಾತಗಳು ಮತ್ತು ಮರಮಟ್ಟ – ಸೂಕ್ಷ್ಮ ಜಂತುಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಕೊಲ್ಲಿಯ ಉಷ್ಣ ಪ್ರವಾಹಗಳಲ್ಲಿ ಅಕಸ್ಮಾತ್ ಬದಲಾವಣೆಯಾದರೆ ಇಡೀ ಭೂಮಿ ತಂಪಾಗಿ ಶತವಾನಿಗಳ ಕಾಲ ಹಿಮಂಯುಗ ಆವರಿಸಬಹುದು. ಭೂಮಿಯನ್ನು

ಆವರಿಸಿಕೊಂಡಿರುವ ಜೀವಿಗಳ ಉಸಿರಾದ ವಾಯು ಮಂಡಲದಲ್ಲಿ ತೀವ್ರ ಬದಲಾವನೆಯಾದರೆ ಭೂಮಿ ತನ್ನ ಕ್ಷೇತ್ರದಲ್ಲಿ ಸ್ಪಷ್ಟ ಗಲಿಬಿಲಿಗೊಂಡು ದೀರ್ಘಾವಧಿಯ ಹಿಮಾರ್ಯಗಕ್ಕೆ ಅಥವಾ ಬಿಸಿರ್ಯಾಗಕ್ಕೆ ಪ್ರವೇಶಿಸಬಹುದು. ಸೂರ್ಯನ ಅತಿವಿಕಿರಣದಿಂದುಂಟಾಗುವ ವಿನಾಶದಿಂದ ಈ ಭೂಮಿಯನ್ನು ರಕ್ಷಿಸುವ ಓಜೋನ್ ರಕ್ಷಣಾಕವಚ ಭಿದ್ರಗೊಳ್ಳಬಹುದು. ಭೂಮಿ ಬಿಸಿಯಾಗಿ ಹಿಮಕರಗಿ ಸಮುದ್ರ ಮಟ್ಟ ಮೇಲೇರಿ ಜಲಪ್ರವರ್ತಯವಾಗಬಹುದು. ಬಿಸಿಯಿಂದಾಗಿ ಸಮುದ್ರದಿಂದ ಇನ್ನಷ್ಟು ಮೋಡಗಳಾವರಿಸಿ ಮಳೆಪಾತ ಮತ್ತು ಹಿಮಪಾತವಾಗಬಹುದು. ನಮ್ಮ ಇಂದಿನ ಕ್ಷೇತ್ರಾರ್ಥಕಾ ಸಂಸ್ಕೃತಿ ಉಗುಳುತ್ತಿರುವ ಹೊಗೆಯ ಪ್ರಮಾಣ ಹೀಗೆಯೇ ಮಂದುವರಿದಲ್ಲಿ ಇನ್ನೇವಲ್ಲೂ ವರುಷಗಳಲ್ಲಿ ನಮ್ಮ ವಾಯುಮಂಡಲ 5 ಡಿಗ್ರಿಗಳಷ್ಟು ಹಚ್ಚು ಬಿಸಿಯಾಗಬಹುದು. ಆಗ, ಸಾಗರದಲ್ಲಿ ಈಗ ಇರುವ ನೀರಿಗಿಂತ ಎರಡು ಪಟ್ಟಷ್ಟ ಹಿಮವಾಗಿ ಧ್ವನಿಗಳಲ್ಲಿರುವ ಹಿಮ ಕರಗಿ ಸಾಗರಗಳು ಕೆಲವು ಮೀಟರುಗಳಷ್ಟು ಉಕ್ಕೇರಿ ಭೂಮಿ ನೀರಿಗಿ ಸೇರಬಹುದು. ಹೀಗೆ ಮನುಷ್ಯನ ಈ ದುರಾಸೆಯಿಂದ ಆಗುವ ಅವಾಂತರಗಳು ಒಂದಲ್ಲ, ಎರಡಲ್ಲ, ಸಾವಿರಾರು.

ಈ ಅಪಾರಾಯಗಳ ಮಧ್ಯದಲ್ಲಿ ಕೂಡ ಮನುಷ್ಯ ಈ ಎಲ್ಲಾ ಕರಾಳ ಸಾಧ್ಯತೆಗಳ ಬಗ್ಗೆ ದಿವ್ಯ ನಿರ್ಲಕ್ಷೆ ದಿಂದಿದ್ದಾನೆ; ಮಾತ್ರವಲ್ಲದೆ ಭೂಮಿ ತನಗೊಬ್ಬಿನಿಗೇ ಬಾಳಲು ಇರುವಂಥದು ಎನ್ನುವಂತೆ ಮಜ್ಜನಂತೆ ವರ್ತಿಸುತ್ತಿದ್ದಾನೆ. ತನ್ನ ಈ ಎಲ್ಲಾ ಕ್ರಿಯೆಗಳಿಗೆ ಭೂಮಿ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ಅತಿಸೂಕ್ಷ್ಮವಾಗಿ ತಿಳಿದುಕೊಂಡು, ಪ್ರಕೃತಿಯ ಜತೆ ಸಮರಸ - ಸಂಭೂತಾಗಳಿಂದ ಬದುಕುವ ಕಲೆಯನ್ನು ತಿಳಿಯಲು ಅಗತ್ಯವಾದ ಸೂಕ್ಷ್ಮ ಸಂಪೇದನೆ - ಅರಿವುಗಳನ್ನು, ಸಹನೆ - ಜವಾಭಾರಿಯುತ ನಡವಳಿಕೆಗಳನ್ನು, ಆದುನಿಕತೆಯು ಒದಗಿಸುವ ಬಾಹ್ಯ ಸವಲಪ್ತುಗಳ ವ್ಯಾಮೋಹದಿಂದ ಹೊರ ಜಗತ್ತಿನ ಆಕರ್ಷಣೆಗಳಿಂದ ಅಸಹನೆ - ಅಹಂಕಾರಗಳಿಂದ ಕಳಕೊಂಡಿದ್ದಾನೆ. ಹೋರಿನ ಕಣ್ಣಿ ಕುಕ್ಕುವ ಆಕರ್ಷಣೆಗಳಿಂದಾಗಿ, ಈ ವಿಶ್ವದ ಸುಂದರ ಸೂಕ್ಷ್ಮವನ್ನು ತನ್ನ ಅಂತರ್ ದೃಷ್ಟಿಯಿಂದ ಪರಿಭಾವಿಸುವ ಒಳಗಣ್ಣ ಸಂಪೂರ್ಣ ಕುರುಡಾಗಿದೆ. “ಮನುಷ್ಯನ ಇಂದಿನ ಆತ್ಮಹತ್ಯಾಕಾರಕ ಪ್ರವೃತ್ತಿಯನ್ನು ನೋಡುವಾಗ 200 ಕೋಟಿ ವರುಷಗಳ ಹಿಂದೆ ತನ್ನ ಕೃಳಿಲಂಡ ತಾನೇ ನಾಶವಾದ ಸೂಕ್ಷ್ಮ ಏಕಾಳಿ ಜೀವಗಳಿಗೂ ಮನುಷ್ಯನಿಗೂ ಏನು ವ್ಯತ್ಯಾಸ ಎಂದು ಪ್ರತ್ಯಿಸುಬೇಕಾಗುತ್ತದೆ” ವ್ಯತ್ಯಾಸವಿಷ್ಟೆ ತನ್ನನೇ ತಾನು ನಾಶ ಮಾಡಿಕೊಳ್ಳುತ್ತಿರುವ ತನ್ನ ದಡ್ಡತನದ ಮಧ್ಯದಲ್ಲಿ, ಮನುಷ್ಯ ತಾನು ಮಹಾಬುದ್ಧಿವಂತ ಎಂದು ಭೂಮಿಸಿಕೊಂಡಿದ್ದಾನೆ.

“ಈ ಭೂಮಿ ಮನುಷ್ಯನಿಗೆ ಮಾತ್ರ ಬಂದ ಹಿತ್ತಾಚಿತ ಬಳುವಳಿಯಲ್ಲ. ಇತರ ಅಸಂಖ್ಯೆ ಜೀವಿಗಳಿಂತ ಮಾನವ ಕೂಡ ಒಂದು ಜೀವಜಾತಿ ಅಷ್ಟೆ ಜೀವಿಗಳ ಈ ಸಂಕೀರ್ಣ ಜಾಲವನ್ನು ಮನುಷ್ಯ ನೇಯ್ಯದಲ್ಲಿ; ಸೃಷ್ಟಿಸಿದ್ದಂತೂ ಅಲ್ಲವೇ ಅಲ್ಲ. ಈ

ಜಾಲಕ್ಕೆ ಆತ ಏನೇ ವಿಪತ್ತು ತಂದರೂ ತನಗೆ ತಾನೇ ಕುತ್ತು ತಂದುಕೊಂಡಂತೆ. ಈ ಭೂಮಿಗೆ ದುರ್ಗತಿ ಬಂತೆಂದರೆ ಮಾನವನಿಗೂ ಅದೇ ಗತಿ ಬಂತೆಂದೇ ಅಥವ್.”

## ಕಾಲ ಭೃತ್ಯರವಿ

ಭೂತಾಯಿಯ ವಿಕಾಸದ ಪ್ರಯೋಗಕ್ಕೆ ಕೋಟಿಗಟ್ಟಿಲ್ಲ ವರುಷಗಳ ಇತಿಹಾಸವಿದೆ. ಇದರಲ್ಲಿ ಮಾನವನ ಉದಯ ಕೇವಲ ನಿನ್ನ - ಮೊನ್ನೆಯದಷ್ಟೆ ಭೂತಾಯಿ, ಮನುಷ್ಯ ಜಾತಿಯ ಮೂಲಕ ಪ್ರಜ್ಞೆಯ ವಿಕಾಸ ಮಾಡಲು ಹೊರಟಿದ್ದಾಳೆ. ಪ್ರಜ್ಞೆಯ ವಿಕಾಸದ ಹಾದಿಯಲ್ಲಿ ಅಪಸ್ತರಗಳು ಹಣಕ ಹಾಕಿದರೆ, ಪ್ರಕೃತಿ ಉಳಿದೆಲ್ಲ ಜೀವರಾಶಿಗಳ ರಕ್ಷಣೆಗಾಗಿ ಮತ್ತು ತನ್ನ ವಿಕಾಸದ ಭೌಮ ಉದ್ದೇಶದ ಮುಂದುವರಿಕೊಗಿ, ಮನುಷ್ಯ ಜಾತಿಯನ್ನು ನಿರ್ದಯವಾಗಿ ಹೊಸಕಿಹಾಕಿಯಾಳು. ಅವಳ ಸೃಷ್ಟಿಯಲ್ಲಿ ಮೇಲು ಕೀಳುಗಳಲ್ಲ, ಸೋಲು ಗೆಲುವುಗಳಲ್ಲ. ಹಿಂದೆ ಮಿಲಿಯಣಟ್ಟಿಲ್ಲ ವರ್ಷ ಈ ಭೂಮಿಯನ್ನು ಆಳಿದ ಹೆಗ್ಡೆಗಳು ಉಳಿದೆಲ್ಲ ಜೀವಜಾತಿಗಳ ಇರುವಿಕೆಗೆ ಕುತ್ತಾಗಿ ಬೆಳೆದಾಗ, ಪ್ರಕೃತಿ ಆ ಜೀವಜಾತಿಯನ್ನೇ ಅಳಿಸಿಹಾಕಿದಳಲ್ಲ. ಅಂತಹೇ ಮನುಷ್ಯನ ಪಾಡೂ ಆದೀತು.

ಯಾವುದೂ ಅತಿಯಾದಾಗ ಅದರ ವಿರುದ್ಧವಾದ ಶಕ್ತಿಗಳು ಅದರೊಳಗಿಂದಲೇ ಅವಶರಿಸಿ, ನಿಸಗ್ ತನ್ನ ಸಮತೋಲನವನ್ನು ಕಾಪಾಡಿಕೊಳ್ಳಿದರು. ಮನುಷ್ಯ ಜಾತಿ ಉಳಿಯಲೇಬೇಕೆಂಬ ಅನಿವಾರ್ಯತೆ ಪ್ರಕೃತಿಯಲ್ಲಿಲ್ಲ. ಪ್ರಕೃತಿ ಮಾತೆಗೆ ಅನಂತ ಸಹನೆಯಿದೆ. ಆಕೆಯಲ್ಲಿ ಕಾಲದ ಪರಿಮಿತಿಯಲ್ಲ. ಈ ಪ್ರಯೋಗ ವ್ಯಧನವಾಯಿಲ್ಲ ಎನ್ನುವ ಜಿಂತೆಯೂ ಆಕೆಗಿಲ್ಲ. ಈ ಮನುಷ್ಯ ಕುಲ-ಕ್ಯಾನ್ಸ್ರ್ ಆಗಿ ಬೆಳೆದರೆ, ಅದರ ಮೂಲವನ್ನೇ ನಾಶ ಮಾಡಿ, ಉಳಿದೆಲ್ಲವನ್ನೂ ಆಕೆ ಉಳಿಸಿಕೊಂಡಾಗು. ಪ್ರಜ್ಞೆಯ ವಿಕಾಸದ ತನ್ನ ಪ್ರಯೋಗಕ್ಕಾಗಿ ಇನ್ನೊಂದೇ ಹಾದಿ ಹಿಡಿದಾಳು. ಇನ್ನೊಂದು ಹೊಸ ಜೀವಜಾತಿಯನ್ನು ಹೆತ್ತಾಳು. ಅದರ ವಿಕಾಸಕ್ಕಾಗಿ ಕೋಟಿ ಕೋಟಿ ವರುಷ ತಾಳ್ಯಿಯಿಂದ ಮತ್ತೆ ಕಾದಾಳು. ಒಂದು ಹೊಸ ಜೀವದ ಉದಯಕ್ಕಾಗಿ ಎಷ್ಟು ಜೀವರಸವನ್ನು ಬೇಕಾದರೂ ಮೋಲು ಮಾಡಿಯಾಳು. ಎಷ್ಟು ದುಬಾರಿ ಬೆಲೆಯನ್ನೂ ತೆತ್ತಾಳು. ಒಂದೇ ರೇತಸ್ವಿನಿಂದ ಹುಟ್ಟಿಕೊಳ್ಳಲು ಸಾಧ್ಯವಿರುವ ಜೀವಕ್ಕಾಗಿ ಮಿಲಿಯಣಟ್ಟಿಲ್ಲ ರೇತಸ್ವನ್ನು ಆಕೆ ಚೆಲ್ಲುವುದಿಲ್ಲವೇ? ಆಕೆಯ ಈ ಅನಂತ ಪ್ರಯೋಗಗಳಲ್ಲಿ ಈ ಚೆಲ್ಲುವಿಕೆ, ಈ ಕಾಯುವಿಕೆ, ಬೇಡದ್ದನ್ನು ನಾಶ ಮಾಡುವಿಕೆ, ಯಾವುದೂ ವ್ಯಧನವಲ್ಲ. ಯಾವ ಜೀವ ಜಾತಿಯೂ ಅನಿವಾರ್ಯವಲ್ಲ.

ಮನುಷ್ಯ ತನ್ನ ಸಂತತಿ ಬದುಕಿ ಉಳಿಯಬೇಕಾದರೆ ಈ ಪ್ರಕೃತಿಯ ನಿಯಮಗಳ ಸೂಕ್ಷ್ಮಗಳನ್ನು ಅರಿತು, ಪ್ರಕೃತಿಯ ಜತೆ ತಾನು ಸಾಮರಸ್ಯದಿಂದ ಬಾಳುವ ಜೀವನಕೆಲೆಯನ್ನು ಜವಾಭಾರಿಯಿಂದ ರೂಪಿಸಿಕೊಳ್ಳಬೇಕಾಗುತ್ತದೆ. ತಾನು ಬಳಸುವ ನೆಲ, ಜಲ, ಗಾಳಿ, ಬೆಳಕು, ಆಹಾರ - ಎಲ್ಲವೂ ತಾನು ಪ್ರಕೃತಿಯಿಂದ ಪಡೆಯುವ

ಸಾಲ ; ಹಾಗಾಗಿ ಬಹಳಪ್ಪು ಶುತ್ತಿಲರಾಗಿ ಬಾಳಿ, ಎಲ್ಲವನ್ನೂ ಭಾಜಗೊಟ್ಟು ಮರಗಳನ್ನು ನೆಟ್ಟು ರಕ್ಷಿಸುವ ಮೂಲಕವಾದರೂ ಭೂತಾಯಿಯ ಶುಣ ಸಂದಾಯ ಮಾಡಬೇಕೆಂಬ ಎಚ್ಚರದಿಂದ ಬದುಕಬೇಕಾಗುತ್ತದೆ. ಭೂಮಾತೆಯ ರಕ್ಷಣೆಯು ಭಗವಂತನ ರಾಜ್ಯದ ಪ್ರಜೆಗಳಾದ ನಾವು ಆತನಿಗೆ ತೆರಬೇಕಾದ ಕಂದಾಯವಲ್ಲವೇ? ಈ ನಿಟ್ಟಿನಲ್ಲಿ ಯೋಚಿಸಬೇಡವೇ?

ಆದರೆ, ಸ್ವಯಂ ಎಚ್ಚರ (Self - awareness) ವಿರುವ ಏಕೈಕ ಪ್ರಾಣಿಯಾದ ಮನುಷ್ಯ ಈ ಸಮರಸದ ಜೀವನಶೈಲಿಯನ್ನು ಕ್ರಮೇಣ ರೂಪಿಸಿಕೊಳ್ಳಬೇ ಇರಲಿಕ್ಕಿಲ್ಲ. ಯಾಕೆಂದರೆ, ಮನುಷ್ಯನ ಮಿದುಳು ಕೂಡ ಪ್ರಕೃತಿಯ ವಿಕಾಸದ ಹಾದಿಯಲ್ಲಿ ಮೂಡಿ ಬಂದ ಪ್ರಕೃತಿಯ ಅಂಶವೇ ಅಲ್ಲವೇ? ಹಾಗಾಗಿ, ತನ್ನನ್ನು ಉಳಿಸಿಕೊಳ್ಳುವ ಅಂಶಕ್ಕಿರೆ ಕೂಡ ನಿಸಗ್ರ, ಮೆದುಳಿನ ಮೂಲಕವೇ ಪ್ರಕಟಪಡಿಸಿತು. ಮನುಷ್ಯನ ಮನಸ್ಸಿಲ್ಲ ಇಂದು ಉದ್ದೇಶಿಸಿರುವ ಅಲ್ಲೋಲಕಲ್ಲೋಲದೊಳಗಿಂದಲೇ ಪ್ರಕೃತಿ ವಿರೋಧೀ ರಾಕ್ಷಸ ಶಕ್ತಿಗಳ ಕರುಳನ್ನು ಬಗೆದು ಜೀವ ಸಂರಕ್ಷಕ ಶಕ್ತಿಗಳನ್ನು ರಕ್ಷಿಸುವ ಕಲ್ಯಾಂತರ ಆಗಬಹುದು. ಆಧುನಿಕ ಮನುಷ್ಯನ ಭೌತಿಕ ಪ್ರಗತಿಯ ದಾಹಗಳಿಂದಾಗುವ ಅನಾಹತಗಳ ವಿರುದ್ಧ ಈಗಾಗಲೇ ಮನುಷ್ಯ ಜನಾಂಗದಲ್ಲಿ ಕಳವಳ ಆರಂಭವಾಗಿದೆಯಲ್ಲ. ಇದು ಸ್ವಯಂ ರಕ್ಷಣೆಯ ಪ್ರಕೃತಿ ಸಹಜ ಉಪಾಯವೇ ಅಲ್ಲವೇ?



## ಪರಿಸರ ಮತ್ತು ವಿಕಾಸ (ಒಂದು ಪತ್ಯ)

- ಸುಂದರಲೂಲ ಬಹುಗುಣ ಕನ್ನಡಕ್ಕೆ : ಸುರೇಂದ್ರ ಕೌಲಿಗಿ

ಪರಿಸರದ ರಕ್ಷಣೆಗಾಗಿ ಕೆಲಸ ಮಾಡುತ್ತಿರುವಂಥವರಲ್ಲಿ ರಾಜಸ್ಥಾನ ರಾಜ್ಯವು ಅತ್ಯಂತ ದೊಡ್ಡ ತೀರ್ಥಕ್ಷೇತ್ರವಾಗಿದೆ. ಈ ವಿವರಗಳನ್ನು ನನಗೆ ನನ್ನ ಗುರು ಸಂತ ವಿಜಯನ್ನಿ ರಿಚರ್ಡ್ ಸೆಂಟ್ ಬವ್ಸ್ ಬೇಕರಂ 1980ರಲ್ಲಿ ಭಾರತಕ್ಕೆ ಬಂದಿದ್ದಾಗ ಪರಿಚಯಿಸಿದರು. ನಾನು ಅವರಿಗೆ ಅಮೃತಾದೇವಿಯ ಬಲಿದಾನ ಕಥೆಯನ್ನು ತಿಳಿಸಿದಾಗ ಅವರು ಗದ್ದಿತರಾದರು. “ನಾನಂತೂ ಬಹಳ ವೃದ್ಧನಾಗಿದ್ದೇನೆ, ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ನನ್ನ ಬದಲಿಗೆ ನೀನು ಅಲ್ಲಿಯ ತೀರ್ಥಯಾತ್ರೆ ಮಾಡಿ ಬಾ” ಎಂದು ನನಗೆ ಹೇಳಿದರು. ಅವರು ಅಮೃತಾದೇವಿಯ ಬಲಿದಾನದ ಕಥೆಯನ್ನು ವಿಶ್ವದ ನೂರಿಂಬು ದೇಶಗಳಲ್ಲಿ ಬರೆದು ಪ್ರಜಾರ ಮಾಡಿದರು. “ವಿಶ್ವದ ಮೊದಲನೆಯ ಅಷ್ಟಿಕೊ ಆಂದೋಲನ” ಎಂಬ ಅವರ ಲೇಖನ ಪ್ರಪಂಚದ ಅನೇಕ ದೇಶ ಮತ್ತು ಭಾಷೆಗಳಲ್ಲಿ ಮುದ್ರಿತವಾಗಿದೆ.

ಅಮೃತಾದೇವಿಯ ಬಲಿದಾನದ ಮೂಲ ಬಹಳ ಮೊದಲೇ ಇದ್ದಿತ್ತು. 15ನೇ ಶತಮಾನದಲ್ಲಿ ಭಾರತದಲ್ಲಿ ಜಂಭೋಜಿ ಮಹಾರಾಜ ವಿಷ್ಣೋಯಿ ಪಂಥವನ್ನು ಪ್ರಾರಂಭಿಸಿದ್ದರು. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಜಂಭೋಜಿ ಮಹಾರಾಜರ ಕಥೆಗೊತ್ತಾಗಬೇಕು. ನಮ್ಮ ದೇಶದಲ್ಲಿ ವಿಷ್ಣೋಂದು ಸಂತರಾದರೋ ಅವರಲ್ಲಿಲ್ಲ ಜಂಭೋಜಿಯವರನ್ನು ಸಂತ ಶಿರೋಮಣಿ ಎಂದೇ ತಿಳಿದಿದ್ದೇನೆ. 15ನೇ ಶತಮಾನದಲ್ಲಿ ಭಾರತದಲ್ಲಿ ಇಬ್ಬರು ಮಹಾನ್ ಸಂತರಾಗಿ ಹೋದರು. ಅವರಿಬ್ಬರೂ ಜನರ ಸರಳವಾದ ವ್ಯಾವಹಾರಿಕ ಜೀವನದಲ್ಲಿ ಪ್ರಕೃತಿಯ ಸಂಬಂಧ ಬರುವಂತೆ ಮಾಡಿದರು. ಜಂಭೋಜಿ ಮಹಾರಾಜರು ಗೋಪಾಲಕರಾಗಿದ್ದರು. ಇಂದು ಸಹ ರಾಜಸ್ಥಾನದ ಬಿಕಾನೇರಿನ ಮರಳುಗಾಡಿನಲ್ಲಿ ಯಾವ ರೀತಿ ಎಲ್ಲರೂ ಗೋಪಾಲನೆ ಮಾಡುತ್ತಾರೋ ಅದೇ ರೀತಿ ಜಂಭೋಜಿಯವರೂ ಗೋಪಾಲನೆ ಮಾಡುತ್ತಿದ್ದರು. ಈಗಿನಂತೆ ಆಗಲೂ ಬರಗಾಲ ಬಿದ್ದಿತ್ತು. ಹಳ್ಳಿಯವರೆಲ್ಲರೂ ಹಸುಗಳನ್ನು ತೆಗೆದುಕೊಂಡು ಪಂಚಾಬಿನ ಕಡೆಗೆ ವಲಸೆ ಹೋದರು. ಆದರೆ ಜಂಭೋಜಿ ಮಹಾರಾಜ ಮಾತ್ರ ತಮ್ಮ ಸ್ಥಳದಲ್ಲಿಯೇ ಉಲ್ಲಿಂದುಕೊಂಡರು. “ನಾನು ಈ ಉರು ಬಿಟ್ಟು ಕದಲುವುದಿಲ್ಲ” ಎಂದು ಹಟಪಾಗಿ ಹೇಳಿದರು. “ಇಷ್ಟೋಂದು ದಯಾಳುವಾಗಿರುವ ಈ ಪ್ರಕೃತಿ, ನಮ್ಮ ಜೀವನಕ್ಕೆ ಎಲ್ಲ ಸಾಧನವನ್ನು ದೊರಕಿಸಿಕೊಡುವ ಈ ಪ್ರಕೃತಿ ಇಷ್ಟೋಂದು ಕೂರವೇಕೆ ಆಗಿದೆ, ಏಕೆ ಬರ ಬಿದ್ದಿದೆ?” ಎಂದು ಅವರು ಜಿಂತನೆ ಮಾಡಲು ಪ್ರಾರಂಭಿಸಿದರು, ಜಿಂತನೆ ಮಾಡುತ್ತಾ, “ಮಾನವನು ಪ್ರಕೃತಿಯಾಂದಿಗೆ ಮಾಡಿದ ಅತ್ಯಾಚಾರದ ಪರಿಣಾಮವಾಗಿ

ಅದು ಮನುಷ್ಯನನ್ನು ದಂಡಸುತ್ತಿದೆ” ಎಂಬ ತೀರ್ಮಾನಕ್ಕೆ ಬಂದರು. ಹಾಗಾದರೆ ನಾವು ಏನು ಮಾಡಬೇಕು? ನಾವು ಪ್ರಕೃತಿಯ ಜೊತೆಗೆ ಸದ್ಯ ವ್ಯವಹಾರ ಮಾಡಬೇಕು. ಅಗಿನ ಕಾಲದಲ್ಲಿ ಅಸಂಭಿ ಇರಲಿಲ್ಲ, ಸರಕಾರ ಇರಲಿಲ್ಲ. ಆದ್ದರಿಂದ ಜಂಭೋಜಿ ಸ್ವಂತಕ್ಕಾಗಿ ಕೆಲವು ನಿಯಮ ಮಾಡಿಕೊಂಡರು. ಆತ್ಮಾನುಶಾಸನದ ನಿಯಮ ಮಾಡಿಕೊಂಡರು. ಅವುಗಳಲ್ಲಿ ಈ ಎರಡು ನಿಯಮಗಳಿದ್ದವು : ಒಂದು ಪಶು ಪಕ್ಷಿಗಳನ್ನು ಹೊಡಿಯಕೂಡು ಮತ್ತು ಎರಡನೆಯದು, ಹಸಿ ಮರವನ್ನು ಕಡಿಯಕೂಡು. ಈ ನಿಯಮಗಳನ್ನು ಅವರು ಸ್ವತಃ ಪಾಲಿಸಲು ಪ್ರಾರಂಭಿಸಿದರು. ಆದ್ದರಿಂದ ಸ್ವಲ್ಪ ಸಮಯದ ನಂತರ ಎಲ್ಲ ಕಡೆಗೂ ಹಸಿರು ಕಾಣಿಸಿತು. ಮೊದಲು ದನಕರುಗಳಿಗೆ ಹುಲ್ಲು ಸಿಗಲು ಪ್ರಾರಂಭವಾಯಿತು. ನಾಲ್ಕು ಕಡೆಗೂ ಹಸಿರು ಉಂಟಾದಾಗ ಸಂತೋಷವಿರುತ್ತದೆ. ಅವರ ದನಕರುಗಳು ಬಹಳ ದಷ್ಟಪುಷ್ಟವಾದವು. ಬರಗಾಲ ಮುಗಿದ ನಂತರ ಪಂಚಾಬಕ್ಕೆ ವಲಸೆ ಹೋಗಿದ್ದ ಉರಿನ ಜನರು ಹಿಂದಿರುಗಿದರು. ಜಂಭೋಜಿ ಮೂರ್ವಿನಂದೂ, ಸತ್ತಿರಬಹುದೆಂದೂ ಜನರು ಭಾವಿಸಿದ್ದರು. ಆದರೆ ಅವರು ಉರಿಗೆ ಹಿಂದಿರುಗಿದ ಮೇಲೆ ಜಂಭೋಜಿ ಮತ್ತು ಅವರ ಪಶುಗಳು ಬಹಳ ಆರೋಗ್ಯದಿಂದಿರುವುದನ್ನು ನೋಡಿದರು. “ಇದು ಜಂಭೋಜಿಯ ಭೂತವಲ್ಲ ತಾನೇ! ನಾವು ಹೋದಾಗ ಅವರು ಬಹಳ ದುರ್ಬಲರಾಗಿದ್ದರು. ಈಗ ಅವರು ಇಷ್ಟ್ವಾಂದು ಆರೋಗ್ಯವಂತರಾಗಿದ್ದಾರಲ್ಲ!” ಎಂದು ಜೆಕಿತರಾದರು. ಅವರು ಜಂಭೋಜಿಯನ್ನು ಕೇಳಿದರು, “ನೀವು ಇಷ್ಟ್ವಾಂದು ಆರೋಗ್ಯವಾಗಿದ್ದೀರಿ, ನಿಮ್ಮ ಪಶುಗಳೂ ಹೂಡ ಆರೋಗ್ಯವಾಗಿವೆ, ಏನು ಕಾರಣ?” ಜಂಭೋಜಿ ಹೇಳಿದರು, “ತಮ್ಮಂದಿರ, ನೋಡಿ. ನಾನು ನನಗಾಗಿ ಸದಾಚಾರದ 29 ನಿಯಮಗಳನ್ನು ಮಾಡಿಕೊಂಡ್ದೆ. ಆ ನಿಯಮಗಳನ್ನು ಪಾಲಿಸುತ್ತಿದ್ದುರ್ಕೆ ಇದೆಲ್ಲವೂ ಸಾಧ್ಯವಾಯಿತು.” ಆಗ ಜನರು ತಮಗೂ ಆ ನಿಯಮಗಳನ್ನು ತಿಳಿಸಬೇಕೆಂದು ಜಂಭೋಜಿಯವರನ್ನು ಕೋರಿಕೊಂಡರು. ಜಂಭೋಜಿ ಆ 29 ನಿಯಮಗಳನ್ನು ತಿಳಿಸಿದರು. ಅಗಿನ ಕಾಲದಲ್ಲಿ ಕೋಟಿ, ದಶಕೋಟಿಗಳ ಮಾತಂತ್ರಾ ಇರಲಿಲ್ಲ. 20ರವರೆಗೆ ಮಾತ್ರ ಎಣಿಕೆ ಇರುತ್ತಿತ್ತು. 20 ಮತ್ತು 9 ನಿಯಮಗಳು ಆದವು. “ಬೀಸ್ ಜೀರ್ ನವ್” ನಿಯಮವನ್ನು ಒಪ್ಪುವಂಥವರೇ ಆತ್ಮಾನುಶಾಸನದಿಂದ ಮತ್ತು ಸ್ವತಃ ತಮ್ಮ ಮೇಲೆ ಇವುಗಳ ಪ್ರಯೋಗ ಮಾಡಿಕೊಳ್ಳುವುದರಿಂದ “ವಿಷ್ಣೋಯಿ” ಆದರು. ಅವರು ಸಿದ್ಧಿಯನ್ನು ಪಡೆದಿದ್ದರು. ಇಂದು ಈ ಯುಗದಲ್ಲಿ ಯಾವ ಕಾನೂನು ಯಾವುದನ್ನು ಮಾಡಲಾರದೋ ಅಂಥದು ಜಂಭೋಜಿಯವರ ಉಪದೇಶ ಮತ್ತು ನಿಯಮಗಳ ಕಟ್ಟನ್ನಿಟ್ಟಾದ ಆಚರಣೆಯಿಂದ ಆಗುತ್ತಿದೆ. ಅಷ್ಟು ಅವರ ಪ್ರಭಾವವಿದೆ.

ನಾನು ಮೊಟ್ಟಮೊದಲು 1980ರಲ್ಲಿ ಖೇಜಡಲಿಗೆ ಹೋಗಿದ್ದೆ. ಅಲ್ಲಿ ಎಲ್ಲ ಕಡೆಗೂ ಕೃಷ್ಣ ವರ್ಣದ ಜಿಂಕೆಗಳು ಅಲೆದಾಗುತ್ತಿದ್ದವು.

ಆ ಕ್ಷೇತ್ರದಲ್ಲಿ ಸ್ವೇಷದ ಶಿಬಿರವೂ ಇರುತ್ತಿತ್ತು. ಸಿಪಾಯಿಗಳು ಅಭ್ಯಾಸ ಮಾಡುವುದಕ್ಕೆ ಜಿಂಕೆಗಳನ್ನು ಹೊಡಿಯತ್ತಿದ್ದರು. ಆಗ ವಿಷ್ಣೋಯಿಗಳ ಸಿಪಾಯಿಗಳ ಬೆನ್ನು ಹತ್ತಿದ್ದರು. ಯಾವುದಾದರೂ ಮರಿಜಿಂಕೆ ತಪ್ಪಿಸಿಕೊಂಡರೆ ಅಲ್ಲಿಯ ಸೀಯರು ತಮ್ಮ ಮೊಲೆ ಹಾಲು ಉಣಿಸಿ ಅದರ ಪಾಲನೆ, ಮೋಷಣೆ ಮಾಡುತ್ತಿದ್ದಂತಹ ಫಟನೆಗಳು ಇರುತ್ತಿದ್ದವು.

1730ರ ಕಢಿಯನ್ನು ನೀವು ಕೇಳಿರಬಹುದು. ಮಹಾರಾಜ ಜಯಸಿಂಹಜಿ ಆ ಸಮಯದಲ್ಲಿ ಜೋಧಪುರದ ರಾಜರಾಗಿದ್ದರು. ಯುದ್ಧ ಮತ್ತು ಜಗಳಗಳ ನಂತರ ಅವರಿಗೆ ಬಿಡುವು ಸಿಕ್ಕಿತ್ತು. ಆಗ ಅವರು ಕೋಟಿ ಕಟ್ಟಬೇಕು. ಸುಣ್ಣಕ್ಕಾಗಿ ಮರಬೇಕು. ಮರ ಎಲ್ಲ ಸಿಗುತ್ತದೆ? ಖೇಜಡಲಿಯಲ್ಲಿ ವಿಷ್ಣೋಯಿಗಳ ಹತ್ತಿರ ದೊಡ್ಡ ದೊಡ್ಡ ಮರಗಳಿವೆ ಎಂದು ಜನ ಹೇಳಿದರು. ಆಗ ಮಹಾರಾಜನು ತನ್ನ ಕೆಲಸಗಾರರಿಗೆ, “ಖೇಜಡಲಿಗೆ ಹೋಗಿರಿ ಮತ್ತು ಮರ ಕಡಿದು ತನ್ನ” ಎಂದು ಆಜ್ಞೆ ಮಾಡಿದ. ಕೆಲಸಗಾರರು ಮಹಾರಾಜನ ಆಜ್ಞೆಯಾಗುತ್ತಲೇ ಕೊಡಲಿ ತೆಗೆದುಕೊಂಡು ಖೇಜಡಲಿಗೆ ಹೋದರು. ಅಮೃತಾದೇವಿ ಆ ಸಮಯದಲ್ಲಿ ಮಜ್ಜಿಗೆ ಕಡೆಯತ್ತಿದ್ದಳು. ಖಿಟ್ ಖಿಟ್ ಸದ್ಗುಣ ಕೇಳುತ್ತಲೇ ಹೋರಿಗೆ ಬಂದು, “ಇದೇನು ಮಾಡುತ್ತಿದ್ದೀರಿ?” ಎಂದು ಜೋರಾಗಿ ಕೇಳಿದಳು. “ಮಹಾರಾಜರ ಆಜ್ಞೆಯಾಗಿದೆ. ಅದಕ್ಕಾಗಿ ಮರವನ್ನು ಕಡಿಯತ್ತಿದ್ದೇವೆ” ಎಂಬ ಉತ್ತರ ಬಂತು. ಆಗ ಅಮೃತಾದೇವಿಯು, “ಮರ ಕಡಿಯುವುದು ನಮ್ಮ ಪಂಥಕ್ಕೆ ವಿರೋಧವಾದುದು. ನೀವು ಮರವನ್ನು ಕಡಿಯಕೂಡು” ಎಂದು ಹೇಳಿದಳು. “ನಾವು ಮರವನ್ನು ಇಲ್ಲಿ ಕಡಿಯದೆ ಬೇರೆ ಕಡೆಗೆ ಹೋಗಬೇಕಾದರೆ ನೀನು ನಮಗೆ ದಂಡ ಕೊಡಬೇಕು” ಎಂದು ಕೆಲಸಗಾರರು ಹೇಳಿದರು. ಇಂದಿನ ಕಾಲದ ಮಾತಾಗಿದ್ದರೆ ಅವಳು ಮಹಾರಾಜರಿಗೆ ದಂಡದೊಂದಿಗೆ ಲಂಜವನ್ನೂ ತೆಗೆದುಕೊಂಡು ಹೋಗಿ ಎಂದು ಬಹುಶಃ ಹೇಳುತ್ತಿದ್ದಳು. ಆದರೆ ಅವಳು, “ದಂಡ ಕೊಡುವುದು ನಮ್ಮ ಧರ್ಮಕ್ಕೆ ಅವಮಾನ” ಎಂದು ತಕ್ಣಾ ಆ ಮರವನ್ನು ರಕ್ಷಿಸಲೇಬೇಕು ಮತ್ತು ಮರಗಳನ್ನು ಕಡಿಯುವುದಕ್ಕೆ ಅವಕಾಶ ಕೊಡಬುದೆಂದು ನಿರ್ಣಯಿಸಿದಳು. ಆಗ ಅವಳು ತನ್ನ ತಲೆದಂಡದ ಬದಲಾಗಿ ಮರ ಉಳಿಯುವುದಾದರೆ ಅದೇ ಹೆಚ್ಚು ಲಾಭದಾಯಕ ವ್ಯಾಪಾರವಾಗುವುದೆಂದು ಹೇಳಿದಳು! ಪರಿಸರದ ಮಹತ್ವದ ವಿಷಯವಾಗಿ ಇದಕ್ಕಿಂತಲೂ ಹೆಚ್ಚಾದ ಶಿಕ್ಷಣ ಯಾವುದಿದೆ? ವ್ಯವಹಾರಿಕ ಜೀವನದಲ್ಲಿ ಇದನ್ನು ಜಾರಿಗೆ ಕೊಡುವ ಕೆಲಸವನ್ನು ಅಮೃತಾದೇವಿ ಮಾಡಿದಳು ಮತ್ತು ವೃಕ್ಷಪ್ರೇಮಿ ಮಾನವನಾದ ಸರತ ಬರ್ವಬೇಕರೂ ಕೂಡ ಈ ಮಾತಿನಿಂದ ಬಹಳ ಪ್ರಭಾವಿತರಾದರು. ಇಂದಿಗೆ 200 ವರ್ಷಗಳ ಮುಂಚೆ ಅವಳು ಹೇಳಿದಳು. “ತಲೆಹೋಗಿ ಮರ ಉಳಿಯುವುದಾದರೆ ಅದೇ ಹೆಚ್ಚು ಲಾಭದಾಯಕ.” ಇಂದು ನಾವು ಇದರ ಮಹತ್ವ ತಿಳಿಯತ್ತಿದ್ದೇವೆ. ಆದರೆ ಮರಗಳ ರಕ್ಷಣೆಗಾಗಿ ಹೋರಾಟ ಮಾಡುವ ಪ್ರೇರಣೆ ಅವಳಿಗೆ ಎಲ್ಲಿಂದ ಬಂತು? ಜಂಭೋಜಿಗಾದರೋ ಮೇವಿನ ಪ್ರಶ್ನೆ ಇತ್ತು. ಆದರೆ

ಇಂದಿನ ನಮ್ಮ ತಲೆಮಾರಿನವರ ಮುಂದೆ ಪ್ರಾಣಿಮಾತ್ರದ ಅಸ್ತಿತ್ವದ ಪ್ರಶ್ನೆ ಇದೆ. ಪ್ರಾಣಿಗಳ ಅಸ್ತಿತ್ವಕ್ಕಾಗಿ ಪ್ರಾಣವಾಯಿವಿನ ಅವಶ್ಯಕತೆ ಇದೆ. ಮರಗಳ ಮೊಟ್ಟೆ ಮೊದಲನೆಯ ಇಳಿವರಿಯೇ ಪ್ರಾಣವಾಯಿ. ಅಷ್ಟಕೊ ಆಂದೋಲನ ಇಡೀ ವಿಶ್ವದಲ್ಲಿ ವಿಶ್ವಾತವಾಗಿದ್ದರೆ “ಕಾಡಿನಿಂದ ಯಾವ ಉಪಕಾರ? ಮಣ್ಣ, ನೀರು ಮತ್ತು ವಾಯಿ” ಎಂಬ ಹೋಷಕೆಯ ಕಾರಣದಿಂದ.

ರಾಜಸ್ಥಾನದ ಯಾವ ಭೂಮಿಯ ಮೇಲೆ ಈ ಮಂತ್ರದ ಸಿದ್ಧಿಯಾಗಿತ್ತೋ ಮತ್ತು ಎಲ್ಲಿ ಇಂದಿಗೂ ಕೂಡ ಅದರ ಪ್ರಭಾವವಿದೆಯೋ ಅಲ್ಲಿ ಪರಿಸರದ ಬಗ್ಗೆ ಯಾವ ಶಿಕ್ಷಣ ನಾ ಹೊಡಬಲ್ಲೇ? ನಾನು ನಿಮಗೆ ಕೇವಲ ಇಷ್ಟ ಮಾತ್ರ ವಿನಂತಿಸಿಕೊಳ್ಳಬಲ್ಲೇ : “ನಮಗೆ ಹೊರಗಡೆಯಿಂದ ಯಾವ ತರದಲ್ಲಿ ಶಿಕ್ಷಣ ದೊರೆತಿದೆಯೋ ಅದನ್ನು ಮೊದಲು ಮುರಿದುಹಾಕಲು ಪ್ರಾರಂಭಿಸೋಣ”. ಪ್ರಪಂಚದ ಓವ್ರು ದೊಡ್ಡ ವಿಚಾರಕ ಇವಾನ್ ಇಲಿಚ್ ಅವರು ಇಂದಿನ ಪರಿಸ್ಥಿತಿಯ ಬಗ್ಗೆ ಬಹಳ ವ್ಯಾಪುಲರಾಗಿದ್ದಾರೆ ಮತ್ತು ಜನಕ್ಕೆ ಹೊಸ ಮಾರ್ಗ ತೋರಿಸುತ್ತಿದ್ದಾರೆ. ಅವರು ಮೇಕೋದ ಆದಿವಾಸಿ ಗ್ರಾಮದಲ್ಲಿ ಗಾಂಧಿಜಿಯವರಂತೆ ವಾಸಿಸುತ್ತಿದ್ದಾರೆ. ಕೆಲ ವಿಚಾರವಂತ ಕ್ಷಾರಂತಿಕಾರರು ಅವರ ಭೇಟಿಗಾಗಿ ಹೋದರು. ನಾನು ಕೂಡ ಅವರಲ್ಲಿಗೆ ಹೋದೆ. 2-3 ದಿನಗಳವರೆಗೆ ಅವರ ಗುಡಿಸಲಲ್ಲಿ ಕುಳಿತು ಅಭಿವೃದ್ಧಿಯ ಬಗ್ಗೆ ವಿಚಾರ ಮಾಡಿದೆ. ಇವಾನ್ ಇಲಿಚ್‌ರವರನ್ನು, “ನೀವು ಯಾವ ಹೊಸ ಚಿಂತನೆ ಪ್ರಾರಂಭಿಸಿದ್ದೀರೋ ಮತ್ತು ಯಾವ ಮಸ್ತಕ ಮೊದಲಿಗೆ ಬರೆದಿದ್ದೀರೋ – ಡೀಸ್‌ನ್ಯೂಲಿಂಗ್ ಸೊಸ್ಯೆಟ್ – ಈ ಹೆಸರನ್ನು ಈ ಮಸ್ತಕಕ್ಕೆ ಏಕ ಇಟ್ಟೇರಿ?” ಎಂದು ಕೇಳಿದೆ. ಅವರು ಹೀಗೆ ಉತ್ತರಿಸಿದರು, “ಎಲ್ಲ ಜಗತ್ತಿಗಳ ಮೂಲ ಶಿಕ್ಷಣವೇ ಆಗಿದೆ. ಶಿಕ್ಷಣದ ಕಾರಣದಿಂದಾಗಿ ಪ್ರಪಂಚದಲ್ಲಿ ಸಮಸ್ಯೆಗಳು ಉಂಟಾಗುತ್ತೇ. ಆದ್ದರಿಂದ ಜನರಿಗೆ ಒಂದು ರೀತಿಯ ಆಫಾತವಾಗಲೆಂಬ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿ ಈ ಹೆಸರನ್ನು ಇಟ್ಟಿದ್ದೇನೆ”. ಕೆಳದ 250-300 ವರ್ಷಗಳಿಂದ ಪ್ರಪಂಚದಲ್ಲಿ ತಮ್ಮ ಶಿಕ್ಷಣವನ್ನು ಕೊಡಲಾಗುತ್ತಿದೆ. ಈ ತಮ್ಮ ಶಿಕ್ಷಣ ಯುರೋಪಿನಲ್ಲಿ ಜೀದ್ಯೋಗಿಕ ಕ್ಷಾರಂತಿಯ ನಂತರ ಪ್ರಾರಂಭವಾಯಿತು. ಓದ್ಯೋಗಿಕ ಕ್ಷಾರಂತಿ ಎರಡು ದೊಡ್ಡ ಸುಳ್ಳಿಗಳನ್ನು ಪ್ರಚಾರ ಮಾಡಿದೆ. ಮೊದಲನೆಯ ಸುಳ್ಳಿ ಏನೆಂದರೆ, ಪ್ರಕೃತಿ ವ್ಯಾಪಾರದ ವಸ್ತು (ಕ್ರೊಡಿಟ್) ಎಂಬುದು. ಪ್ರಕೃತಿ ಯಾವಾಗ ವ್ಯಾಪಾರದ ವಸ್ತುವಾಗಿಬಿಡುತ್ತದೋ ಆಗ ಅದರ ಇತರ ಅಸಂಖ್ಯಾತ ಅಜಾಳ ಲಾಭಗಳೆಲ್ಲ ಲುಪ್ತವಾಗುತ್ತವೆ ಮತ್ತು ಈ ಪ್ರಕೃತಿಯ ಬೆಲೆಯನ್ನು ರೂಪಾಯಿ - ಪ್ರಸೆಗಳಲ್ಲಿ ಅಳೆಯುತ್ತ ಹೋಗುತ್ತೇವೆ. ಸಾರ್ವಜನಿಕ ಸ್ಫೂರ್ತಿಯಲ್ಲಿ ಒಂದು ಮಾವಿನ ಮರವಿದೆ. ಆ ಮರದಡಿಗೆ ದಣಿದ ಸುಸ್ಥಾದ ಪ್ರಯಾಣಿಕರು ಬರುತ್ತಾರೆ, ವಿಶ್ವಾಂತಿ ಪಡೆಯುತ್ತಾರೆ. ಅವರಿಗೆ ಪ್ರಾಣವಾಯಿ ದೊರೆಯುತ್ತದೆ. ಹೆಚ್ಚಿಗಳು ಅದರ ಮೇಲೆ ವಸಿತಿಯನ್ನು ಮಾಡುತ್ತವೆ, ಗೂಡು ಕಟ್ಟುತ್ತವೆ, ಹಣ್ಣಿಗಳು ದೊರೆಯುತ್ತವೆ. ಇದು ಪರೋಕ್ಷವಾದ ಲಾಭ. ಸ್ವಲ್ಪ ಸಮಯದ

ನಂತರ ಈ ಮರ ಒಬ್ಬ ವ್ಯಕ್ತಿಯ ವ್ಯಕ್ತಿಗತ ಆಸ್ತಿಯಾಗುತ್ತದೆ. ಆನಂತರ ಅವನು ಈ ಮರದಿಂದ ತನಗೆ ಯಾವ ಯಾವ ಲಾಭಗಳು ದೊರೆಯುತ್ತವೆ ಎಂಬುದಾಗಿ ಆಲೋಚಿಸುತ್ತಾನೆ. ಕೆಲವು ದಿನಗಳ ನಂತರ ಸಾಮಿಲ್ ನವನು ಅವನ ಬಳಗೆ ಬರುತ್ತಾನೆ ಮತ್ತು ಹೇಳುತ್ತಾನೆ, “ನೀನು ಎಷ್ಟೂಂದು ಮೂರ್ಖನಿದ್ದೀಂದು? 5000 ರೂಪಾಯಿಗಳನ್ನು ಹೊಡುತ್ತೇನೆ.” ಇದೇ ಕ್ರಮೋಡಿಟ್ ಯ ಅಧ್ಯ. ಈ ಮರದಿಂದ ಪ್ರಾಣವಾಯಿ ದೊರೆಯುತ್ತದೆ, ಈ ಮರದಲ್ಲಿ ಪ್ರಸೆಗಳು ಆಶ್ರಯ ಪಡೆದಿವೆ, ದಣಿದು ಬಂದ ಜನ ಇದರ ಕೆಳಗೆ ವಿಶ್ರಮಿಸುತ್ತಾರೆ, ಅವರಿಗೆ ಆಸ್ತಿಜನ್ ದೊರೆಯುತ್ತದೆ, ಈ ಮುಂತಾದ ಯಾವಸಂಗತಿಯ ಬಗ್ಗೆಯೂ ಆ ಮನುಷ್ಯನಿಗೆ ಜಿಂತೆಯಿಲ್ಲ. ಜೀದ್ಯೋಗಿಕ ಕ್ಷಾರಂತಿ ಪ್ರಚಾರ ಮಾಡಿರುವ ಎರಡನೆಯ ಸುಳ್ಳಿ ಏನೆಂದರೆ, ಸಮಾಜ ಕೇವಲ ಮನುಷ್ಯರದೇ ಇದೆ. ಆದ್ದರಿಂದ ಏನೆಲ್ಲ ಶಾಸ್ತ್ರಜ್ಞರೆಯೋ, ಏನೆಲ್ಲ ವಿಚಾನದ ವಿಕಾಸವಾಗಿದೆಯೋ ಅದೆಲ್ಲವೂ ಮನುಷ್ಯನ ಸುವಿಕ್ಕೇ ಇವೆ. ಈ ಸಮಾಜ ಕೇವಲ ಮನುಷ್ಯರದೇ ಆಗಿದೆ ಎಂಬುದು ಸಂಪೂರ್ಣ ಸುಳ್ಳಿ. ಏಕೆಂದರೆ ಸಮಾಜವು ಕೇವಲ ಮನುಷ್ಯರದೇ ಆಗಲು ಸಾಧ್ಯವಿಲ್ಲ. ಆಗ ಭೂಮಿಯ ಮೇಲೆ ಮನುಷ್ಯರೇ ಇರುತ್ತಿದ್ದರು. ಬೇರೆ ಪ್ರಾಣಿಗಳು, ಗಿಡಮೂಲಿಕೆಗಳು ಈ ಭೂಮಿಯ ಮೇಲೆ ಇರುತ್ತಿರಲಿಲ್ಲ. ಇಂದಿನ ಮನುಷ್ಯ ಬಹಳ ದುರಾಸೆಯುಳ್ಳವನಾಗಿದ್ದಾನೆ ಮತ್ತು ಈ ಭೂಮಿಯ ಮೇಲೆ ಇರುವದೆಲ್ಲವನ್ನು ತನ್ನ ಭೋಗಲಾಲಸೆಯ ಸಾಧನವನ್ನಾಗಿ ಮಾಡಿಹೊಂಡಿದ್ದಾನೆ. ಆದರೆ ಈ ವಸ್ತುಗಳು ಕಡಿಮೆಯಾಗಿ ಹೋಗುತ್ತಿರುವುದರಿಂದ ಅವನಿಗೆ ಈಗ ಜಿಂತೆ ಪ್ರಾರಂಭವಾಗಿದೆ.

ಈ ಭೂಮಿಯೇನಿದೆ ಮತ್ತು ಇದರಲ್ಲಿ ಇರುವ ಇಡೀ ಜೀವನವೇನಿದೆ ಅದು ಪರಸ್ಪರ ಅವಲಂಬಿತವಾಗಿದೆ. ವ್ಯಾಪಾರಿಯೊಬ್ಬನು ತಾನು ಕೇವಲ ಒಂದು ಮರವನ್ನು ಕಡಿಮುದಾಗಿ ಹೇಳುತ್ತಾನೆ. ಆದರೆ ಅಧಿಕ ದೃಷ್ಟಿಯಿಂದ ಅವನಿಗೆ ಲಾಭಕರವಾಗಿದ್ದರೂ ಆ ಮರದೊಂದಿಗೆ ಜೀವಿಸುತ್ತಿದ್ದ ಬೇರೆ ವನಸ್ಪತಿಗಳಿಗೆ, ಜೀವಿಗಳಿಗೆ ನಷ್ಟವಾಯಿತೆಂಬ ಪರಿವೆ ಅವನಿಗಿಲ್ಲ. ಈ ಎರಡು ಸುಳ್ಳಿಗಳ ಮೇಲೆ ನಮ್ಮ ಇಡೀ ಅಭಿವೃದ್ಧಿಯ ಕಲ್ಪನೆ ಇದೆ.

ಯಾವಾಗ ಪ್ರಕೃತಿಯು ವ್ಯಾಪಾರದ ವಸ್ತುವಾಯಿತೋ ಮತ್ತು ಸಮಾಜವು ಕೇವಲ ಮನುಷ್ಯರಿಗಾಗಿಯೇ ಎಂಬ ತಿಳುವಳಿಕೆ ಉಂಟಾಯಿತೋ ಆಗ ಅದರ ಅಧ್ಯ ಮನುಷ್ಯನು ತನ್ನ ಉಪಭೋಗಕ್ಕಾಗಿ, ತನ್ನ ಬೇಡಿಕೆಗಳನ್ನು ಮೂರ್ಯವಿಕೊಳ್ಳುವುದಕ್ಕಾಗಿ ಪ್ರಕೃತಿಯನ್ನು ಯಾವ ರೀತಿಯಲ್ಲಿಯೇ ಆಗಲಿ ಶೋಷಿಸುವ ಅಧಿಕಾರ ಪಡೆದಿದ್ದಾನೆ ಎಂದಾಯಿತು. ಪ್ರಕೃತಿಯೊಂದಿಗೆ ಮೂರು ಪ್ರಕಾರಗಳ ಸಂಬಂಧವಿರುತ್ತದೆ. ಒಂದು, ಸ್ವನ್ಯಾಪಾನ ಸಂಬಂಧ. ಉದಾಹರಣೆಗೆ, ತಾಯಿ ಮಗು ಇಬ್ಬರ ಆರೋಗ್ಯವೂ ಜೆನ್ನಾಗಿರುತ್ತದೆ. ಇಬ್ಬರೂ ಸಂತೋಷದಿಂದಿರುತ್ತಾರೆ. ಎರಡನೆಯುದು, ಹಾಲು ಕರೆಯುವ ಸಂಬಂಧ.

ಕೆಲವು ಜನರು ಬುದ್ಧಿವಂತರಾಗಿ ಹಾಲು ಕರೆಯುತ್ತಾರೆ. ಅವರು ಹಸುವಿನ ಆರೋಗ್ಯವನ್ನು ಗಮನದಲ್ಲಿ ಇಟ್ಟಿಕೊಳ್ಳುತ್ತಾರೆ ಮತ್ತು ಕರು ಕೂಡ ಮಷ್ಪಾಗಿರಲೆಂದು ಆಲೋಚಿಸುತ್ತಾರೆ. ಏಕೆಂದರೆ ಮುಂದಿನ ಸಂತತಿ ಇದರಿಂದಲೇ. ಆದರೆ ಕೆಲವು ಗೌಳಿಗರು ಆಸೆ ಬುರುಕರು. ಅವರು ಕರುವನ್ನು ಸಾಯಿಸಿ ಅದರ ಹೊಟ್ಟೆಯೋಳಿಗೆ ಹೊಟ್ಟು ತುಂಬಿ ಹಾಲನ್ನು ಕರೆಯಲು ಹೋದಾಗ ಆ ಹೊಟ್ಟು ತುಂಬಿದ ಕರುವನ್ನು ಹಸುವಿನ ಮುಂದೆ ಇರಿಸುತ್ತಾರೆ. ಇದು ವ್ಯಾಪಾರಿಕ ದೃಷ್ಟಿಯಿಂದ ಹಾಲು ಕರೆಯವುದಾಗಿದೆ. ಮೂರನೆಯದು, ಶೋಷಣೆ. ಇದನ್ನು ಕಟುಕನು ಮಾಡುತ್ತಾನೆ. ಕರುವನ್ನು ಜೀವಂತವಾಗಿಟ್ಟು ಏನು ಪ್ರಯೋಜನ, ಇದನ್ನು ಕಡಿದರೆ ಮೂಳೆ, ಮಾಂಸ, ಚಮ್ಮೆ ಎಲ್ಲವು ಸಿಗುತ್ತದೆ ಎಂಬುದಾಗಿ ಯೋಚಿಸುತ್ತಾನೆ.

ನಾನು ಜಂಭೋಜಿಯವರನ್ನು ಎಲ್ಲರಿಗಿಂತ ಮಿಗಿಲಾದ ಅಭಿವೃದ್ಧಿ ಕಾರ್ಯಕರ್ತರೆಂದು ಭಾವಿಸುತ್ತೇನೆ, ಸರಳ ಜೀವನ ನಡೆಸಬೇಕೆಂಬ ಆಕಾಂಕ್ಷೆಯನ್ನು ಅವರು ಜನರಲ್ಲಿ ಉಂಟುಮಾಡಿದರು ಮತ್ತು ಈ ಜೀವನವದ್ವಾಗಿ ರಕ್ಷಣೆಗಾಗಿ ಬಲಿದಾನ ಮಾಡಬೇಕೆನ್ನುವರೆಗೂ ಆಶ್ವಿವಿಶ್ವಾಸವನ್ನುಂಟುಮಾಡಿದರು. ಭೋಗವಾದಿ ಅಭಿವೃದ್ಧಿಯು ಸೃಷ್ಟಿಸಿರುವ ಸಮಾಜವು ವಿಕೃತ ಸಮಾಜವಾಗಿದೆ. ಇಂದ್ರಿಂದ್ರಾ ಮತ್ತು ಅಮೇರಿಕಾದಲ್ಲಿ ಸ್ವರ್ಗವಿದೆಯೆಂಬ ತಪ್ಪ ಕಲ್ಪನೆಯಲ್ಲಿ ನೀವಿರಬೇಡಿ. ಇಂದ್ರಿಂದಿನಲ್ಲಿ ನಾಲ್ಕು ಲಕ್ಷ ಹತ್ತು ಸಾವಿರ ಜನರ ಉದ್ಯೋಗವೇನೆಂದರೆ ಅಪರಾಧವೆಸಗುವುದು, ಮೋಸಮಾಡುವುದು, ಕಳ್ಳತನ ಮಾಡುವುದು, ದೈತ್ಯ ಬಗೆಯುವುದೇ ಆಗಿದೆ. ಇದರಲ್ಲಿ ಸಾಕಷ್ಟು ಆದಾಯವಿದೆ. ಆರ್ಥಿಕಾಭಿವೃದ್ಧಿ ಆದಂತೆಲ್ಲ ಅಪರಾಧಗಳೂ ಬೆಳೆಯುತ್ತಾ ಹೋಗುತ್ತಿವೆ.

ಅಭಿವೃದ್ಧಿಯಂಬುದರ ಗ್ರಹಿಕೆ ಅದರ ಗುಣಾತ್ಮಕತೆಯಲ್ಲಿ ಅಂದರೆ ಸಂಖ್ಯೆ ಅಥವಾ ಪ್ರಮಾಣ ಇತ್ತಾದಿಯಲ್ಲಿದೆ. ಅದರೆ ಎಲ್ಲವನ್ನೂ ಸಂಖ್ಯೆ ಅಥವಾ ಪ್ರಮಾಣದಲ್ಲಿಯೇ ನೋಡುವುದು ವಿಕೃತಿಯಾಗಿದೆ. ಪ್ರಕೃತಿಯೊಂದಿಗೆ ನಾವು ಕಸಾಯಿಗಳ ವ್ಯವಹಾರ ಮಾಡುತ್ತಿರುವುದರಿಂದ ಈ ವಿಕೃತಿ ಬಂದಿದೆ. ಈಗ ನೀವು ಕೇಳಬಹುದು, ನಾವು ಜೀವಿಸಿಕೊಂಡಿರಬೇಕಾದರ ವಿಕೃತಿಯೊಂದಿಗೆ ನಮ್ಮ ವ್ಯವಹಾರ ಹೇಗಿರಬೇಕೆಂದು. ವಿಜ್ಞಾನ ಮತ್ತು ತಂತ್ರವಿಜ್ಞಾನದ ಪಾಠ ಏನು? ಒಂದು ಸರಳವಾದ ಉತ್ತರವಿದೆ. ನಾವು ಸ್ವತಃ ಜೀವಿಸಿಕೊಂಡಿರಲು ಪ್ರಕೃತಿಯನ್ನು ಸುಸಂಸ್ಕೃತಗೊಳಿಸಬೇಕು. ಅಂದರೆ, ನಮ್ಮ ಜಾಜಾನ ಹಾಗೂ ವಿಜ್ಞಾನದ ಮೂಲಕ ಪ್ರಕೃತಿಯೂ ಸಂಶೋಷಿಸಿದಿರಬೇಕು. ನಾವೂ ಸಂಶೋಷಿಸಿದಿರಬೇಕು ಎಂಬ ರೀತಿಯಲ್ಲಿ ಪ್ರಕೃತಿಯನ್ನು ಸುಸಂಸ್ಕೃತಗೊಳಿಸಬೇಕು. ಪ್ರಕೃತಿಯೊಂದಿಗೆ ತಾಯಿ ಮಗವಿನ ಸಂಬಂಧ ಉಂಟಾಗಬೇಕು.



## IV. ವಿಷಾದ

ನವರಸಗಳಲ್ಲಿ ಒಂದಾದ ಕರುಣಾರಸಕ್ಕೆ ಸಹಾಯಕವಾಗಿ ಬರುವ ಸಂಜಾರಿಭಾವವೇ ‘ವಿಷಾದ’. ಮನುಷ್ಯ ಜೀವನದಲ್ಲಿ ಅವರವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಏನಾದರೂ ನಡೆದಂತಹ ಸಂದರ್ಭದಲ್ಲಿ ದುಃಖ ಉಂಟಾಗುತ್ತದೆ. ತನ್ನ ಮನೋಭಿಪ್ರಾಯದಂತಹ ನಡೆಯಬೇಕು ಎಂಬ ನಿರೀಕ್ಷೆಯೂ ನಮ್ಮಲ್ಲಿನ ಅಜಾಜನಾದಿಂದ ಬಂದದ್ದು. ಬೇರೆಯವರ ಅಭಿಪ್ರಾಯಕ್ಕೆ ನಾವು ಗೌರವಕೊಡಲು ಹೊರಡಾಗ ಈ ವಿಷಾದ ಕಡಿಮೆಯಾಗುತ್ತದೆ.

“ಕಸರವರಮೆಂಬುದು ನೇರೆ ಸೈ

ರಿಸಲಾಪೋಡೆ ಪರವಿಚಾರಮುಂ ಧರ್ಮಮಮುಮ್ಮೊ”

ಎಂಬ ಶ್ರೀವಿಜಯನ ನುಡಿಯನ್ನು ನಾವು ಮನನ ಮಾಡಿಕೊಂಡರೆ ಅತೀವಾದ ದುಃಖ ಇಲ್ಲವೇ ವಿಷಾದ ಕಡಿಮೆಯಾಗುತ್ತದೆ.

ಕರುಕ್ಕೇತ್ತ ಯುದ್ಧದ ಸಂದರ್ಭದಲ್ಲಿ ಅಡುಗನನು ತನ್ನಿಂದ ಹತ್ತಿರ ಬಂಧುಗಳು, ಗುರುಗಳು ಹತ್ತರಾಗುತ್ತಾರಲ್ಲಾ ಎಂಬ ದುಃಖಕ್ಕಿ ಸಿಲುಕಿ ಯುದ್ಧ ಮಾಡುವುದೋ ಬೇಡವೋ ಎಂಬ ಗೊಂದಲದಲ್ಲಿ ಮುಳಗಿದ್ದನು. ಶ್ರೀಕೃಷ್ಣನ ಗೀತೋಪದೇಶದಿಂದ ಆತನನ್ನು ಆವರಿಸಿದ್ದ ದುಃಖವನ್ನು ದೂರಮಾಡಿ ಯುದ್ಧ ಸನ್ಧಾನನಾಗಿ ಮಾಡಿದ. ವಿಷಾದದ ಕಾರಣ ಮಡುಕ ವ್ಯವಹರಿಸಬೇಕು. ಕೆಲವೋಮ್ಮೆ ಸಂದರ್ಭ, ಸನ್ನಿಹಿತಗಳಿಗೆ ಅನುಗುಣವಾಗಿ ದುಃಖ ಉಂಟಾಗುತ್ತದೆ. ದುಃಖ ಪ್ರಮಾಣ ಮತ್ತು ಪರಿಣಾಮವು ಪ್ರತಿಯೊಬ್ಬರಿಗೂ ವ್ಯಾಪಾರವಿರುತ್ತದೆ. ದುಃಖ ನಿಣಾಯ ಬಲುಕಷ್ಟ ಹಾಗೂ ಗೊಂದಲಕರ. ಕೆಲವು ಫಾಟಸೆಗಳು ಬಹುಜನರಿಗೆ ದುಃಖ ತಂದರೆ, ಮತ್ತೆ ಕೆಲವರಿಗೆ ಸಮಾಧಾನ ತರುವಂತಹುದು ಆಗಿರುತ್ತದೆ. ದುರಂತದ ಪರಿಣಾಮ ವಿಷಾದ. ಈ ಭಾವವು ಮನುಷ್ಯನಲ್ಲಿ ಸದಾ ನಿರೂಪಿಸಬಹುದು ಉಂಟಿರುವುದಂತಹುದೇ ಆಗಿದೆ.

## ಮಣ್ಣ ವಿಧವೆ

- ದ.ರಾ. ಬೇಂದ್ರೆ

ಆಕೆಯಿದ್ದಳು ಕೂಸು; ಈತನಿನೂ ಮುಡುಗ  
ಅವರ ತಾಯ್ಯಂದೆಗಳ ಹಿಗ್ಗು ಎಷ್ಟು!  
ಧರ್ಮದಾ ಹೆಸರಿನಲಿ ಅವರ ಕ್ಯೇ ಕೂಡಿಸಲು  
ಇವರಿಗೆನಿಸಿತು ಹಷ್ಟ ಹಬ್ಬದಪ್ಪು.

ಕೊರಳ ಕರಿಮನೆ, ಗಲ್ಲದರಿಷಿಣವು, ಮೂಗಬೋಟ್ಟು  
ಆ ಮೇಲೆ ಉದ್ದು ಕುಂಕುಮದ ಅಂದ!  
ಆ ಮಟ್ಟ ಮುತ್ತೆದೆ ಪುಟಮಟನೆ ನೆಗಡಾಡಿ  
ಅಷ್ಟೆ ಕಂಡಿತು ಕಣ್ಣಿಗೆಷ್ಟ್ವ ಚಂದ.

ಆಕೆ ದೊಡ್ಡವಳಾಗಿ, ಈತ ಜಿಕ್ಕೆವನಿದ್ದು  
ಶೋಭನವ ಮಾಡಿದ್ದು ಉರಿಗಾಟಿ!  
ಪೆಚ್ಚು ಮೋರೆಯ ಅಳಿಯ - ದೇವರಿದಿರಿಲಿ ಜನಕೆ  
ಕಡಿಮೆ ಸಿಹಿಯನಿಸಿತೆ ಪ್ರಸ್ತಾವಣಣ?

ವರ್ಷವೆಂಬುದರೊಳಗೆ ಜೊಚ್ಚಿಲದ ಸಂಭ್ರಮವು  
ದ್ಯುವದಾಟವು ಎಂದಿತ್ತಿದಿಯ ಉರು.  
ಮಗನು ಬಂದಿರೆ ಇಹಕೆ, ತಂದೆ ಏರಿದ ಪರಕೆ;  
ಕ್ಷೇರಸಾಗರವಾಯ್ತು ಉಪ್ಪು ನೀರು.

ತಂದೆ ಹಿಡಿದಿಹ ಹಾದಿ ಒಂದರೆಡು ದಿನದಲ್ಲಿ  
ಕೂಸು ಹಿಡಿದಿತು; ತಾಯಿಗುಳಿದೀತೇನು  
ಮೃಗೋರಿಯಲಿ ಮಡಗಿ ಜೀವ; ಜೀವನವಾಯ್ತು  
ಜೀನುಹುಳ ಉಳಿದಂತೆ ಕಳೆದ ಜೀನು

ಸತ್ಯನೆಂದಳು ಕೂಸು-ತಾಯಿ ಅಯ್ಯೋ ಎಂದು  
ಭೋರಂದು ಗೋಳಿಟ್ಟು ಹೊಟ್ಟೆ ಹೊಸದು  
ಹುಚ್ಚೆದ್ದ ಹೌಹಾರಿ ಮಯ್ಯಲಿಟ್ಟಳು ಆಕೆ  
ತನ್ನ ತಾ ಶರೀಸಿದಳು ಹಲ್ಲು ಮಸೆದು.

ಹತ್ತು ದಿವಸಕೆ ಹಾಳುಮುತ್ತೆದೆತನ ಹೋಗಿ  
ವೈಧವ್ಯಸಂಪತ್ತು ಪಡೆದಳಾಕೆ;  
ಮನೆಯವರು ವೈದಿಕರು, ಉರು ಧರ್ಮದ ತವರು;  
ಶಾಸ್ತ್ರವಿರೆ ಬೇರೆಯ ವಿಚಾರವೇಕೆ?

ತಲೆಭಾರ ಇಳಿದಿತ್ತು, ಅಂಗಾರ ಬೆಳೆದಿತ್ತು;  
ಮೃಯನ್ನ ಮುಚ್ಚಿತ್ತು ಕೆಂಪು ಸೀರೆ.  
ಆದರಿಯೋ ಪಾಪ! ಆಕೆಯಿನ್ನೂ ಮಗುವು  
ಸಿಂಗಾರವಿದೆ ! ಆ ಮಾತು ಬೇರೆ.

ಹಿಟ್ಟು ಅವಲಕ್ಷೆಗಳ ಮೂಲಕ್ಕೆ ಹುಟ್ಟಿದಳೋ.  
ಹೂಬತ್ತಿ ಹೊಸೆಯಲಿಕೆ ಮೃತಕೆದಳೋ,  
ಎಂಬಂತೆ ಬಾಳ ಕಳೆದಳು ಬಾಲೆ ಹೂಮಾಲೆ  
ಮುಳ್ಳಕಂಟೆಯ ಮೇಲೆ ತಾನೆಳಿದಳೋ!

ನಿಟ್ಟಿಸಿರ ಸರದಲ್ಲಿ ಕಂಬನಿಯ ಪೋಣಿಸುತ್ತ  
ಮಟ್ಟ ವಿಧವೆಯು ಪುರಾಣಕ್ಕೆ ಬರಲು  
ಗುಡಿಯ ಮೂರ್ತಿಗೆ ಮಂಕುಹಿಡಿದು ಆಚಾರ್ಯರಿಗು  
ಉರುಲಿಕ್ಕಿದಂತೆ ಬಿಗಿದಿತ್ತು ಕೊರಲು.

ಕುರುಡುಧರ್ಮಕ್ಕೆ ಸಾರ್ಕವು ನಿಂತಂತಾಕೆ  
ಮೃ ಮರೆತು ನಿಂತಾಗೆ ಗೂಗೆ ಹಾಡಿತ್ತು.  
ಮುದ್ರೆಯೊತ್ತುವ ಕಣ್ಣ ಮೋರೆ ನೋಡಿತ್ತೋಮೈ  
ಜಾರ ಕೃಷ್ಣನ ಕಥೆಗೆ ಕೊಡು ಮೂಡಿತ್ತು!



ಆ ಕಾರಿಡಾರಿನಲ್ಲಿ ಗೊಜಿಗದ್ದಲ ತಕ್ಕನೆ ನಿಂತು ಶೋಟ್ಟಿಲ ಲೋಬಾನಂದಂತಹ ಗಮಲು ತುಂಬಿತೆಂದರೆ ನಿರ್ಮಲಾ ಮೇಡಂ ಹಾದು ಹೋದರೆಂದೇ ಲೆಕ್ಕ. ಅಪ್ಪಾ-ಅಮೃತ ಹೆಸರು ಧರ್ಶ ಅಂತ ಕೇಳಿದರೆ ಮರೆತು ತಲೆ ಕರೆಯುವ ಈ ಪಡ್ಡೆ ಹೈಕಳು, ನಿರ್ಮಲಾ ಮೇಡಂ ಉಟ್ಟ ಮಂಗಳಾರು ಕಾಟನ್ ಸೀರೆಯ ನಿರಿಗೆ ತಮ್ಮ ಚೆಪ್ಪೆಲೀಯಿಂದುದುರಿದ ಧೂಳಿ ಮುತ್ತಿಕೋ ಅಂತ ಸಂಹೋಚ ಪಡುತ್ತಾರೆಂದರೆ... ನಿರ್ಮಲಾ ಮೇಡಂ ಖಿದರೇ ಅಂಥದ್ದು. ಆ ಕಾಲೇಜು ಮಟ್ಟಿದಾಗ ಅದರ ಮೊದಲ ಬ್ಯಾಬಿನ ಸ್ವಾದೆಂಟ್ ಆಗಿದ್ದವರು ಈಗಂತೂ ಮೂವತ್ತು ವರ್ಷಗಳಿಂದ ಕಾಲೇಜಿಗೆ ಜೀವನವಂಟಾಗಿದ್ದಾರೆ. ಹಾಗೆಂತ ಆಡಳಿತ, ತ್ರಿನಿಪಾಲ್ ಹುದ್ದೆಗಳಿಗೆ ತಲೆಕೆಣಿಕೊಂಡವರಲ್ಲ, ಬಿಸಾತ್ತಿಲ್ಲದೆ ‘ಬೇಡ’ ಅಂತ ಬರೆದೂ ಕೊಟ್ಟಿದ್ದಾರೆ. ಮಕ್ಕಳಿಗೆ ಪಾಠ ಮಾಡುವುದಕ್ಕಿಂತ ಇನ್ನೊಂದು ಸ್ವರ್ಗ ಇದೆ ಅಂತ ಅಂದುಕೊಂಡವರೂ ಅಲ್ಲ. ಎರಡು ಜಾತಿಗಳ ಸಮಬಲದ ಕಿತ್ತಾಟಿದ ಆ ಕಾಲೇಜಿನಲ್ಲಿ ಆಗಾಗ ಬ್ಲೇಡು, ಬಾಟ್ಟಿ, ಸೈಕಲ್‌ಚೈನು ಸದ್ಗಾಗುತ್ತಿದ್ದವರಂತೆ. ಎಂತಹ ಮೋಲಿಸ ವ್ಯಾನಿಗೂ ಎತ್ತಿದ ಕೈ ಇಳಿಸದೆ ಇದ್ದ ಹೊಂತಗಾರ ಹುಡುಗರು ಮೇಡಂ ಕಾಲಿನ ಸಪ್ಪಳ ಕೇಳಿದರೆ ಸಾಕು ಬಾಲ ಮುದುರಿಕೊಂಡು ತಮ್ಮೊಪ್ಪಿಕೊಳ್ಳುತ್ತಿದ್ದರು. ಈ ಕಾಲೇಜಿನಲ್ಲಿ ಕಲಿಯುವ ಭಾಗ್ಯವೆಂದರೆ ನಿರ್ಮಲಾ ಮೇಡಂ ಅದು ಹೇಗೋ ಮಾಡಿ ಇಂಗ್ಲೀಷ್ ಬೇಸಿಕ್ಸು ಎಂಬ ಸರ್ವಗಂಡವನ್ನು ಕಳೆದು ನಿಸೂರಾಗುವ ಹೈಷಿಫ್ರಿ ಅರೆಯುತ್ತಿದ್ದರು. ದೇವರಾಹೆಗೂ ಇಂಗ್ಲೀಷ್ ಬರುತ್ತಿಲ್ಲ ಎನ್ನುವವರೂ ಅದು ಹೇಗೋ ಪಾಸಿಂಗ್ ಮಾಕ್ಸ್ ತೆಗೆದು ಇಂಗ್ಲೀಷ್ ಉಲಿಸಿದವರು ನಿರ್ಮಲಾ ಮೇಡಂ ಅವರನ್ನೂ ಗಿಫ್‌ಫ್ ಅಗಿ ಮೊಟ್ಟಮೊಗಿದ್ದಕ್ಕೆ ಘ್ಯಾಂಕ್ ಹೇಳುವಂತಾಗಿತ್ತು.

ಎತ್ತರದ ಬಳ್ಳಿದೇಹ, ಸಂಪಿಗ ಮುಖ, ಹಾಲುಬಣ್ಣ, ನಾಲ್ಕುವರೆ ಸುತ್ತಿನ ತುರುಬು. ಈಗ ಬ್ಯಾತಲೆಗಂಟ ಬಿಳಿ ಬಾಸಿಂಗ್, ಮೇಡಂ ಧೇರ್ ಹಿಂದಿ ಚಿತ್ರನಟಿ ನಾದಿರಾ ಘರಾ ಕಾಣಾರೆ ಅಂತಲೂ, ಬರಿ ಹತ್ತುವರ್ಷಗಳ ಹಿಂದೆ ಐಶ್ವರ್ಯ ರೈ ನಿವಾಳಿಸಿ ಹಾಕಬೇಕು ಹಾಗಿದ್ದರು ಅಂತಲೂ ಮಕ್ಕಳು ದಿನಕೊಂಡಾವರ್ತಿಯಾದರೂ ಯಾವ ಮೂಲೆಯಲ್ಲಾದರೂ ಮಾತಾಡಿಕೊಳ್ಳುತ್ತಿದ್ದರು. ಅವರ ಗುಳಿಕೆನ್ನು, ಕೆಂಪುತುಟಿ, ಪಾಠ ಕಲಿಸುವ ರೀತಿ, ಮಾದುವೆಯಾಗದೆ ಸುತ್ತ ಹತ್ತಾರಿನ ಬಡ ಮಕ್ಕಳನ್ನು ಮನೇಲಿಟ್ಟುಕೊಂಡು ಶಾಲೆ ಕಲಿಸ್ತಾ, ‘ಮನೆಯನ್ನೇ ಅನಾಧಾರ್ತಮ ಮಾಡಿದ್ದೀರಲ್ಲ’ ಅಂತ ಯಾರಾದರೂ ಬಾಯ್ತುಪ್ಪಿ ಅಂದರೆ ‘ಅಯ್ಯೋ, ಈ ಮಕ್ಕಳ ಮಾಮತೆಯಲ್ಲಿ ನನ್ನ ಅನಾಧತೆಯನ್ನು ತುಂಬಿಕೊಂಡಿದ್ದೇನೆ’ ಎನ್ನುವ ಪ್ರಮಾಣಿಕತೆ...

ದಿನಗಳು ವರ್ಷಗಳು ಕಳೆಯುತ್ತಿದ್ದಂತೆ ಮೇಡಂರನ್ನು ಶ್ರೀತಿಸಲು, ಗೌರವಿಸಲು ಕಾರಣಗಳೂ ಬೆಳೆಯುತ್ತಿದ್ದವು. ಆ ಸೀಮೆಯ ಬಡವರ ಕೇರಿಗಳಲ್ಲಿ ಮೇಡಂ ಅಂದರೆ ಮದರ್ ತೆರೆಸಾಗಿಂತ ಒಂದು ಗುಂಜಿ ಹೆಚ್ಚೇ. ತಮ್ಮ ಬಗ್ಗೆ ಒಂದು ಸಾಲಿನ ಸುಧಿ, ಎರಡು ಹೊಗಳಿಕೆಯ ಮಾತು ಎಲ್ಲಾ ಬರದ ಹಾಗೆ ಕಟ್ಟಿನಿಟ್ಟಾಗಿ ಪಾಲಿಸಿಕೊಂಡವರು. ಅವರ ಮಡಿಲಲ್ಲಿ ಬೆಳೆದು ಈಗ ಎಲ್ಲೆಲ್ಲೊಂದು ಹೊಡ್ಡ ಹೊಡ್ಡ ಹುದ್ದೆಗಳಲ್ಲಿದ್ದ ಮಕ್ಕಳು ಮೇಡಂ ಹೆಸರು ಶಿವಿಗೆ ಬಿಂದ್ರೆ ಸಾಕು, ಹೊತ ಜಾಗದಿಂದ ಎದ್ದು ನಿಲ್ಲುತ್ತಾರೆಂದೂ, ಹಾಕಿದ ಕ್ಯಾಪ್ ತೆಗೆದು ಕೈಯಲ್ಲಿ ಹಿಡಿದುಕೊಳ್ಳುತ್ತಾರೆಂದೂ, ಉಣಿತ್ತಿದ್ದರೂ ಕೈ ಜೋಡಿಸುತ್ತಾರೆಂದೂ, ತಮ್ಮ ತಮ್ಮ ಹೆಣ್ಣುಕೊಸಿಗೆ ಮೇಡಂ ಹೆಸರಿಟ್ಟಿದ್ದಾರೆಂದೂ ಪ್ರತೀತಿಂದೇ ಇದೆ. ಸ್ವತಃ ಅವರನ್ನು ನೋಡಿರದಿದ್ದರೆ ಬಂಕಿಮಂಡ್ರರ ಕಾದಂಬರಿಯಿಂದಲೂ, ತಾಗೋರರ ಕಾದಂಬರಿಯಿಂದಲೂ ತುಂಡು ತೆಗೆದು ಜೋಡಿಸಿದ ಚಿತ್ರದಂತೆ ಅನ್ನಿಸಿಬಿಡಬಹುದು. ಅದಕ್ಕೇ ಈ ಹೊಸ ಹೈಕಳಿಗೂ ಎಂಥದೋ ಹಾರುತ್ತು. ನೆಲದಾಳದ ಮಾಮತೆಯ ಸೆಲೆಯೋಂದಕ್ಕೆ ತಾವೂ ಸಾಕ್ಷಿಗಳಾಗುತ್ತಿರುವುದಕ್ಕೆ. ಮೀಸೆ ಮೂಡಿದ ತಮ್ಮ ಪುರುಷ ಗಾಢೆ ಮರೆತು ಅಂಬಗಾಲಿದುವ ಮಗುವಿನಂತಾಗುತ್ತಿದ್ದರು.

ಕಾಲೇಜಿನ ರೌಡಿ ಅಂತ ಹೆಸರು ಮಾಡಲು ದಿನಕ್ಕೆರದು ಮೊಟ್ಟೆ ತಿಂದು ಜಿಮಾಗೆ ಹೊಗುತ್ತಿದ್ದ ರಾಜಣ್ಣ ಕಡೆಗೂ ಸೋಲೊಪ್ರಿಕ್ಸೊಂಡ ಕಢೆ ಭಲೆ ಮಜವಾಗಿತ್ತು. ಹನೆಬಿಂಚ್‌ನ ಕೋಳಿಪಾಟ್‌ಯಲ್ಲಿ ಎರಡು ಬಿಯರ್ ಹೊಟ್ಟೆಗೆ ಹೊಯ್ಯುಕೊಂಡು, “ಮೇಡಂ ಒಬ್ಬರಿಲ್ಲದಿದ್ದರೆ ಲೈಬ್ರರಿ ಪುಸ್ತಕ ಗಾಯಬ್ ಮಾಡಿದೆ. ತ್ರಿನಿಪಾಲ್‌ರನ್ನು ಭೇಂಬರಿನಲ್ಲೇ ಕೂಡಿ ಹಾಕಿದೆ. ಮೇನ್ ಎಕ್ಸ್‌ಮ್ ಕೊಳ್ಳ್ನ್ ಪೇಪರ್ ರಾತ್ಮ್‌ರಾತ್ರಿ ಹೊಡಿತ್ತಿದ್ದೆ” ಅಂತ ಪಂಟು ಹೊಡೆದನಂತೆ. ಆ ಸಣಕಲ ವೆಂಕಟರಮಣ “ಇಲ್ಲರೆ ಇಲ್ಲರೆ ಅಂಬೋ ರಾಗ ಬೇಡ ಮೇಡಂ ಅವು ಮುಂದೆ ಏನ ಮಾಡಿ ಹೇಳಾ?” ಅಂದನಂತೆ. ರಾಜಣ್ಣ, “ಇಲ್ಲಪ್ಪ ಅವು ಮುಂದೇನೂ ಮಾಡೂಕಾಗುದಲ. ಕಡಿಗೆ ತೆಂಗಿನ ಮರದ್ದಂದ ಬೊಂಡಾ ಕದಿಯೂಕೊ ಆಗೂದಲ” ಅಂತ ಡಿಕ್ಕೇರ್ ಮಾಡಿಕೊಂಡುಬಿಟ್ಟನಂತೆ.

ಸಾಮಾನ್ಯವಾಗಿ ಮೇಡಂ ಎಕ್ಸ್‌ಮ್ ಡ್ಯೂಟಿಗೆ ಬರುವುದಿಲ್ಲ. ಅವರು ಮುಂದಿನ ವರ್ಷವೇ ರಿಟ್ಯೇಂಡ್ ಆಗಲಿರುವವರು. ಮೇಡಂ ಬಂದು ಬಿಟ್ಟರೆ ಹೇಗೋ ಬರೆದು ಬರುವೆ ಎಂಬ ಹುಂಬತನ ನಡೆಯಲಾರದೆಂಬ ಆತಂಕ ಬೇರೆ. ಅದ್ದಾಕೋ ಮೇಡಂ ಎದುರು ಜೀಟಿಂಗ್ ಮಾಡಲು ಆಗುವುದಿಲ್ಲ. ಅವರು ತುಟಿಬಿಟ್ಟೆ ಒಂದು ನುಡಿ ಆಡದಿದ್ದರೂ, ಅವರ ಕಣ್ಣಿಗಳು ಒಳಹೊಕ್ಕು ತಡಕಾಡಿಬಿಡುತ್ತವೆ ಅನ್ನಿಸುತ್ತದೆ. ಆದರೂ.... ಮೇಡಂ ಹಿಂಗೆ ಬಬ್ಬೊಬ್ಬರ ಹೆಚ್ಚಿರುವು ಬರುತ್ತಾರಲ್ಲ. ಪೇಪರಿಗೆ ಸಹಿ ಮಾಡಲು, ಆಗ ನಮ್ಮ ಮ್ಯಾ ಸಣ್ಣಗೆ ನಡುಗುವುದನ್ನು ಹಿಡಿದುಕೊಳ್ಳಲೂ ಆಗುತ್ತಿಲ್ಲ.

ಇವತ್ತು ಮೇಡಂ ಕ್ಕಾಸಿನೋಳಗೆ ಸುಮುಗ್ಗೆ ಬಂದು ನಿಂತರು. ಮೊಬೈಲ್‌ಗಳು ತನ್ನಿಂದ ತಾನೇ ಸ್ನಿಚ್ ಆಪ್ ಅಗಿ ಡಯಾಸ್ ಮೇಲೆ ಹೋಗಿ ಕೂಡಿದ್ದು. ಬ್ಯಾಗುಗಳು ಹೊರ ಹೋದವು. ತುಟಿಗಳು ಅಂಟು ಹಜ್ಜಿದಂತೆ ಕೂಡಿದ್ದು. ಕೇಗಳು ತಮ್ಮ ಮೃಯಿನ್ನು ತಡಕಾಡಿ ಕಿಸೆಯಲ್ಲಿ ಬೇರೇನೂ ಇಲ್ಲವೆಂದು ಖಾತೀ ಮಾಡಿದ್ದು. ಕ್ಲೌಸಿಗೆ ಕ್ಲೌಸೇ ಮಿನುಗು ಮೋದಲ್ಲಿ ಕೂತ ಚೆಂದಕ್ಕೆ ಧ್ಯಾಂಕ್ಸ್ ಹೇಳುವವರಂತೆ ಮೇಡಂ ಸಣ್ಣಗೆ ನಕ್ಕರು. ಆ ನಗೆಯ ದಳದಳಗಳನ್ನು ಕಳ್ಳುಗಳಲ್ಲಿ ಹೆಚ್ಚೆ ಹೆಚ್ಚೆ ಮುಕ್ಕಳು ನಿಧಿ ಸಿಕ್ಕಂತೆ ಹುರುಪಾದರು. ಈ ಪರೀಕ್ಷೆ ಪಾಸಾದ ಹಾಗೇ, ಅಂತ ಕೆಲವರಿಗೆ ಅನ್ನಿಸಿತಾದರೂ, ‘ಟಿಪ್ಪ ಬಂದು ತಾಸಿಗೇ ಮುಗಿದು ಹೋಗುತ್ತದಲ್ಲವಾ’ಅಂತ ಬೇಸರವೂ ಆಯಿತು.

ಇಪ್ಪತ್ತು ಮಾಕ್ಸ್‌ನ ಪ್ರಶ್ನೆಪತ್ರಿಕೆಗಿಂತ, ಮೇಡಂ ಏನು ಮಾಡಿದಾರೆ? ಹೇಗೆ ನಿಂತಿದ್ದಾರೆ? ಅದ್ಯಾಕೆ ಹಾಗೆ ಕ್ಯೆ ಕಟ್ಟಂಡಿದಾರೆ? ಏನು ಯೋಜ್ಞೆಲಿರಬಹುದು? ಅರೆ ಬಲಗ್ಗೆ ಬೆರಳುಗಳು ಎಡತೋಳಿನ ಮೇಲೆ ರಿದಂ ಹಾಕ್ತಿವೆಯಲ್ಲ, ಅವರ ಮನಸ್ಸಿನೋಳಗೆ ಸುಳಿತಿರೋ ಹಾಡು ಯಾವುದಿರಬಹುದು? ಹಿಗೇ.... ಬರೆಯುತ್ತಿರುವವರಂತೆ ತಲೆತಗ್ಗಿಸಿ ಓರೆಗಳ್ಳಲ್ಲಿ ತಮಗೆ ನಿಲುಕಿದಪ್ಪ ಅಳೆಯುವ ಸುರಿಯುವ ಸಾಹಸದಲ್ಲಿದ್ದರು. ಅರಳಿದ ಕುರಿಂಜಿ ಹೂ ಬೆಟ್ಟದೆನರು ಮತ್ತೇನು ಯೋಜನೆ ಬರಲು ಸಾಧ್ಯ? ಸುಮನ್ನೆ ಕಳ್ಳುನೋಯುವಪ್ಪ ನೋಡುವುದು, ಮನಸ್ಸು ದಣಿಯುವಪ್ಪ ತುಂಬಿಕೊಳ್ಳುವುದ ಬಿಟ್ಟು.

ಅರೆ ಮೇಡಂ ಎಷ್ಟೋ ಹೊತ್ತಿನಿಂದ ಅಲ್ಲೇ ನಿಂತಿದ್ದಾರಲ್ಲ. ಏನಿದೆ ಅಲ್ಲಿ? ಅದ್ಯಾಕೆ ಆ ಖಾಲಿ ಡೆಸ್ಕನ್ನೇ ನಿರುಕ್ತಸ್ಥಿತಿದ್ದಾರೆ. ಅಲ್ಲಾಡದೆ ಪ್ರತಿಮೆಯ ಹಾಗೆ. ಈಗ ಹಗೂರ ಹೋಗಿ ಮೇಡಂ ಭುಜ ಹಿಡಿದು ಮೆಲ್ಲ ಕೂಡಿಸಿ ಅವರ ತಲೆ ಒರಗಿಸಿ ಆ ಹಣೆಯ ಬೆವರನ್ನು ಈ ದುಪ್ಪಟ್ಟಾದಿಂದ ಬರೆಸಿ ಟೆ ಹೇಗೆ ಸಾಧ್ಯ? ಅವರು ಮೇಡಂ. ನಾನು ಮೋದಲೇ ಮಟ್ಟಬೇಕಿತ್ತು. ಮೇಡಂ ಪ್ರೇಂಡ್ ಆಗಬೇಕಿತ್ತು. ಆಗ ಸಾಧ್ಯವಾಗುತ್ತಿತ್ತು. ಆ ಮಂಜುಳ ಖಾಲಿ ಹಾಳೆಯ ಮೇಲೆ ಕನಸು ಸುತ್ತುತ್ತಿದ್ದಳು.

ಓ ಮೇಡಂ ಬೆರಳು ಡೆಸ್ಕ್ ಸವರುತ್ತಿವೆ. ಪಕ್ಕದ ಡೆಸ್ಕಿನ ಸುರೇಖಾಗೆ ತಿಳಿದುಹೋಯಿತು. ಮೇಡಂ ಆ ನೆನಪನ್ನು ಸವರುತ್ತಿದ್ದಾರೆ. ಅದೇ ವರ್ಷದ ಕೊನೆಗೆ ರಾಮಾರಂಪಾಟ ಆಗುವುದರಲ್ಲಿತ್ತಲ್ಲ. ಆ ಹಮೀದ ಮತ್ತು ಅರುಣಾರ ನೆನಪನ್ನು. ಆ ಡೆಸ್ಕಿನ ಮೇಲೆ ದಪ್ಪಗೆ ಇಂಕನಲ್ಲಿ ಬರೆದ ಮನೆಯ ಜಿತ್ತುವಿದೆ. ಅದು ಹಮೀದ ಬರೆದದ್ದು, ಅರುಣಾಗ. ತಾವಿಬ್ಬರೂ ಮದುವೆ ಆದ ಮೇಲೆ ಇಂಥದೇ ಮನೆಕಟ್ಟಿ, ಮನೆಸುತ್ತ ಮಟ್ಟ ತೋಟ ಮಾಡಿ ಆ ತೋಟದ ತೋಗುಮಂಡದ ಮೇಲೆ ಕೂಡಿಸಿ ಲಾಲಿ ಹಾಡುವೆ ಅಂದಿದ್ದನಂತೆ. ಈ ಪಿಸುಗು ಕಾಲೇಜಿಡ ಹರಡಿ ಈ ಪ್ರೇನಲ್ ಇಯರ್ ಕ್ಲಾಸರೂಂನ ಡೆಸ್ಕಿನ ಮೇಲಿನ ಮನೆ ಗೋಲಗುಂಭಜೇನೋ ಅಂದುಕೊಂಡು ನಾವೆಲ್ಲ ತಂಡ ತಂಡವಾಗಿ ಬಂದು ನೋಡಿ ಹೋದವರಲ್ಲವೆ? ಆಗೆಲ್ಲ ನಮಗೆ ಅರುಣಾಳ ಬಗ್ಗೆ ಕರಬುವಂತಾಗಿತ್ತು. ದೇವರೆ, ಹಮೀದನಂತಹ ಪ್ರೇಮಿಯೊಬ್ಬ

ನಮಗೂ ಗಂಡನಾಗಲಿ ಅಂತ ಹೆದಹೆದರುತ್ತ ಬೇಡಿಕೊಂಡಿದ್ದು ಸುಳ್ಳಿ? ಹಮೀದ-ಅರುಣಾ ಮೂರು ವರ್ಷ ಒಟ್ಟೆಟಿಗೆ ಕಾಂಟಿಟ್ ಮಾಡ್ತಾ ಪಾಪ, ಪ್ರೀತಿಸಿಬಿಟ್ಟರು. ಫೋರ ಯಾರಿಗೂ ಬೇಡ. ಪರೀಕ್ಷೆಗಿನ್ನೂ ಎರಡು ತಿಂಗಳಿತ್ತು. ಅವರ ಮನೆಲೀ ಕಾಲೇಜು, ಎಕಾಮ್ ಎಲ್ಲ ಬಿಡಿಸಿಬಿಟ್ಟರು. ಅಕ್ಕರಶಃ ನಜರಬಂದಿಯಾಗಿಸಿದರು. ಅವರ ಮನೆಕಡೆ ಓಣಿಗೆ ಹಮೀದನಿರಲಿ, ಹುಡುಗರಲೆ ಕಡೆಗೆ ಹುಡುಗಿಯರು ಹೋಗುವುದೂ ನಿಷೇಧಿಸಲ್ಪಟ್ಟತ್ತು. ಅವಳ ಮಾವನ ಮಗನೊಬ್ಬಿಗೆ ಮದುವೆಶಾಸ್ತ ಮಾಡಿ ಸೂಲ್ಲಾಪುರಕ್ಕೆ ಕಳಿಸಿದರಂತೆ. ಆಮೇಲೆ ಜಾತ್ರೆಗೂ ಅವಳಿತ್ತ ಬಂದಿಲ್ಲ.

ಮೇಡಂ ಕಳ್ಳು ನೀರಾಡುತ್ತಿದೆ. ಹೌದು. ಸರಗಿನ ತುದಿ ಕೆಳ್ಳಿಗೊತ್ತಿಕೊಂಡರು. ಅಯ್ಯೋ ಮೇಡಂ ಡೆಸ್ಕಿನ ಮೇಲೆ ಕುಸಿದಂತೆ ಕೂಡರು. ಅವರ ಮುಖ ಮರೆಯಾಗಿದೆ. ಬೆನ್ನು ಏರಿಳಿಯುತ್ತಿದೆ. ಅಳುತ್ತಿದ್ದಾರೆಯೇ? ಅವರಿಗೆ ಹಮೀದನ ನೆನಪಾಯಿತೆ? “ನನ್ನ ತಡಿಬೇಡಿ ಮಿಸ್. ಅವರು ಅದೇನು ಮಾಡ್ತಾರೋ ಮಾಡಲಿ. ನಮ್ಮಿಬ್ಬರನ್ನು ಕೊಳ್ಳಿಹಾಕಲಿ ನೋಡುವಾ” ಆವತ್ತು ಹಮೀದ ಬಿಕ್ಕಳಿಸುತ್ತಿದ್ದ. ಹಮೀದ-ಅರುಣಾ ಸಿನಿಮಾಗಳ ಪ್ರೇಮಿಗಳ ಹಾಗೆ ಮರಸುತ್ತಲಿಲ್ಲ. ಎಲ್ಲಂದರಲ್ಲಿ ತಿರುಗಲಿಲ್ಲ. ಏನೂ ಇಲ್ಲ. ಅದೆರ ಢೇಳ್ ಸಿನಿಮಾದ ಗೂಂಡಾಗಳಂತೆ ಉರ ಮಂದಿ ಕ್ಯೆಯಲ್ಲಿ ಬಡಿಗಿ ಹಿಡಿದು ಕಾಲೇಜಿಗೆ ಬರುತ್ತಿದ್ದರು. ಆ ಗೂಂಡಾನ ತಮ್ಮನೊಬ್ಬ ಮೇಡಂಗೆ ವಿಷಯ ತಿಳಿಸಿದ್ದಂತೆ, ಮೇಡಂ ಹಮೀದನ ಕ್ಯೆ ತಮ್ಮ ನೆತ್ತಿಯ ಮೇಲಿರಿಸಿ ಆಳೆ ಮಾಡಿಸಿಬಿಟ್ಟರಲ್ಲ. ಬಂದವರ ಮುಂದೆ “ತಪ್ಪಾಯ್ಯ. ಇನ್ನೊಂದೂ ಅವಳೊರಿದಿಗೆ ಮಾತನಾಡುವುದಿಲ್ಲ. ಪ್ರೀತಿಸುವುದೂ ಇಲ್ಲ” ಅಂತ ಹೇಳಿಸಿಬಿಟ್ಟರು.

ಹಮೀದ ಹೇಳಲಾರೆ ಅಂದ. ಹತ ಮಾಡಿದ. ಸಿಟ್ಟಿಗೆದ್ದ ಮೇಡಂ “ನನ್ನಾಳ್ ಹಮೀದ, ನೀ ಹೇಳುತ್ತಿ ಅಷ್ಟೇ” ಅಂತ ಅತ್ಯುಬಿಟ್ಟಾಗ್ ‘ಆಗಲಿ ಮಿಸ್’ ಅಂದ. ಆ ರಾಕ್ಕಸರು ಗೆದ್ದವರ ಶುಷಿಯಲ್ಲಿ “ನಿಮ್ಮಲಾ ಮೇಡಂ, ಈಗ ಸರಿ ಆಯ್ದು. ಅದ್ದ ಈ ಹುಡ್ ಮಾತಿಗೆ ತಪ್ಪಾದಾ ಅಂದರ ಇವನ ಹೊ ಹಿಂಗ, ಇದೂ ನಿಮ್ಮ ಕಾಲೇಜಿನ ಬಾಗಿಲ್ಲ ತುಗ್ಗೇವಿ ಮುಶಾರ್” ಅಂತ ಅಭ್ರಜಿಸಿದ್ದೇನು. ಆಗ ಒಂದು ವಾರ ಮುಂಚೆ ಪಕ್ಕದ ಖಾನಾಪುರದಲ್ಲಿ ಹೀಗೆ ಮುಡುಗ ಮುಡುಗಿನ್ನು ಕೊಳ್ಳಿ ಹಾಕಿದ್ದರಲ್ಲ. ಅಬ್ಬು, ಹೊಟ್ಟೆ ರೂ ಅಂದಿತ್ತು. ಮುಣ್ಣ ಹಮೀದ ಈ ನೋವನ್ನು ಸಂಭಾಳಿಸಿಕೊಂಡ. ಒಳ್ಳೆ ಮಾಕ್ಸ್ ತಗೊಂಡ. ಅವನ ಮುಖಿದಲ್ಲಿ ಗೆಲುವಿರಲಿಲ್ಲ. ಅದು ಅರುಣಾಳ ನೆನಪಿಗೆ ಅಡವಾಗಿ ಹೋಯ್ದು. ಈಗವನು ಮುಂಬ್ಯೆಯಲ್ಲಿ ಯಾವುದೋ ಕೋಸ್ ಮಾಡಿದಾನೆ. ಇಲ್ಲಿದಿದ್ದರೆ ಪಾಪ ಅವನ ಅಮ್ಮೆ ಆ ಭಾಂಡೆ ಬಗ್ಗಾಣದ ಘಾತುಮ್ಮೆ ಏನು ಮಾಡುವಂತಿದ್ದಳು? ಆದರೆ ನಿಮ್ಮಲಾ ಮೇಡಂ ಮಾತ್ರ ಕುಸಿದು ಹೋದರು. ಜೀವ ಉಳಿಸಿದ್ದಕ್ಕೆ ಸುಖಿವೇ ಶಾಕ್ಷತವಾಗಿ ಅಗಲಿಸಿದ್ದಕ್ಕೆ ನೋವೇ ಪಾಪ. ಏನು ಮಾಡಬೇಕವರು?

ಓ, ಬೆಲ್ಲಾಯಿತು. ಒಂದು ತಾಸಾಯಿತೇ ಇಷ್ಟು ಬೇಗ. ಅಕಾ, ಮೇಡಂ ಸರಗಿಂದ

ಮುಖವಿಡೀ ಒರೆಸಿಕೊಂಡು ಬೆನ್ನು ನೆಟ್ಟಿಗೆ ಮಾಡಿ ಕೂತರು. ಅವರಿಗೆ ನೋವಾಗಿದೆ. ಅವರಿಗೆ ಎದ್ದು ಬಂದು ಹೇಪರ್ ತಗೊಳ್ಳಲಾರರು. ನಾವೇ ನಿಧಾನ ಹೋಗುವ. ಹೇಪರುಗಳನ್ನು ಮುಂದಿಡುವಾ. ಖಾಲಿಯಿದ್ದರೆ ಇರಲಿ. ಮನಸ್ಸು ತುಂಬಿದಂತಾಗಿದೆ. ಅಕ್ಕಾ, ನೋಡಲು ಮೇಡಂ ಗಲ್ಲದ ಮೇಲೆ ಕ್ಷೇತ್ರಿನ ಪಸೆಯಿದೆ. ರೆಪ್ಪೆ ತೋಯ್ಯಿದೆ. ಹಾಪ, ಅವರ ಮನೇಲಿ ಸಣ್ಣ ಸಣ್ಣ ಮಕ್ಕಳು, ಅಡಿಗೆಯವರು, ಕೆಲಸದವರು ಮೇಡಂಗೆ ಸಮಾಧಾನ ಯಾರು ಮಾಡಿಯಾರು? ನಾವು ಹೇಳಬಹುದಾ, ಹೇಗೆ? ನಾಲಿಗೆ ವಿಳುತ್ತಿಲ್ಲ. ಮನಸ್ಸಿನೊಳಗೆ ದೊಡ್ಡ ದನಿಯ ಗದ್ದಲ. ಹೊರಗೆ ತುಟಿ ಬಿಜ್ಜಲಾಗುತ್ತಿಲ್ಲ. ಮಿಸ್ ಏಳಿ ಮಿಸ್, ನಾವು ನಿಮ್ಮ ಮಾತು ಕೇಳುವೇ. ಚೆಂದಾಗಿ ಓದ್ದೇವೆ ಏಳಿ ಮಿಸ್, ನೀವು ತಮ್ಮ ಮಾಡಿಲ್ಲ, ಏಳಿ ಮಿಸ್, ನಮಗೆ ಅರ್ಥವಾಗುತ್ತೇ ಏಳಿ... ಅರೆ, ಮಿಸ್ಗೆ ಕೇಳಿತಾ, ಎದ್ದು ನಡೆದಾಯಿತಲ್ಲ.



## ಭಗವದ್ವಿತೀ ಹಾಗೂ ಅಪರಾಧ ಮತ್ತು ಶಿಕ್ಷೆ

- ಎಸ್. ವೆಂಕಟರಾಂ

ವ್ಯಾಸ ರಚಿಸಿದನೆಂದು ನಂಬಲಾಗಿರುವ ಭಗವದ್ವಿತೀ ಬಂದು ಪ್ರವಚನ. ದೋಸ್ತೋವಸ್ಯಾಯ ಅಪರಾಧ ಶಿಕ್ಷೆ ಬಂದು ಕಾದಂಬರಿ. ಬಂದು, ಎರಡು ಸಾವಿರದ ಐನೂರು ವರುಷದಪ್ಪು ಪ್ರಾಚೀನ ಭಾರತೀಯ ದಾಶನಿಕ ಗ್ರಂಥ. ಇನ್ನೊಂದು ನೂರು ವರುಷದಪ್ಪು ಈಸ್ಟೀನ್ ರಷ್ಯನ್ ಸಾಹಿತ್ಯ ಕೃತಿ. ಈ ಎರಡರ ಕಥಾ ಸಂದರ್ಭಗಳೂ ಸಂಪೂರ್ಣವಾಗಿ ಬೇರೆ ಬೇರೆ. ಆದರೆ ಈ ಎರಡೂ ಕೃತಿಗಳೂ ಶೋಧಿಸುವ ಮೂಲ ಸಾಮಗ್ರಿ ಬಂದು ಆಧ್ಯಾತ್ಮಿಕ ತರ್ಕ.

ಭಗವದ್ವಿತೀ ಕುರುಕ್ಷೇತ್ರದಲ್ಲಿ ಕಿಂಕರ್ತವ್ಯ ಮೂರಧನಾದ ಕ್ಷತ್ರಿಯನೊಬ್ಬನಿಗೆ ಆ ಯುದ್ಧದ ಸೂತ್ರಧಾರ ಮಾಡಿದ ಉಪದೇಶ. ಸಂತೇಯ ನಡುವೆ ನಿಂತು ಹೇಳಿದ ತತ್ವ, ಯುದ್ಧಸನ್ನಿಧಾರದ ಯೋಧರು, ಅವರು ಕ್ಯಾರ್ಯಲ್ಲಿ ಹಿಡಿದ ಮಾರಕ ಶಸ್ತ್ರಾಸಗಳು, ಯೋಧರ ಶಂಖನಾದ, ಕೊಂಬು, ಹೋಲು, ಮದ್ದಲೆಗಳ ನಿನಾದ, ಕುದುರೆಗಳ ಹೇಷಾರವ. ಇಂತಹ ಸನ್ನಿವೇಶದಲ್ಲಿ ಯುದ್ಧ ಆರಂಭವಾಗಲಿರುವ ಮನ್ನ ಅರ್ಜುನ ಸಾರಥಿ ಕೃಷ್ಣನಿಗೆ ಹೀಗೆ ಕೇಳಿಕೊಳ್ಳುತ್ತಾನೆ:

“ಧೃತರಾಷ್ಟ್ರನ ದುಷ್ಪ ಸಂಶಾನದ ಆಣತಿಯತೆ ಯುದ್ಧಮಾಡಲು ಸನ್ನಿಧಾಗಿ ನಿಂತಿರುವ, ನಾನು ಯಾರೋಡನೆ ಹೋರಾಡಬೇಕಾಗಿರೆಯೋ ಅಂಥ ನನ್ನ ಶತ್ರುಗಳನ್ನು ನಾನು ನೋಡಬೇಕು. ನನ್ನ ರಥವನ್ನು ಅಲ್ಲಿಗೆ ಒಯ್ದು ನಿಲ್ಲಿಸು.”

ಕೃಷ್ಣ ಎರಡು ಪಾಳಯಗಳ ನಡುವೆ ರಥವನ್ನು ನಿಲ್ಲಿಸುತ್ತಾನೆ. ಅರ್ಜುನ ಅಲ್ಲಿ ಉಭಯ ಶಿಭಿರಗಳಲ್ಲಿಯೂ ಹಂಚಿಯೋಗಿ ಪರಸ್ಪರ ಕೊಲ್ಲಲು ಸಿದ್ಧರಾಗಿ ನಿಂತಿದ್ದ ಬಂದು ಬಾಂಧವರು, ಮಿತ್ರರು, ಗುರುಗಳನ್ನು ಪರಮ ವಿಷಾದದಿಂದ, ಕರುಣೆಯಿಂದ ನೋಡುತ್ತಾನೆ. ಇದು ಭಗವದ್ವಿತೀಯ ಸಂದರ್ಭ.

ಚಿಕ್ಕಂದಿನಿಂದಲೂ ಯುದ್ಧದ ಸಂಸ್ಕಾರ ಪಡೆದಿದ್ದ ಕ್ಷತ್ರಿಯನಾದ ಅರ್ಜುನನಿಗೆ ಧರ್ಮ ಸಂದಿಗ್ಧ ಹಂಟುತ್ತದೆ. ಅಲ್ಲಿಂದ ಮುಂದೆ ಮಹಾಭಾರತದ ಯುದ್ಧದ ವರದಿ ಗಾರನಾದ ಸಂಜಯನ ಮುಖಾಂತರ ಪ್ರಸಿದ್ಧ ಕೃಷ್ಣಾರ್ಥನ ಸಂವಾದ ಬಿಜ್ಜಕೊಳ್ಳುತ್ತದೆ. ಅರ್ಜುನ ತನ್ನ ಅಳಳನ್ನು ಹೀಗೆ ತೋಡಿಕೊಳ್ಳುತ್ತಾನೆ:

“ನನ್ನ ಬಂಧು ಬಾಂಧವರನ್ನು ಇಲ್ಲಿ ಕಂಡಾಗ ನನ್ನ ಕ್ಯಾಲು ಸೋಲುತ್ತವೆ. ಬಾಯಿ ಒಳಗುತ್ತದೆ. ಮೈ ನಡಗುತ್ತದೆ. ಕೂದಲು ನಿಮಿರುತ್ತದೆ. ಜರ್ಮ ಉರಿಯುತ್ತದೆ. ಗಂಧಿಷ್ಠ ಕ್ಯಾಯಿಂದ ಜಾರುತ್ತದೆ... ಹೀಗೆ ಬಂಧು ಬಾಂಧವರನ್ನು ಕೊಲ್ಲಲುಪುದರಿಂದ ಏನನ್ನು ತಾನೇ ಆಶಿಸಬಹುದು?.... ಇದು ಸೋತವರನ್ನು ಅಧೋಗತಿಗಿಳಿಸಿ, ಗದ್ದವರನ್ನು ಶಾಪಗ್ರಸ್ತನನ್ನಾಗಿ ಮಾಡುತ್ತದೆ... ನಾನು ಮಾಡಮೋರಟಿರುವುದು ಏನು? ಮಹಾತಾಪಕರವಾದ

ಸ್ವಜನ ಹತ್ಯೆ ನಾನಪ್ಪ ಸಾಧಿಯೇ? ನಾನು ಅವರನ್ನು ಕೊಲ್ಲುವುದಿಲ್ಲ. ಅವರೇ ನನ್ನನ್ನು ಕೊಲ್ಲಲಿ. ಅದೇ ಉತ್ತಮ. ಈ ಲೋಕದ ರಾಜ್ಯವಾಗಲೀ, ದೇವಲೋಕದ ಸಿಂಹಾಸನವಾಗಲೀ ಈ ವ್ಯಧೆಯನ್ನು ನಿವಾರಿಸಲಾರದು.”

ಇಷ್ಟು ಹೇಳಿ ಹೃದಯದಲ್ಲಿ ವ್ಯಧೆ ತುಂಬಿ ಕಡ್ಡಿನಲ್ಲಿ ನೀರು ತುಂಬಿ ತನ್ನ ಬಿಲ್ಲು ಬಾಣಗಳನ್ನು ಕೆಳಗೆಸೆಡು ರಥದ ಪೀಠದ ಮೇಲೆ ಅಜುಂ ಕುಳಿತು ಬಿಟ್ಟ. ಈ ಸನ್ನಿಹಿತದಲ್ಲಿ ಯಾರಾದರೂ ಏನು ಮಾಡಬೇಕು?

ಇಲ್ಲಿಂದ ಮುಂದೆ ಶ್ರೀಕೃಷ್ಣನ ವ್ಯಕ್ತಿತ್ವ ಪೂರ್ವಾವಾಗಿ ಪರಿಸ್ಥಿತಿಯನ್ನೂ ಸಂವಾದವನ್ನೂ ತನ್ನ ಹತೋಟಿಗೆ ತೆಗೆದುಕೊಳ್ಳುತ್ತದೆ. ಅವನ ವಾಕವಾಹ ವ್ಯಕ್ತಿತ್ವದ ಅಧಿಕಾರಿಯಂತೆ ಶ್ರೇಲಿ, ದಾರ್ಶನಿಕ ಪಾಂಡಿತ್ಯದೆಂದುರಿಗೆ ಅಜುಂ ನ ತರ್ಕಶಕ್ತಿ, ಬೆಂತನ ಸಾಮಧ್ಯ ನಿಧಾನವಾಗಿ ಕರಗಿ ಹೋಗುತ್ತದೆ. ಅತ್ಯಂತ ಮಾನವೀಯ ಸಂದಿಗ್ಧಕ್ಕೆ ಖಿಂದ್ಯ ಭೂಮಿಗಳಿಂದ ಬಂದ ಭಗವಂತ ಅಧಿಕಾರವಾಣಿಯಿಂದ ಸಮಾಧಾನ ಸೂಚಿಸುತ್ತಾನೆ. ಅವನ ಸಮಾಧಾನದ ಧಾಟಿ:

“ನಿನಗೆ ಇಂಥ ಹೃದಯ ದೊಬಲ್ಯ ಸಲ್ಲದು. ನಾನು ಅಜರಾಮರ, ಎಲ್ಲ ಜೀವರಾತಿಗಳ ಪ್ರಭು. ಧರ್ಮಗ್ರಾಹಿಯಾದಾಗಲೆಲ್ಲ ನಾನು ಬಂದು ದುಷ್ಪ ಶಿಕ್ಷಣ, ಶಿಷ್ಟ ರಕ್ಷಣೆ ಮಾಡುತ್ತೇನೆ. ನನ್ನ ಪಕ್ಷತ್ವಿಯ ಮೂಲಕವೇ ನಾನು ಜಗತ್ತಿನ ಸೃಷ್ಟಿ ಪ್ರಾಳಯಗಳ ಕರ್ತ. ನನ್ನ ರೂಪ ಸ್ವಭಾವ ಅರಿತವನು ಜೀವನುಕ್ತ. ನನ್ನನ್ನು ಆರಾಧಿಸುವವನ ಇಷ್ಟಾರ್ಥಗಳನ್ನು ನಾನು ಮೂರ್ಯವನ್ನೇನೆ. ಜಾತುವರ್ಣದ ಕರ್ತನಾದ ನಾನು ಎಲ್ಲ ಕತ್ತಲನ್ನೂ ನಿವಾರಿಸುವ ಜ್ಯೋತಿಯಂತಹ ಅರಿವು. ಈ ಜನರೆಲ್ಲ ನನ್ನಿಂದಲೇ ಹತರಿಗಿದ್ದಾರೆ. ನೀನು ನಿಮಿತ್ತ ಮಾತ್ರ. ಕ್ಷಮಿಯನಾದ ನಿನಗೆ ಈ ಯಾದ್ಯ ಧರ್ಮ ಸಮೃತ.”

ಮನುಷ್ಯನ ಚಿಂತನೆ. ಸಾರಾಸಾರ ವಿಚಾರ, ನಿರ್ಧಾರಕ್ಕೆ ಇಲ್ಲಿ ಏನೇನೂ ಮಹತ್ವವಿಲ್ಲ. ಅವನು ನಿಮಿತ್ತ ಮಾತ್ರ. ಪ್ರವಚನದ ಎಲ್ಲ ತಿರುವು ಮುರುವುಗಳ ಮುಖ್ಯ ಧಾರೆ, ನಾನು ಎಂಬ ಈ ಧ್ವನಿ. ಆಧುನಿಕ ಕಾಲದಲ್ಲಿ ಈ ಧಾಟಿಯಲ್ಲಿ ಯಾರಾದರೂ ಮಾತನಾಡಿದರೆ ಆತನಿಗೆ ಮ್ಯಾಗಲೋಮ್ಯಾನಿಯ ಇದೆ - ಎನ್ನುತ್ತಾರೆ. ಕಡೆಗೆ ಈ ರಭಸದಿಂದ ಬಚಾವಾಗಿ ಏನಾದರೂ ಕೋಮಲವಾದ ಹೂವಿನಂತೆಯೋ ಮೊಳಕೆಯಂತೆಯೋ ಕಂಬಿತ್ಯಾದರೂ ಮಾನವ ಸಹಜವಾದ ವಿಚಾರಶಕ್ತಿ ಉಳಿದಿದ್ದರೆ ಅದನ್ನು ನಿರಾಮಗೊಳಿಸಿದ್ದು ‘ವಿಶ್ವರೂಪ’ ದರ್ಶನದ ದಳ್ಳುರಿ.

“ಕೋಟಿ ಸೂರ್ಯ ಸಮಪ್ರಭವಾದ ಅಸಂಖ್ಯ ಮುಖಗಳ ಅಂಗಾಂಗಗಳ ಸಹಿತವಾದ ಆಭರಣ ವಿಚಿತ್ವವಾದ ವಿಶ್ವರೂಪವನ್ನು ಅಜುಂ ಕಂಡ. ಅದನ್ನು ಕಾಣಲು ದಿವ್ಯದಷ್ಟಿ ಬೇಕಾಯಿತು. ಅದನ್ನು ಶ್ರೀ ಕೃಷ್ಣ ಅಜುಂನನಿಗೆ ನೀಡಿದೆ.”

ಅಲ್ಲಿಗೆ ಮಾನವ ದೃಷ್ಟಿ ಮಾನವ ಸಂವಾದ ಅಂತ್ಯ ವ್ಯಕ್ತಿಯ ವಿಚಾರ ಶಕ್ತಿಗೆ

ಇದು ಕಡೆಯ ಪ್ರಹಾರ. ತಾರ್ಕಿಕವಾಗಿ ಮಾತು ಪ್ರಾರಂಭಿಸಿದ ಕೃಷ್ಣ ಇಲ್ಲಿ ಸರ್ವಶಕ್ತಿನಾಗಿ ಮಾತು ಮುಗಿಸುತ್ತಾನೆ. ಅಜುಂ ಹಿಗೆನ್ನುತ್ತಾನೆ:

“ಅಜಾಗತನಾಗಿ ನಿನ್ನನ್ನು ಕೃಷ್ಣ ಸಂಗಾತಿ ಎಂದು ಕರೆದೆ. ಅಮರನಾದ ದೇವನನ್ನು ಮಿತ್ರ, ನರನೆಂದು ಬಗದೆ. ಕ್ಷಮಿಸು, ಪ್ರಭು ನಿನ್ನ ದಯೆಯಿಂದ ನನ್ನ ಭಾರಂತಿ ನಿಮೂಲವಾಯಿತು. ನನ್ನ ಮನಸ್ಸು ನಿರಾಳವಾಗಿದೆ. ಅದರ ಅನುಮಾನಗಳು ತೀರಿವೆ. ನಿನ್ನ ಆಜ್ಞೆ ನಾನು ಪಾಲಿಸುತ್ತೇನೆ.”

ಧರ್ಮಸಂದಿಗ್ಧದಿಂದ ವಿಷಣ್ಣನಾಗಿದ್ದ ಅಜುಂ ಈ ಸ್ವಷ್ಟ ಮನಸ್ಸಿನಿಂದ ಶ್ರೀಯೆಗೆ ತೊಡಗುತ್ತಾನೆ. ಅವನ ವಿಷಾದ ಹಾಗೂ ಕರುಣೆ ಕರಗಿಹೋಗಿದೆ. ಒಂದು ಮಹಡೋದ್ದೇಶಕ್ಕಾಗಿ ಅವನಿಗೆ ಕೊಲೆ ಮಾಡುವ ಹಕ್ಕು ಇದೆ ಎಂಬ ನಂಬಿಕೆ ಬಂದಿದೆ. ಆದುದರಿಂದ ಈ ಶ್ರೀಯೆ ಪ್ರಜ್ಞಾಮೂರ್ವಕವಾದ, ಮೂರ್ವ ನಿರೋಜಿತವಾದ ಯುದ್ಧವೆಂಬ ಹೆಸರಿನ ಸಾಮೂಹಿಕ ಕೊಲೆ. ಇದರ ಉದ್ದೇಶ ರಾಜ್ಯ ಸಂಪತ್ತಿ ಬಂಧು ಬಾಂಧವರ ಕೊಲೆ ಸಹಿತ ಯುದ್ಧದ ಅನಂತ ಅಪರಾಧಗಳೂ ನೈತಿಕವಾಗಿ ಸಿಂಧು, ಸಮರ್ಥನೀಯ-ಹಾಗೆಂದು ಎಲ್ಲ ತಿಳಿದವನಾದ ಎಲ್ಲಕ್ಕೂ ಕಾರಣಕರ್ತನಾದ ಅತಿ ಮಾನವನಾದ ಕೃಷ್ಣ ಹೇಳುತ್ತಾನೆ. ಅಜುಂ ಕೃಷ್ಣನ ಉದ್ದೇಶಗಳ ಸಾಧನೆ, ನಿಮಿತ್ತ ಮಾತ್ರ. ಅಜುಂ ಈ ಹೋಸ ದೃಷ್ಟಿಯನ್ನು ಮನಸಾರೆ ಒಪ್ಪಿದ್ದಾನೆ. ಉದ್ದೇಶ ಶುದ್ಧವಾದುದರೆ, ಕಳಬಹುದು, ಕೊಲಬಹುದು, ಮುಸಿಯ ನುಡಿಯಲುಬಹುದು, ತನ್ನ ಬಾಧ್ಯಸಬಿಹುದು, ತುಂಬಾ ಪರಿಚಿತ ಸಿದ್ಧಾಂತ.

ಮೂಲತಃ: ಇದಕ್ಕೆ ತದ್ವಿರುದ್ಧವಾದ ಘಟನಾಚಕ್ರ ಹಾಗೂ ತರ್ಕಚಕ್ರ ದೋಸೋಽವಸ್ಥೆಯ ‘ಅಪರಾಧ ಮತ್ತು ಶಿಕ್ಷೆಯದು. ಅದರ ಕಢಾನಾಯಕ ರಾಸೋಽಲ್ಲಿ ಹೋವೆ ಸಾಮಂತ ವರ್ಗಮೂಲದ ಆದರೆ ಇಂದು ಅವನ್ನು ಹನಿ ಕಾಲಿಕ್ಕೆ ಮಾಡುತ್ತಿರುವ ನಿಗರಿತಿಕ ವಿದ್ಯಾರ್ಥಿ. ಮದುವೆಯಾಗಲು ಪ್ರಾಪ್ತ ವಯಸ್ಕಾದ, ಆದರೆ ಬಡತನದ ಕಾರಣದಿಂದ ಅನುರೂಪನಾದ ವರನನ್ನು ಪಡೆಯಲಾರದ, ರಾಸೋಽಲ್ಲಿ ಹೋವನ ಅಭ್ಯಾಸದ ಸಲುವಾಗಿ ಅಪರವಯಸ್ಸಿನ ಉದ್ದೃಟಿ ಶ್ರೀಮಂತನೋಬ್ಬನನ್ನು ಮದುವೆಯಾಗಲೋಪಿತಿರುವ ಅವನ ಸೋದರಿ, ಅವನಿಗಾಗಿ ಏನು ತ್ಯಾಗ ಮಾಡಲೂ ಸಿದ್ಧವಿರುವ, ಆದರೆ ಅಸಹಾಯಕಳಾದ ವಾತ್ಸಲ್ಯಮಯಿ ತಾಯಿ ಅವನ ಆಪ್ತರು.

ರಾಸೋಽಲ್ಲಿ ಹೋವನ ಪ್ರವಿರ ಆದರ್ಶಶೀಲ ಬುದ್ಧಿ ಒಂದು ಸಿದ್ಧಾಂತವನ್ನು ಕುರಿತು ಚಿಂತಿಸುತ್ತಿರುತ್ತದೆ. ಅವನು ಇದರ ಬಗ್ಗೆ ಒಂದು ಲೇಖಿನವನ್ನು ಬರೆದಿರುತ್ತಾನೆ ಕೂಡ.

“ಜಗತ್ತಿನಲ್ಲಿ ಎರಡು ವರ್ಗದ ಜನ: ನಿಯಮಾತಿತರಾದ ಅತಿಮಾನವರು. ನಿಯಮ ಪಾಲಕರಾದ ಮಾನವರು. ಮಹಾಪುರುಷರು ಮಹತೋದ್ದೇಶಕ್ಕಾಗಿ ಏನಾದರೂ ಮಾಡಬಹುದು, ಕಳಬಹುದು, ಕೊಲಬಹುದು. ಅದು ಅವರು ಜಗತ್ತನ್ನು ಮುನ್ನಡಿಸುವ ದಾರಿ.”

ಅಕ್ಷಯತ್ವಾಗಿ ಈ ಸಿದ್ಧಾಂತದ ಒಂದು ವ್ಯವಹಾರ್ಯ ಸಲಹೆ ಒಬ್ಬ ವಿದ್ಯಾರ್ಥಿ ಬೇರೆ ಯಾರೊಡನೆಯೋ ಮಾಡುತ್ತಿದ್ದ ಒಣ ಚಚ್ಚೆಯ ಮಧ್ಯದಲ್ಲಿ ಅವನ ಕಿವಿಯ ಮೇಲೆ ಬಿದ್ದರುತ್ತದೆ :

“ಗಿರವಿಯ ವ್ಯಾಪಾರ ನಡೆಸಿ ಸುಲಿಗೆ ಮಾಡುತ್ತಿರುವ ಒಬ್ಬ ದುಷ್ಪ ಮುದುಕಿಯನ್ನು ಕೊಲ್ಲಿ. ಅವಳ ಹಣ ತೆಗೆದುಕೊಳ್ಳ. ಅದರ ನೇರವಿನಿಂದ ವಾನವತೆಯ ಸೇವೆ ಎಲ್ಲರ ಕಲಾಳಿ ಸಾಧಿಸು. ಸಾವಿರಾರು ಸತ್ಯಾರ್ಥಗಳಿಂದ ಒಂದು ಅಪರಾಧ ತೊಡೆದು ಹೋಗುವುದಿಲ್ಲವೇ? ಒಂದು ಸಾವಿನಿಂದ ಸಾವಿರಾರು ಬದುಕಿಗಳು ಭ್ರಮಿಸುತ್ತಿರುತ್ತಿರುವುದು, ಅವನತಿಯಿಂದ ಉಳಿಯವುವು. ಒಂದು ಸಾವು ನೂರು ಜನರ ಬದುಕಿಗೆ ಸಮ. ಗಣಿತದಷ್ಟು ಸರಳ. ಜಗತ್ತಿನ ಜೀವರಾಶಿಯ ತಕ್ಷಣಿಯಲ್ಲಿ ಆ ಒಂದು ರೋಗಗ್ರಸ್ತ. ಮೂಲಿ, ದುಷ್ಪಸ್ಥಾವದ ಮುದುಕಿಯ ಜೀವನದ ಬೆಲೆ ಏನು?”

ಆ ಮುದುಕಿಯನ್ನು ಇವನೂ ಬಲ್ಲ. ಬೀಜರೂಪವಾದ ಈ ಸಲಹೆ ಇದೇ ಸಿದ್ಧಾಂತದಿಂದ ಸಿದ್ಧವಾಗಿದ್ದ ಮನೋಭಂಬಿಯಲ್ಲಿ ಬಿಡ್ಡ, ಮೋಳಿತು ಅವನ ಎಲ್ಲ ಸಮಸ್ಯೆಗಳಿಗೆ ನೇರ ಪರಿಹಾರವಾಗಿ ತೋರುತ್ತದೆ. ಒಂದು ದಿನ ಅವಳ ಮನಗೆ ಹೋಗಿ ಗಿರವಿ ಮಾಲು ಒಂದನ್ನು ಅವಳಿಗೆ ತೋರಿಸುವ ನೆಪದಲ್ಲಿ ತಾನು ಕೊಂಡೊಯಿದ್ದ ಒಂದು ಕೊಡಲಿಯಿಂದ ಅವಳನ್ನು ತಲೆಯೊಡೆದು ಕೊಂಡ. ಆಗ ಅವನು ಎಚ್ಚರಿದಿಂದ, ಸಂಯಮದಿಂದ ಇಡ್ಡ. ಅವನ ಮನಸ್ಸಿನಲ್ಲಿ ಏನೂ ಗಡಿಡಿ ಇರಲಿಲ್ಲ. ಅವಳ ಕುತ್ತಿಗೆಯಲ್ಲಿದ್ದ ಹಣದ ಚೀಲವನ್ನು, ಗಿರವಿಯ ವಿವಿಧ ಚಿನ್ನದ ಮಾಲುಗಳನ್ನು ದೋಷಿಸಿ. ಅಷ್ಟ ಹೊತ್ತಿಗೆ ಸತ್ತ ಮುದುಕಿಯ ತಂಗಿ ಹೋರಿಗಿಂದ ಮನಗೆ ಬರುತ್ತಾಳೆ. ಅವಳನ್ನು ಕೊಲ್ಲುತ್ತಾನೆ. ಹೀಗೆ ಸದ್ಯೇಶಕ್ಕಾಗಿ ಕೊಲ್ಲುವ, ದೋಷವ ಹಕ್ಕನ್ನು ಚಲಾಯಿಸುತ್ತಾನೆ. ಆಶ್ಯಾರ್ಥಕರ ರೀತಿಯಲ್ಲಿ ಯಾರಿಗೂ ಸುಳಿವು ಕೊಡದೆ ಮನಗೆ ಹಿಂತಿರುಗುತ್ತಾನೆ. ಕಳುವು ಮಾಡಿದ್ದ ಸಾಮಾನುಗಳನ್ನು ಯಾರೂ ಕಾಣಿಸಿ ಮುಚ್ಚಿದುತ್ತಾನೆ. ಜೋಡಿ ಕೊಲೆಮಾಡಿದ್ದನ್ನು ಯಾರೂ ಕಂಡಿರಲಿಲ್ಲ. ಚೀಲದ ತುಂಬ ಹಣ, ಚಿನ್ನದ ಆಭರಣಗಳನ್ನು ದೋಷಿ ತಂದಿದ್ದ. ಇನ್ನು ಅವನು ತನ್ನ ತಾಯಿಯ, ಸೋದರಿಯ ಸಮಸ್ಯೆಗಳನ್ನು ಬಗೆಹರಿಸಬಹುದು, ತಾನು ಮಹತ್ವಾರ್ಥದಲ್ಲಿ ತೊಡಗಬಹುದು.

ಅದರೆ ಆ ಕ್ಷಣಿದಿಂದ ಅವನಲ್ಲಿ ಕ್ಷೇಣವಾಗಿ ಇದ್ದೂ ಇಲ್ಲದಂತಿದ್ದ ಅಂತಃ ಸಾಫ್ಟ್‌ಯೂ ಕಿಡಿ ನಿಧಾನವಾಗಿ ಹತ್ತಿಕೊಂಡು ಕೊಳ್ಳಿಯಾಗಿ ಉರಿಯತೋಡಗುತ್ತದೆ. ಎಲ್ಲಿಗೆ ಹೋದರೂ, ಏನು ಮಾಡಿದರೂ ಅವನಿಗೆ ಮೋದಮೋದಲು ತನ್ನ ಅಪರಾಧದ ಪತ್ತೆಯ ಭೂತಸ್ಥಪ್ತಿ ಕಾಡತೋಡಗುತ್ತದೆ. ಒಳಗುದಿ, ಜ್ಞರ, ಬಡಬಡಿಕೆ, ಸನ್ನಿ ಭ್ರಮೆ - ಇಂತಹ ಮನೋವಿಕಾರಗಳು ಅವನ ವ್ಯಕ್ತಿತ್ವವನ್ನು ಆಕ್ರಮಿಸಿ ದೇಹವನ್ನು ಜರ್ಮುರಗೋಳಿಸಿ ಹುಚ್ಚಿನ ಅಂಚಿಗೆ ಎಳಿದೊಯ್ದುತ್ತದೆ. ಮನಃಶಾಂತಿ ಸಂಪೂರ್ಣ ನಾಶವಾಗಿ ಕರ್ತವ್ಯದ ಬೆಳಕು ಕಾಣಿಸಿ ಅವನ ಅಂತರಂಗ ಅಲ್ಲೋಲ ಕಲ್ಲೋಲವಾಗಿದೆ.

ಹಲವು ಕಾಕತಾಳೀಯಗಳು ಘಟಸಿದರೂ ಎಷ್ಟೇ ಗುಮಾನಿಬಂದರೂ ಅವನ ಅಪರಾಧ ಮೋಲೀಸರಿಂದ ಪತ್ತೆ ಆಗುವುದಿಲ್ಲ. ಹೀಗೆ ರಾಜ್ಯ ಶಕ್ತಿಯಿಂದ ನಿರಾತಂಕವಾದರೂ ಈಗ ಮಾಣಿಕ್ಯ ಎಚ್ಚತೆ ಅಂತಃಶಕ್ತಿ ಅವನ ಮೇಲೆ ದಂಗೆ ಸಾರಿ ಆದಿ ಅಂತ್ಯವಿಲ್ಲದ ಬೇಗುದಿ ಎಬ್ಬಿಸಿದೆ. ಅದರಿಂದ ಹೋರ ಬರುವ ಮಾರ್ಗಕ್ಕಾಗಿ ತೊಳಳಾಟ ನಿರಂತರವಾಗಿ ನಡೆದಿದೆ. ಈ ಎಲ್ಲ ಹೋರಾಟ ಅವನ ಹೃದಯ ಕ್ಷೇತ್ರದಲ್ಲಿ ನಡೆಯುತ್ತದೆ.

ಈ ಸನ್ನಿಹಿತದಲ್ಲಿ ಅವನಿಗೆ ತನ್ನ ಮುಲತಾಯಿಯನ್ನು ಸಾಪುದ್ಧಕ್ಕಾಗಿ ಬೀದಿ ಗಿತ್ತಿಯಾಗಿದ್ದ ಸೋನಿಯಾ ಎಂಬ ಹೆಣ್ಣಿನ ಪರಿಚಯವಾಗುತ್ತದೆ. ಯಾವುದೋ ಅಗೋಚರ ಬಿರುಗಳಿಗೆ ಸಮಾನವಾಗಿ ಧರ್ಮಭ್ರಷ್ಟರಾದ ಅವರಿಭೂರನ್ನೂ ಒಂದು ನಿರಜನವಾದ ನಡುಗಳ್ಳಿಗೆ ತಂದು ಒಟ್ಟಿಗೆ ಎಸೆದಿದೆ. ಅವನು ಕೊಲೆಗಾರನಾದರೆ, ಅವಳು ಬಸವಿ. ಆದರೆ ಅವಳ ಈ ಹೋರ ಬದುಕಿಗೆ ವಿರುದ್ಧವಾದ, ವಿಶುದ್ಧವಾದ ಒಳ ಬದುಕು ಅವಳದು. ಅಬಲೆಯಾದ ಅವಳ ಅಂಗಾಂಗಳಲ್ಲಿ ಕರುಣೆ ಸುವಿಸುತ್ತದೆ. ನಿಧಾನವಾಗಿ ಅವನು ಅವಳ ಪ್ರಭಾವವಲಯಕ್ಕೆ ಒಳಗಾಗಿ, ಅವಳು ತನ್ನ ಸಹಧರ್ಮಿಯಿಂದ ಎಂದು ಅವನಿಗೆ ವಿನಿಸುತ್ತದೆ. ಅವನು ಅವಳನ್ನು ಕುರಿತು ಹೀಗೆ ಹೇಳುತ್ತಾನೆ:

“ನೀನೂ ಒಂದು ಬದುಕನ್ನು ನಾಶ ಮಾಡಿರುವೆ – ನಿನ್ನದೇ ಬದುಕನ್ನು ನಿನ್ನೊಬ್ಬಳೇ ಇದ್ದರೆ ನನ್ನಂತೆ ನಿನಗೂ ಹುಪ್ಪು ಹಿಡಿಯುತ್ತದೆ. ಆದ್ದರಿಂದ ನಾವಿಭೂರೂ ಒಂದೇ ಮಾರ್ಗದಲ್ಲಿ ಹೋಗಬೇಕಾಗಿದೆ, ಹೋಗೋಣ”.

ದುಸ್ಪವಾದ ಆತ್ಮಾಳನಿಗೋಳಗಾದ ಅವನಿಗೆ ಅವನ ಸಾನುಭವ ಪಕ್ಷವಾಗಿ ಧರ್ಮಪ್ರಜ್ಞ ಜಾಗೃತವಾಗಿ ಅಂತಬೋಽಧೇ ಮನಸ್ಸಿನಲ್ಲಿ ಮಿಡಿಯುತ್ತಿದ್ದಾಗ ಅವಳ ಉಪದೇಶ:

“ಈಗಲೇ, ಈ ಕ್ಷೇಣ ಹೋಗು, ಅಡ್ಡರಸ್ತೇಯಲ್ಲಿ ನಿಲ್ಲು. ತಲೆಬಾಗಿ ನೀನು ಅಪವ್ರತ್ತಗೋಳಿಸಿರುವ ನೆಲಕ್ಕೆ ಮುತ್ತಿದು. ಅನಂತರ ಜಗತ್ತಿಗೆಲ್ಲ ತಲೆಬಾಗಿ, ಎಲ್ಲ ಜನರಿಗೂ ಹೇಳು ‘ನಾನು ಕೊಲೆಗಡುಕ’ ಆಗ ದೇವರು ನಿನಗೆ ಹೋಸ ಬದುಕನ್ನು ನೀಡುವನು”.

ಅವಳು ಅವನಿಗೆ ಒಂದು ಶಿಲುಬೆಯನ್ನು ನೀಡಿ, ಹೋಸ ಒದಂಬಡಿಕೆಯ ಒಂದು ಹೃದಯಸ್ಥಿರ ಆಶ್ಯಾಯಿಕೆಯನ್ನು ಅವನ ಕೋರಿಕೆಯಂತೆ ಓದುತ್ತಾಳೆ-ಮೃತನಾದ ಲಾಜರಸ್ ಏಸುವಿನ ಕೃಪೆಯಿಂದ ಮತ್ತೆ ಎದ್ದು ಒಂದಧ್ದು. ಹಾಗೆಯೇ ಅವನಿಗೆ ಅವಳು ಒಟ್ಟಿಗೆ ನರಭೂವ, ಒಟ್ಟಿಗೆ ಶಿಲುಬೆ ಧರಿಸುವ, ಒಟ್ಟಿಗೆ ಪಾಪವನ್ನು ಕಳೆದುಕೊಳ್ಳುವ ದೀಕ್ಷೆಯ, ಪ್ರೇಮಮಯ ಸಾಹಚರ್ಯದ ಬಲವನ್ನೂ ನೀಡುತ್ತಾಳೆ. ಕಡೆಗೆ ಅವನು ತನ್ನ ಅಪರಾಧವನ್ನು ಸಾಬೀತು ಮಾಡಲಾರದ ಮೋಲಿಸರಲ್ಲಿಗೆ ತಾನೇ ಹೋಗಿ ತಮ್ಮಾಪ್ರಿಕೊಳ್ಳುತ್ತಾನೆ.

ದೂರದ ಸೈಬೀರಿಯಾದಲ್ಲಿ ಎಂಟು ವರುಷ ಗಡಿಪಾರಾಗಿ ದುಡಿಯುವ ಶಿಕ್ಕೆ ದೊರೆಯುತ್ತದೆ. ಅವನ ನೆರಳಿನಂತೆ ಅವಳೂ ಅವನನ್ನು ಹಿಂಬಾಲಿಸಿ ಅಲ್ಲಿ ಪ್ರತಿ ಯಂತೆ ಅವನ ಬಿಡುಗಡೆಗಾಗಿ ಕಾಯುತ್ತಾಳೆ. ನೀವೇದನೆ ಹಾಗೂ ಶಿಕ್ಕೆಯ ಸ್ವೀಕಾರ

ಮತ್ತು ಅವಳಿಂದಿಗೆ ಸಾಧಿಸಿದ ಏಕಾಶಕೆಯಿಂದ ಅವನ ಮನಶ್ಯಾಂತಿ ನಿರ್ಧಾನವಾಗಿ ಮರಳುತ್ತದೆ. ಅವನ ಅಪರಾಧ ಸೇರೆವಾಸ-ಇವು ಅವನಿಗೆ ಈಗ ಹೋರಗಿನ ವ್ಯಾಪಾರಗಳು. ಅವನ ಒಳಗನ್ನು ಅವು ಮುಟ್ಟವು. ಅವನ ಆತ್ಮ ಸಂಸ್ಥರಣ ಆರಂಭವಾಗಿದೆ. ಅವನ ಹೊಸ ಬದುಕಿನ ಹೊಂಗಿರಣ ಉದಯಿಸಿದೆ.

ಭಗವದ್ವಿತೀ ಹಾಗೂ ಅಪರಾಧ ಮತ್ತು ಶಿಕ್ಷೆ ಎರಡೂ ಕೃತಿಗಳು ಶೋಧಿಸುವುದು ಸಾಧನ ಮತ್ತು ಉದ್ದೇಶಗಳ ಸಂಕೀರ್ಣ ಸಂಬಂಧವನ್ನು ಭಗವದ್ವಿತೀ ಸದುದ್ದೇಶಕ್ಕಾಗಿ ಯುದ್ಧದ -ಸಾಮೂಹಿಕ ಕೊಲೆಯ - ಸ್ವೇತಕೆತೆಯನ್ನು ಪ್ರತೀಸುವ ಒಳಗುದಿಯಿಂದ ಆರಂಭವಾಗಿ ಅಂಥ ಸ್ವೇತಕೆತೆಯನ್ನು ಒಪ್ಪತ್ತೊಡಗುವುದರಲ್ಲಿ ಪರ್ಯಾವರಣವಾಗಿದೆ. ‘ಅಪರಾಧ ಮತ್ತು ಶಿಕ್ಷೆ’ ಸದುದ್ದೇಶಕ್ಕಾಗಿ ಕೊಲೆಯ ಸ್ವೇತಕೆತೆಯನ್ನು ಒಪ್ಪತ್ತೊಡಗುವುದರಿಂದ ಆರಂಭವಾಗಿ ಅದನ್ನು ತಿರಸ್ಕರಿಸುವ ಧರ್ಮದಲ್ಲಿ ಪರ್ಯಾವರಣವಾಗುತ್ತದೆ. ಭಗವದ್ವಿತೀಯಲ್ಲಿ ಅಪೋರ್ಯೇಯ ಶಕ್ತಿಯ ತರ್ಕ ವ್ಯಾಖ್ಯವ ಮೇರೆದರೆ “ಅಪರಾಧ ಮತ್ತು ಶಿಕ್ಷೆ” ಯಲ್ಲಿ ರಾಸ್ತೋಲ್ಯಾಕೋವ್ - ಸೋನಿಯಾರ ಮಾನವೀಯ ಅರಸಿಕೆಯ ಭಾವ ವ್ಯಾಖ್ಯವ ಮೇರೆಯುತ್ತದೆ. ಭಗದ್ವಿತೀಯಲ್ಲಿ ಅಜ್ಞನನ ವಿಷಾದಯೋಗ ಗೌಣವಾಗಿದ್ದರೆ; ‘ಅಪರಾಧ ಮತ್ತು ಶಿಕ್ಷೆಯಲ್ಲಿ ರಾಸ್ತೋಲ್ಯಾಕೋವನ ವಿಷಾದವೇ ಪ್ರಥಾನ. ಭಗವದ್ವಿತೀ ಹೆಚ್ಚು ದಾರ್ಶನಿಕ ಗ್ರಂಥವಾದರೆ, ಅಪರಾಧ ಮತ್ತು ಶಿಕ್ಷೆ ಹೆಚ್ಚು ಮಾನವೀಯ ಕೃತಿ. ಒಂದು ರೀತಿಯಲ್ಲಿ ಅಪರಾಧ ಮತ್ತು ಶಿಕ್ಷೆ ಭಗವದ್ವಿತೀಯ ಉತ್ತರ ಭಾಗ. ಗೀತೆಯಲ್ಲಿ ಕೃಷ್ಣನ ಉಪದೇಶ ಹಾಗೂ ಅಜ್ಞನನ ವಿಷಾದ ಒಂದೇ ಭಿತ್ತಿಕ್ಕಿಂತ ಮೊದಲಿನಿಂದ ಕೊನೆಯವರೆಗೂ ಮೂಡಿದ್ದರೆ, ಅಪರಾಧ ಹಾಗೂ ಶಿಕ್ಷೆಯಲ್ಲಿ ಒಂದು ಬದುಕಿನ ಮೆರವಣಿಗೆಯು ಕಣ್ಣೆದುರು ಸಾಗಿ ಅತ್ಯಾಂತ ಮಾರ್ಚಿಕವಾಗಿ ಹಾಗೂ ಕೋಮಲವಾದ ಹಲವು ಭಾವ ಸನ್ವಿಫೇಶಗಳು ನಿರ್ಮಿತವಾಗಿ ಜೀವನದ ನಕಲಾದ ಹಲವು ವ್ಯಕ್ತಿಗಳು ರಂಗದ ಮೇಲೆ ಓಡಾಡುತ್ತಾರೆ. ಆದರೆ ಈ ಎರಡರಲ್ಲಿ ರಚನೆಯ ಅಡ್ಡಾದಿಡ್ಡಿತನ ಇದೆ.

ಈ ಎರಡೂ ಕೃತಿಗಳೂ ಹಲವು ಹತ್ತು ಸ್ವಾರ್ಥಕರ ವಿಷಯಗಳನ್ನು ಪ್ರಾಸಂಗಿಕವಾಗಿ ಮುಟ್ಟುವೆ, ಒಳಹೋಗುತ್ತವೆ, ಬಳಸುತ್ತವೆ. ಅವುಗಳನ್ನೆಲ್ಲ ಇಲ್ಲಿ ಚರ್ಚಿಸುವ ಅಧವಾಗುರುಸಿವ ಉದ್ದೇಶ ಇಲ್ಲ. ಉದಾಹರಣೆಗೆ, ಗೀತೆ ಪ್ರತಿಪಾದಿಸುವ ನಿಷ್ಠಾಮುಕ್ತಮುಖ ಮನೋಭಾವ, ಚಾತುರ್ವರ್ಯ ವಿಭಜನೆ ಹಾಗೂ ‘ಅಪರಾಧ ಮತ್ತು ಶಿಕ್ಷೆಯಲ್ಲಿ ಜಿತ್ತಿತವಾಗಿರುವ ಗಿಲ್ಲೊ ಕಾಂಪ್ಲೆಕ್ಸ್, ಮಾನವ, ಅತಿಮಾನವ ವರ್ಗೀಕರಣ. ಆದರೆ ಒಟ್ಟಾರೆ ನೋಡುವುದಾದರೆ ಶ್ರೀಕೃಷ್ಣನಿಂತ ದೊಸ್ತೋವಿಷಯೇ ಹೆಚ್ಚು ಅಧ್ಯಾತ್ಮಿಕತೆಯನ್ನು ಪ್ರತಿಧ್ವನಿಸುತ್ತಾನೆ. ಕೃಷ್ಣನ ಗುರಿ ಬಾಜ್ಯ ರಾಜ್ಯ ದೊಸ್ತೋವಿಷಯ ಗುರಿ ಆಂತರಿಕ ರಾಜ್ಯ, ಇದು ಸಹಜವೂ ಕೂಡ. ಎರಡೂವರೆ ಮೂರು ಸಾವಿರ ವರುಷಗಳ ಹಿಂದೆ ಭಾರತದಲ್ಲಿ ಆಗತಾನೆ ತಲೆ ಎತ್ತಿ ರೂಪುಧಾರಣೆ ಮಾಡುತ್ತಿದ್ದ ಹಲವಾರು ಸಣ್ಣಮಟ್ಟ ರಾಜ್ಯಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಒಂದು ಭಾರತದ ಸಾಮ್ರಾಜ್ಯ ಸ್ಥಾಪಿಸುವ ಹಿಂಸ್ವಿನಲ್ಲಿ ಯಾವ ಅಡೆತಡೆಯನ್ನೂ ಬದಿಗೆ ಸರಿಸುವ ಕಾಲದ ಆತ್ಮವಿಶ್ವಾಸದ

ಒಹಿಕ ಸಿದ್ಧಾಂತ ಗೀತೆಯ ತಿರುಳು. ಮಧ್ಯಯುಗದ ಸಾಮಂತಶಾಹಿ ವ್ಯವಸ್ಥೆ ರಘೂದಲ್ಲಿ ಕುಸಿದು ಬಿದ್ದು ಸಾಮಂತ ಕುಲೀನರು, ನಿರ್ಗತಿಕರು, ನೀತಿಭ್ರಷ್ಟರು, ರೋಗಿಪ್ಪರು, ದಿಶಾಹಿನರು ಆಗಿದ್ದ ಅವನತಿಯ ಕಾಲದ ಪಾರಮಾರ್ಥಿಕ ಸಿದ್ಧಾಂತ ಅಪರಾಧ ಮತ್ತು ಶಿಕ್ಷೆಯ ಪಲ್ಲವಿ. ಪ್ರಾಸಂಗಿಕವಾಗಿ ದೊಸ್ತೋವಿಷಯನ್ನು ಕುರಿತು ಸ್ವಾಲಿನ್ನಿನ ಮಾತನ್ನು ಇಲ್ಲಿ ಉದ್ದೇರಿಸಬಹುದು : “ದೊಸ್ತೋವಿಷ್ಯಾ ಬಲು ದೊಡ್ಡ ಲೇಖಿಕ. ಆದರೆ ಬಲು ದೊಡ್ಡ ಪ್ರತಿಗಾಮಿ... ಆದರೆ ಬಲು ದೊಡ್ಡ ಲೇಖಿಕ.”

ಈ ಎರಡೂ ಪ್ರಸಂಗಗಳನ್ನೂ ನಾವು ಆಧುನಿಕ ಪರಿಸರದಲ್ಲಿಟ್ಟು ಹೀಗೆ ವ್ಯತ್ತಾಂತಿಕರಿಸಬಹುದು. ಕೃಷ್ಣನಂಥ ಒಬ್ಬತ ತುಂಬ ಕಷ್ಟ ಕಾರ್ವಣ್ಯ, ಹತಾಶಿಗಳಾಗಿದ್ದ ತನ್ನ ಆಪ್ತನಿಗೆ ಹೀಗೆ ಹರಿದುಂಬಿಸಬಹುದು: “ನಿನ್ನ ಪಾಲಿನ ಆಸ್ತಿಗೆ ಯಜಮಾನನಾಗಿರುವ ನಿನ್ನ ಅಣ್ಣ ಮೋಸಗಾರ, ದುಂದುಗಾರ, ಅಧಮೀಕ, ನೀನಾದರೋ ಹೆಂಡತಿ, ಮಕ್ಕಳು ಮರಿ ಇರುವ ಸಂಸಾರಿ. ಆದರೆ ವ್ಯವಹಾರದಲ್ಲಿ ಅಮಾಯಕ. ನಿನ್ನ ಆಸ್ತಿಯ ಪಾಲನ್ನು ಅವನು ಅನ್ಯಾಯದಿಂದ ಒಳಹಾಕಿಕೊಂಡಿದ್ದಾನೆ. ಅವನನ್ನು ಉಪಾಯಾಂತರದಿಂದ ನೀನು ಕೊಲ್ಲು, ಅದು ಅಧಮಾವಾಗದು, ಅಲ್ಲದೆ, ನಾನು ಸುಪ್ರಸಿದ್ಧ ವಕೀಲ. ನಿನ್ನನ್ನು ಕಾನೂನಿನ ನೇಣಂಬದಿಂದ ಉಳಿಸಬಲ್ಲಿ. ಅನುಮಾನವಿದ್ದರೆ ನಾನು ನ್ಯಾಯಾಲಯದಲ್ಲಿ ಗೆದ್ದಿರುವ ಇಂಥ ಮೊಕದ್ದಮೆಗಳ ಪಟ್ಟಿಯನ್ನೇ ನೋಡು.” ಇದು ಭಗವದ್ವಿತೀಯ ಪ್ರಸಂಗದ ಇಂದಿನ ಅವಶಯಿಕೆ. ಹಾಗೆಯೇ ಸಮಾಜಕಂಟಕನಾದ ದುಷ್ಪನೊಬ್ಬನನ್ನು ಸದುದ್ದೇಶಕ್ಕಾಗಿ ಕೊಂಡು ಮೋಲೀಸರ ಎಲ್ಲ ವಿಧದ ತನಿಖೆಯಲ್ಲಿ ಪತ್ತೆಯಾಗದೆ ತನ್ನ ಒಳತೋಟಿಯ ಮೂಲಕ ಅಂತಃಪ್ರೇರಣೆಯಿಂದ ನಿವೇದನೆ ಮಾಡಿಕೊಂಡು ಶಿಕ್ಷೆಯನ್ನು ಸ್ವೀಕರಿಸುವ ಆಧುನಿಕ ಯುವಕನನ್ನೂ ಸಲಿಸಿಕೊಳ್ಳಬಹುದು. ಈ ಎರಡು ಅವಶಯಿಕೆಗಳೂ ಅಷ್ಟೇನೂ ಅಪರೂಪವಲ್ಲ. ಅಂತೆಯೇ ಈ ಎರಡೂ ಕೃತಿಗಳ ದೇಶ ಕಾಲಾತೀತ ಮಹತ್ತೆ.

ಈ ಸಂದರ್ಭದಲ್ಲಿ ಧಿಯೋಜರ್ ದ್ರೇಜನರ ‘ಆನ್ ಅಮೆರಿಕನ್ ಟ್ರಾಜಿಡ್’ ನೆನಪಿಗೆ ಬರುವುದು ಸಹಜ. ಅಲ್ಲಿನ ಹೀರೋ ತನ್ನ ಪ್ರೇರಣಿಯನ್ನು ತನ್ನ ಪ್ರಾಪಂಚಿಕ ಪ್ರಗತಿಗಾಗಿ ಕೊಲೆ ಮಾಡಿದನೇ ಎಂಬುದು ಅನುಮಾನಾಸ್ವದ. ಆದರೆ ಮಾಡಲು ಆಲೋಚಿಸಿರುತ್ತಾನೆ. ಅವಳು ಸತ್ತಿರುತ್ತಾಗೆ. ಅವನಿಗೆ ಶಿಕ್ಷೆಯಾಗುತ್ತದೆ. ದ್ರೇಜರನ ತಾತ್ತ್ವಯು, ಅಪರಾಧ ಸಮಾಜ; ವ್ಯಕ್ತಿ ಯಜ್ಞಪಶು. ಇದು ಅಮೆರಿಕದ ಬಂಡವಾಳಶಾಹಿ ಸಮಾಜದ ಭರ್ತನೆ.

ಹಿಂಸೆಯನ್ನು ಸ್ಥಿರ ಸ್ವಷ್ಟವಾಗಿ ಸಮರ್ಥಸುವ ಭಗವದ್ವಿತೀಯಲ್ಲಿ ಅಹಿಂಸೆಯ ಸಂದೇಶವನ್ನೂ ಕಂಡುಕೊಂಡ ಗಾಂಧಿಜಿಯ ವ್ಯಾಖ್ಯಾನದ ವಕೀಲ ಚಾತುರ್ವರ್ಯವನ್ನು ಕಂಡು ನಾವು ಕೌತುಕಪಡಬಹುದಷ್ಟೆ!



## ಧನಿಯರ ಸತ್ಯನಾರಾಯಣ (ಒಂದು ಪತ್ರ)

- ಕೊರಡ್ಡುಲ್ಲ ಶ್ರೀನಿವಾಸರಾವ್

ಆರುವರ್ಷದ ಹುಡುಗ, ಕಲ್ಲುಮುಳ್ಳಿನ ಏರುತಗ್ಗಿನ ಉರ ಕಾಲು ದಾರಿ ನಡೆದು ಸೋತಿದ್ದಾನೆ. ಆತನ ತಲೆಯ ಮೇಲೊಂದು ಬಾಳೆಯ ಕಂದು-ಹೊರಲಾರದ ಹೊರೆಯದು ಅವನಿಗೆ. ಹೊತ್ತು ಕುತ್ತಿಗೆ ಸೋತಾಗ ಅದನ್ನು ಬಲ ಹೆಗಲ ಮೇಲೇರಿಸುವನು. ಅನಂತರ ಎಡ ಹೆಗಲ ಮೇಲೆ. ಅಲ್ಲಿಯೂ ಸೋತಾಗ ಬಲ ಕಂಕುಳ್ಳಲ್ಲಿಟ್ಟಿಂದ ಹೆಗಿಂದಾದರಿಸಿ ಹಿಡಿದುಕೊಳ್ಳುವನು. ಬಳಿಕ ಅದು ಎಡ ಕಂಕುಳಿಗೆ ಹೋಗುವುದು. ಅಲ್ಲಿಂದ ತಿರುಗಿ ತಲೆಯಮೇಲೆ. ಹೀಗೆ ಬಡವನಿಗೆ ಹಣದ ಚರಿಗೆ ಸಿಕ್ಕಿದರೆ ಹೇಗೋ ಭಲದಿಂದ ಹೊತ್ತು ಮನೆಯ ಕಡೆ ಸಾಗುವಂತೆ. ಆ ಆರು ವರುಷದ ಬಳಕೆಯೂ ತೋರದ ಹರಕಂಗಿಯ ಕೌಪಿನದ ಬಾಲಕನು ಬಾಳೆಯ ಕಂದನ್ನು ಹೊತ್ತು ಕಾಲೆಳೆದು ಮುಂದೆ ಸಾಗುತ್ತಿದ್ದಾನೆ. ಹಣ ಕುತ್ತಿಗೆ, ಎದೆಯೆಲ್ಲ ಬೆವರು. ಮೋರಿ ಕೆಂಪೇರಿ ಕನಲಿದೆ. ಆದರೂ ಆ ಬಾಳೆಯ ಕಂದನ್ನು ತೆಗೆದತ್ತ ಬಿಸುಡಲಾರ. ಮಾತ್ರವಲ್ಲ, ಬಿಗುವಾಗಿ ಹಿಡಿದರೆ ಅದೆಲ್ಲಿ ಜಜ್ಜಿ ಹೋಗುವುದೋ, ಸಡಿಲವಾಗಿ ಕ್ಯಾಂಪ್‌ರೆ ಅದೆಲ್ಲಿ ಜಾರಿಬಿದ್ದ ಸುಳಿ ಮುರಿದು ನುಜ್ಜಿ ಗುಜ್ಜಾಗುವುದೋ ಎಂದು ಬೆದರಿ ಬಹು ಜಾಗರೂಕತೆಯಿಂದ ಹೊರತ್ತಿದ್ದಾನೆ ಅದನ್ನು ಹೆತ್ತಬೆ ತನ್ನ ಮಗುವನ್ನು ಅಪ್ಪು ಜತನದಿಂದ ಹಿಡಿದುಕೊಳ್ಳುವಳೋ ಎಂದು ಸಂಶಯ ಬರಬೇಕು ಸೋಡುವವರಿಗೆ.

“ಹೀಗೆ ಹಿಂದೆ ಬಿದ್ದರೆ ಹೇಗೆ ಮನೆ ಸೇರುವುದು? ಹೊತ್ತು ಇಳಿಯುವುದೂ ಕಾಣುವುದಿಲ್ಲವೇ? ಬೇಡಾ ಬೇಡಾ ಎಂದರೆ ಕೇಳಿದೆ ಹೋತ್ತೆ! ಯಾವ ಕರ್ಮಕ್ಕೆ ಅದು! ತೆಗೆದತ್ತ ಬಗೆದು, ಬೇಗ ಮುಂದೆ ಬಂದೀ ಆಯಿತು! ಇಲ್ಲವಾದರೆ ನಾನೇ ಎಳೆದು ಬಿಸಾಡುತ್ತೇನೆ. ನೋಡು!” ಎಂದು ಗದರಿಸುತ್ತಾಳೆ. ಮುಂದೆ ಸಾಗುತ್ತಿರುವ ಅವನ ತಾಯಿ. ಅವಳಾದರೂ ಆ ಕಂದನ್ನು ತೆಗೆದುಕೊಳ್ಳಬಾರದೇ ಎಂದರೆ ಅವಳಿಗೊಂದು ಹೊರೆ ಬೇರೆಯೇ ಇದೆ. ಸುಮಾರು ಮೂರು ವರುಷದ ಮಗು! ಬಡ ತಾರಿಗೆ ಸೋಣೇ ತಿಂಗಳ ಬಿದ್ದಿಗೆ ಹೋಗಿ, ಹೊಕ್ಕೆ ಬಡಮನೆಗೆ ಹಿಂತಿರಿಗಿ ಬರುತ್ತಿರುವವರು ಅವಳು. ಅವಳ ತಾಯಿ ಕೊಟ್ಟಿ ನಾಲ್ಕು ಹಳೆಯ ಸೌತೆಯಕಾಯಿ, ಒಂದರೆ ಸೇರು ಅವಡೆ, ಒಂದ ತುಂಡು ಮರಸಣಿಗೆ, ಹರುವೆಯ ದಡಿ, ಕೆಸುವಿನ ಕಾಲು ಇತ್ಯಾದಿಗಳ ಒಂದು ತುಂಡು ಮರಸಣಿಗೆ, ಹರುವೆಯ ದಡಿ, ಕೆಸುವಿನ ಕಾಲು ಇತ್ಯಾದಿಗಳ ಒಂದು ಕಟ್ಟು ಬಲಗ್ಗೇ ತುದಿಯಿಂದ ತೂಗಿ ತೂಗಿ ಕೈ ತುಂಡಾಗುವಂತಾಗಿದೆ. ಎಡ ಕಂಕುಳ್ಳಿದೆ ಆ ಮಗು-ನಡೆಯಲ್ಕೆ ಸಣ್ಣದು, ಹೊರಲ್ಕೆ ದೊಡ್ಡದು!

ತಾಯಿಯ ಗದರಿಕೆಯನ್ನು ಕೇಳಿ ಅವಳಿಲ್ಲಾದರೂ ಆ ಕಂದನ್ನು ಎಳೆದು ಬಿಸಾಡುವಳೋ ಎಂದು ಅವಳ ಹಿಂದೆಯೇ ಓಡಿಯೋಡಿ ನಡೆಯುತ್ತಿದ್ದ ನಾಲ್ಕು ವರ್ಷದ, ಹರಕು ಪಾವಡೆಯ, ಕಾಡಿಗೆಗಳ್ಳಿನ ಹುಡುಗಿಯೊಂದು ಅಣ್ಣನ ಕೈಯಿಂದ ಅದನ್ನು ತೆಗೆದುಕೊಂಡು ಅವನು ಮಾಡಿದಂತೆ ತಲೆ, ಹೆಗಲು ಕೈಕಂಕುಳಗಳನ್ನೆಲ್ಲ ಉಪಯೋಗಿಸಿ ಹೊಗಾಡಿ ಅಂತೂ ಸ್ವಲ್ಪ ದೂರ ತಂದಿತು. ಅಷ್ಟರಲ್ಲಿ ತುಸು ಸುಧಾರಿಸಿಹೊಂದ ಅಣ್ಣನು ತಿರುಗಿ ತಲೆಗೊಟ್ಟಿ ಆ ಕಂದಿಗೆ. ಹೀಗೆ ಅಣ್ಣ ಸೋತಾಗ ತಂಗಿ, ತಂಗಿ ಸೋತಾಗ ಅಣ್ಣ ಎಂದು ಹಾಗೂ ಆ ಕಂದು ಬಂದಿಳಿಯಿತು ಅವರ ಗುಡಿಸಲು ಬಾಗಿಲಲ್ಲಿ.

ಅದೊಂದು ರಸಬಾಳೆಯ ಕಂದು. ಅವರಜ್ಜಿಯ ಮನೆಯಲ್ಲಿ ರಸಬಾಳೆಯ ಚಿಕ್ಕದೊಂದು ಗೊನೆ ಬಲಿದಿತ್ತು. ಮೊಮ್ಮೆಕ್ಕಳು ಬರುವಾಗ ಹಣ್ಣಾಗಲೆಂದು ಆ ಮುದುಕಿ ಅದನ್ನು ಕಡಿಸಿ ತೂಗಿಸಿದಳು. ಆದರೆ ಇವರು ಅಜ್ಜಿಯ ಮನೆ ಸೇರುವುದಕ್ಕೆ ಎರಡು ದಿನ ಮುಂಚಿತವಾಗಿಯೇ ಅದು ಜನಾಗಿ ಮಾಗಿತ್ತು. ರಸಬಾಳೆಯ ಹಣ್ಣಾಲ್ಲವೇ? ಮಾಗಿದ ಮೇಲೆ ಗೊನೆಯಲ್ಲಿ ನಿಲ್ಲಲಿಲ್ಲ; ಮಗನ ಮಕ್ಕಳು ತಿನ್ನದೆಯೂ ಕೇಳಲಿಲ್ಲ. ಆದರೂ ಆ ಮುದುಕಿಯು ನಾಲ್ಕು ಹಣ್ಣಾಗಳನ್ನು ಎಲ್ಲೋ ಮಡಿಕೆಯೋಳಿಗೆ ಅಡಗಿಸಿಟ್ಟಿದ್ದು, ತುಂಬ ತಿಂದಿದ್ದ ಆ ಮಕ್ಕಳ ಕೆಣ್ಣುತಪ್ಪಿಸಿ ಈ ಮೊಮ್ಮೆಕ್ಕಳಿಗೆ ಕೊಟ್ಟಳು. ಉರ ಜಾತ್ರೆಯಲ್ಲಿ ಅಂಗಡಿಯೆದುರು ತೂಗಿಸಿದ್ದ ಬಾಳೆಯ ಗೊನೆಗಳನ್ನು ಈ ಮಕ್ಕಳು ಕಂಡಿದ್ದರಲ್ಲದೆ ತಿಂದು ನೋಡಿದವರಲ್ಲ. ಜಾತ್ರೆಗೆ ಹೋದಲ್ಲಿ ಒಂದರೆಡು ಮಂಡಕ್ಕಿರುವುಂಟೆ ಚಕ್ಕುಲಿಗಳಿಗಿಂತ ಹೆಚ್ಚಿನದೇನನ್ನೂ ಕೊಂಡುಕೊಡಲಾರದಪ್ಪು ಕಡು ಬಡತನ ಆ ಮಕ್ಕಳ ತಂದೆ ತೋಡನಿಗೆ. ಆದುದರಿಂದ ಹಣ್ಣು ಹಣ್ಣಾದ ಆ ಬಾಳೆಯ ಹಣ್ಣು ಅಮೃತಪ್ರಾಶನದಂತಾಯಿತು ಅವರಿಗೆ. ಅಜ್ಜಿಯ ಬಳಿ ಕುಳಿತು ಅದರ ಕತೆ ಕೇಳಿದರು. ಅಜ್ಜಿಯು ಹೇಳಿದಳು. ಆ ಉದ್ದದ ಕತೆಯನ್ನು ಗಿಡ್ಡಾಗಿ ಹೇಳುವುದಾದರೆ— ಒಂದು ವರುಷದ ಹಿಂದೆ ಅವರ ಮಾವನೊಂದು ರಸಬಾಳೆಯ ಕಂದನ್ನು ತಂದು ನೆಟ್ಟಿದ್ದು. ಅದು ಗೊನೆ ಹಾಕಿತ್ತು. ಆದರೆ ಆ ಗೊನೆ ಬೇಗ ಹಣ್ಣಾಯಿತು. ಇವರು ಬಂದುದು ತಡವಾಯಿತು. ಈಗ ಆ ಬಾಳೆಯ ನಾಲ್ಕು ಕಂದುಗಳಿವೆ. ಅವೂ ಬೆಳೆದು ಗೊನೆ ಹಾಕುವುವು. ಆಗ ಒಂದು ಗೊನೆಯನ್ನೇ ಅವರಿಗೆ ಅವಳ ಕಳುಹಿಸಿ ಕೊಡುವಳು... ಇದನ್ನು ಕೇಳಿದ ಆ ಮಕ್ಕಳಲ್ಲಿ ಒಂದು ಯೋಚನೆ ಮಿಂಚಿತು... ತಾವೂ ಅಲ್ಲಿಂದ ಒಂದು ಕಂದನ್ನು ಕೊಂಡುಹೋಗಿ ತಮ್ಮ ಮನೆಯೆಡುರು ಮೋರೆ ತೂಳೆವಲ್ಲಿ ನೆಟ್ಟರಾಗದ?— ಎಂದು. ಎರಡು ಮೂರು ದಿನ ಅದೇ ಹಂಬಲ ಅವರಿಗೆ. ಕೊನೆಗೆ ಮಾವನು ಅವರಿಗೊಂದು ಕಂದು ಕೊಡುತ್ತೇನೆಂದಾಗ ಅವರಿಗಾದ ಅನಂದ! ಬರೆದು ಬಣ್ಣಿಸಲಾದೀತೆ? ಮುಂದೇನಾಯಿತೆಂಬುದು ಗೊತ್ತೇ ಇದೆಯಲ್ಲ?

ತಮ್ಮ ಗುಡಿಸಲು ಸೇರಿದ ಆ ಮಕ್ಕಳು — ಬೂದ ತುಕ್ಕಿಯರು-ಮರುದಿನ ಬೆಳಗೆ ಎಲ್ಲರಿಗಿಂತ ಮೋದಲು ಎಚ್ಚಿತ್ತು ತೋಡನನ್ನು ಬೇಡಿ ಕಾಡಿ ಅದನ್ನು ನೆಡಿಸಿದರು.

ತೋಡನು ದಿನಗೂಲಿ ಮಾಡಿ ಸಂಸಾರ ಹೊರುವ ಕಡುಬಡವ. ಆದರೆ ಇರಲಿಕೊಂಡು ಮಾಡು ಬೇಕಲ್ಲ? ಅದಕ್ಕಾಗಿ ಕೋಟಿಮನೆ ನಾಗಪ್ಪವರ ನಾಲ್ಕುರು ಚೋಕು ತೆಂಗಿನ ಪಾಳು ತೋಟದ ಆ ಗುಡಿಸಲಲ್ಲಿ ಇದ್ದ. ಅದಕ್ಕೂ ಆರು ರೂಪಾಯಿ ಗೇಣಿ ಕೊಟ್ಟಿ ಗುಡಿಸಲು ಜಾವೆ ಮಾಡಿಕೊಳ್ಳಬೇಕಿತ್ತು. ಮೇಲಾಗಿ ಧನಿಯರ ಬಿಟ್ಟಿ ಬೇಗಾರಿಯಂತೂ ಇದ್ದದ್ದೇ. ಜಾಗದಲ್ಲಿ ಏನಾದರೂ ಬಾಳೆ ತರಕಾರಿಗಳನ್ನು ಬೆಳೆಯಿಸಬಹುದೆಂದರೆ ತೋಡನ ಪಾಳು ತೋಟವು ನೆರೆಹೊರೆಯ ಆಘರ ಆಕಳುಗಳ ಆಹಾರ ಶೈತ್ತಿ. ಅವನ್ನು ಹಾಗೆಲ್ಲ ಬಿಟ್ಟುಬಿಡಬಾರದೆಂದು ಹೇಳುವ ಅಥವಾ ಹೊಡಿದೋಡಿಸುವ ಎದೆಗಾರಿಕೆಯು ಬಡ ತೋಡನಿಗಲ್ಲಿಂದ? ನಾಳೆ ಅವರಲ್ಲಿಯೇ ದುಡಿದು ಎರಡು ಸೇರಕ್ಕಿಯ ಪಷ್ಟ ತರಬೇಕಲ್ಲ ಅವನಿಗೆ? ಅಲ್ಲದೆ ಆಘರ ಅವಕ್ಕಪೆಗೆ ಈಡಾಗಿ ಬಡವನು ಅವರದೆಯಲ್ಲಿ ದಿನ ದೂಡಲಾಪನೆ? ಅದರಿಂದಾಗಿ ತೋಡನಾವುದನ್ನು ನೆಡುತ್ತಿದ್ದಿಲ್ಲ. ಆದರೆ ಈಗ ಈ ಮಕ್ಕಳ ಕೂಟಕ್ಕಾಗಿ ನೆಟ್ಟಿ-ನೆಟ್ಟಿಮೇಲೆ ಕಾಪಾಡಿಕೊಡಿದ್ದರೆ ಇವರ ಅನುದಿನದ ಗೋಳಾಟ ಅವನು ಮನೆ ಹೊಕ್ಕಾಗಲೆಲ್ಲ ತಮ್ಮವಂತಿದ್ದಿಲ್ಲ. ಆದುದರಿಂದ ಒಲೆಯೊಟ್ಟಿವ ಅನಿವಾರ್ಯ ಅವಶ್ಯಕತೆಗಾಗಿ ಕೂಡಿಟ್ಟಿ ಕೊತ್ತಳಿಗೆಗಳನ್ನು ಆ ಕಂದಿನ ಸುತ್ತ ನೆಟ್ಟಿ ಗಟಿಮುಟ್ಟಿನ ಬೇಲಿ ಮಾಡಿದ. ಅಪ್ಪಾದ ಮೇಲೆಯೇ ಆ ಮಕ್ಕಳು ಅಂದು ಗಂಜಿಯೂಟಕ್ಕೆ ಒಳಗೆ ಹೋದುದು.

ಅಂದಿನಿಂದ ಬೂದ- ತುಕ್ಕಿಯರು ಹೊತ್ತಾರೆ ಎದ್ದು ಕಣ್ಣಾರಸಿಕೊಳ್ಳುತ್ತಾ ಹೋಗಿ ಮೊದಲು ನೋಡುವುದು ಆ ಕಂದನ್ನು ದಿನದಲ್ಲಿ ಅದನ್ನೆಟ್ಟು ಸಲ ನೋಡುತ್ತಿದ್ದರೋ ಲಕ್ಕುವಿಟ್ಟವರಾರು? ಮುಸ್ಸಂಜೆಗೆ ಗುಡಿಸಲು ಸೇರುವ ಮೊದಲೊಮ್ಮೆ ಅದನ್ನು ನೋಡಿಕೊಂಡು ಬರದಿದ್ದರೆ ಅವರಿಗೆ ನಿದ್ದೆ ಹತ್ತದು. ಹೀಗೆ ಅವರು ದಿನ-ದಿನ ನೋಡು ನೋಡುತ್ತಿದ್ದಂತೆ, ಅದರ ಬುಡದಲ್ಲಿ ಹೋಗಿ ನಿಂತು ಅದರ ಬೆಳವಣಿಗೆಯ ಕುರಿತು ಮಾತುಕೆಯಾಡುತ್ತಿದ್ದಂತೆ, ಆ ಕಂಡು ಸುಳಿಸುಳಿಯಾಗಿ ಬೆಳೆಬೆಳೆದು ಬಾಳೆಯ ಮರವಾಯಿತು. ಬೇಸಿಗೆಯು ಬಂದಾಗ ಬೂದ-ತುಕ್ಕಿಯರಿಗೆ ಕುಡಿಕೆ ಹಿಡಿದು ಕೆರೆಯಿಂದ ನೀರು ಹೊತ್ತು ಬಾಳೆಯ ಬುಡಕ್ಕೆ ಸುರಿದಪ್ಪ ಸಾಲದು. ಅದರಿಂದಾಗಿ ಆ ಮಕ್ಕಳ ಮೈಯಿಂದಪ್ಪ ಬೆವರು ಸುರಿದಿತೋ ಅಳೆದವರಾರು?

ಬೇಸಿಗೆಯು ಹೋಗಿ ಮುಂಗಾರು ಮಳೆಯ ಮೋಡವೆದ್ದಿದ್ದ ಅದೊಂದು ರಾತ್ರಿ ಬೂದನೆದ್ದು ಅಳತೋಡಿದ- “ಅಯ್ಯೋ ಗಾಳಿ! ಗಾಳಿ! ನಮ್ಮ ಬಾಳೆ ಮುರಿದು ಬಿದ್ದರೇ!” ಎಂದು ಬಿಕ್ಕಿ ಬಿಕ್ಕಿ ಕೂಗಿದ. ತೋಡನೆದ್ದು ಹೋಗಿ ಅದಕ್ಕೆ ಸುತ್ತಲೂ ನಾಲ್ಕು ಕೊತ್ತಳಿಗೆಗಳನ್ನು ಉತ್ತರಕೊಟ್ಟಿ ಕಟ್ಟಿ ತೋರಿಸಿ ಸಮಾಧಾನಗೊಳಿಸಿದ ಮೇಲೆ ಹುಡುಗನು ಹೋಗಿ ತಿರುಗಿ ನಿದ್ದೆ ಮಾಡಿದ.

ಒಂದು ದಿನ ತುಕ್ಕಿಯ ಬಾಳೆಯ ಬುಡದಲ್ಲಿ ನಿಂತು ಕುಣಿಕುಣಿದು “ಅಣ್ಣಾ! ಅಣ್ಣಾ!” ಎಂದು ಕೂಗಿದಳು. ಬೂದನು ಓಡಿಹೋಗಿ ನೋಡುತ್ತಾನೆ. ಬಾಳೆಯ ತುದಿಯಲ್ಲಿ ಹೂವಿನ ಮೂತಿ! ದಿನಹೋದಂತೆ ಹೂವು ಹೂರಬಂತು; ಬೆರಳು

ಬಿಟ್ಟಿತು. ಬೆರಳುಗಳು ಬಲಿಬಲಿತು ತೋರಕಾಯಿಗಳಾದವು. ಬೂದ-ತುಕ್ಕಿಯರೋಂದಿಗೆ ಚಿಕ್ಕದೂಮನೂ ಹೋಗಿ ಗೊನೆಯನ್ನು ನೋಡುತ್ತೆ ನಿಲ್ಲುತ್ತಿದ್ದ. ಅದು ಹಣ್ಣಾದಾಗ ಅವನಿಗೂ ಪಾಲು ಕೊಡುವುದಾಗಿ ಅಣ್ಣಂದಿರು ಹೇಳುತ್ತಿದ್ದರು. ಅವರು ಹೊತ್ತು ತಂದ ಕಂದು; ಅವರಪ್ಪ ನೆಟ್ಟ ಕಂದು; ಅವರು ನೀರೆರೆದು ಬೆಳೆಯಿಸಿದ ಕಂದು; ಅದು ಬಿಟ್ಟಿ ಗೊನೆಯು ಅವರದು. ಅದು ಹಣ್ಣಾದಾಗ ಅದನ್ನೆಲ್ಲರಿಗೆ ಪಾಲುಮಾಡಿ ವಂಚವರೂ ಅವರೇ. ಅವರಜ್ಜಿಗೂ ಒಂದು ಪಾಲಿದೆ ಅದರಲ್ಲಿ.

“ತೋಡಾ. ಆ ಗೇಣಿ ಬಾಕಿ ಎರಡು ರೂಪಾಯಿ ಯಾವಾಗ ಕೊಡುವುದೂ? ಅದೇನು ನಿನ್ನ ವರ್ಗದ ತೋಟವೆಂದು ತಿಳಿದೆಯಾ?” ಎಂದು ಗುಡುಗುಡಿಸಿ ನುಡಿದರು ನಾಗಪ್ಪಯ್ಯ. ತೋಡನು ಅವರ ಹೋರೆ ನೋಡದೆ ಕತ್ತು ತಗ್ಗಿಸಿಕೊಂಡು ದೀನತೆಯ ಬೀಳುದನಿಯಲ್ಲಿ “ಈ ಮಳೆ ಗಾಲ ಸಾಗಲಿ! ಕಬ್ಬಿ ಹೂಡುವ ಆಲಿಯ ಕಾಲದಲ್ಲಿ ಹೇಗಾದರೂ ದುಡಿದು ಉಳಿಸಿ ತೀರಿಸುತ್ತೇನೆ” ಎಂದು. ಧನಿಯರು ಏನೇನೋ ಸಿಟ್ಟಿಮಾತಾಡಿ ಕೊನೆಗೆ, “ಯಾವಾಗ ಕೇಳಿದರೂ-ಇಂದಿಲ್ಲ ಮುಂದೆ – ಎಂದೆನ್ನುವ ನಿನ್ನ ರೋಗ ಇದ್ದೇ ಇದೆ! ಆಗಲಿ. ಆಲಿಯ ಕಾಲದವರೆಗೂ ಕಾದು ಬಿಡುತ್ತೇನೆ” ಎಂದು ಸಮಾಧಾನಕ್ಕೆ ಬಂದು, “ಆಗ ತೋಟದತ್ತ ಕಡೆಯಿಂದ ಬರುತ್ತಿದ್ದಾಗ ಆ ಬಾಳೆಯ ಗೊನೆಯನ್ನು ನೋಡಿದೆ. ನಾಡಿಮುಖ್ಯವಾಗಿ ನಿನ್ನ ರೋಗ ಇದ್ದೇ ಇದೆ! ಆಗಲಿ. ಆಲಿಯ ಕಾಲದವರೆಗೂ ಕಾದು ಬಿಡುತ್ತೇನೆ” ಎಂದು ಸಮಾಧಾನಕ್ಕೆ ಬಂದು, “ಆಗ ತೋಟದತ್ತ ಕಡೆಯಿಂದ ಬರುತ್ತಿದ್ದಾಗ ಆ ಬಾಳೆಯ ಗೊನೆಯನ್ನು ನೋಡಿದೆ. ನಾಡಿಮುಖ್ಯವಾಗಿ ನಿನ್ನ ರೋಗ ಇದ್ದೇ ಇದೆ! ಆಗಲಿ. ಆಲಿಯ ಕಾಲದವರೆಗೂ ಕಾದು ಬಿಡುತ್ತೇನೆ” ಎಂದು ಹಣ್ಣಾದಿತ್ತು. ಮಣ್ಣಿಮೆಯ ಬೆಳಿಗೆ ತಂದುಕೊಟ್ಟಿದ್ದು! ತಿಳಿಯಿತೇ?” ಎಂದರು. ತೋಡನಿಗೆ ಸಿಡಿಲು ಬಡಿದಂತಾಯಿತು! ಅವನೇನು ಹೇಳಿಯಾನು? ಮೌನವಾಗಿದ್ದ. “ಏನು ಹೇಳಿದ್ದು ಕೇಳಿತೇ?” ಎಂದರು ತುಸು ಬಿರುಸಿನ ದನಿಯಲ್ಲಿ ಧನಿಯರು. ತೋಡನು ಅಂಜುತ್ತಂಜುತ್ತ ನಾಲಿಗೆ ಕಡವರಿಸುತ್ತಾ “ಮಕ್ಕಳ ಬಹಳ ಆಸೆಯಿಂದ ಬೆಳೆಸಿದ್ದು. ಕೆಳಗಿನ ಒಂದೆರಡು ಸಣ್ಣ ಹಣಿಗೆಯಾದರೂ ಆ ಮಕ್ಕಳಿಗ....” ಎನ್ನುವಷ್ಟುಲ್ಲೇ ಧನಿಯರು. “ಮಕ್ಕಳಿಗೆ ರಸಬಾಳೆ ಹಣ್ಣೋ, ಮಣ್ಣೋ! ದೇವರ ಬಾಯಿಗೆ ಬೀಳಲಿ! ಮಕ್ಕಳ ಮೃಕ್ಕೆ ಸುಖಿಕೊಡುತ್ತಾನೆ. ಸತ್ಯನಾರಾಯಣ! ಮಕ್ಕಳಿಗಿಟ್ಟುಕೊಂಡು ದೇವರಿಗೆ ಕೊಡೋದೇ? ಹೀಗೆಲ್ಲ ಮಾಡೋರಿಂದ್ದೆ ನಿತ್ಯದರಿದ್ದ ತಮ್ಮೋದಿಲ್ಲ ನಿಮಗೆಲ್ಲ!” ಎನ್ನುತ್ತ ತಿರುಗಿ ಕಿಂಪೇರತೋಡಿದರು.

ತೋಡನು ಗುಡಿಸಲಿಗೆ ಬಂದ. ನಡೆದ ಸಂಗತಿಯನ್ನೆಲ್ಲ ಹೆಂಡತಿ ದೆಯ್ಯಿಗೆ ಗುಟ್ಟಾಗಿ ಹೇಳಿದ. ಅವಳು “ಅಯ್ಯೋ ದೇವರೇ, ಮಕ್ಕಳು ಒಂದು ವರ್ಷದಿಂದ ಬೆವರು ಸುರಿದು ನೀರೆರೆದು ಹಣ್ಣು ತಿಂದೇವೆಂದು ಆಸೆ ಮಾಡಿ ಮಾಡಿ ಕಡೆಗೆ...” ಎನ್ನುವಷ್ಟರಲ್ಲೇ ಅವಳಿಗೆ ಕಣ್ಣೀರು ಬಂತು. ಕುತ್ತಿಗೆ ಬಿಗಿಯಿತು, ಮಾತು ಮುಂದುವರಿಯದಂತಾಯಿತು. ಅದರೇನು ಮಾಡುವುದು? ಹಣ್ಣಿನ ಗೊನೆಯು ಮಣ್ಣಿಮೆಯ ದಿನ ಧನಿಯರ ಅಂಗಳವೇರಲೇಬೇಕು! ತೋಡನು ಗೊನೆಯನ್ನು ಕಡಿದ. ಮಕ್ಕಳು ಸಂತೋಷದಿಂದ ಕುಣಿದಾಡಿದವು. ಹಲವು ಪ್ರಶ್ನೆಗಳನ್ನು ಕೇಳಿದವು. “ನೀವೆಲ್ಲ ರಗಳೆ ಮಾಡಬೇಡಿರಿ ನೋಡೋಣ” ಎಂದೊಂದೇ ಮಾತಿನಿಂದ ತನ್ನ ರಗಳೆಯನ್ನು ನುಂಗಿಕೊಳ್ಳತ್ತ

ಅವರ ಬಾಯಿ ಕಟ್ಟಿಸಿ, ಗೊನೆಯನ್ನು ಒಳಗೆ ತೂಗಹಾಕಿ ಹರಕು ಬಟ್ಟೆ ಸುತ್ತಿದ. ಮಕ್ಕಳು ದಿನದಿನವೂ ಅದು ಹಣ್ಣಾಯಿತೋ ಎಂದು ಹಲವು ಹದಿನೆಂಟು ಸಲ ಎಡೆಯಿದ್ದಲ್ಲಿ ಇಂತಿದ್ದವು. ಹುಣ್ಣಿಮೇರಡು ದಿನ ಮುಂಚೆ ಬಟ್ಟೆಯ ಹರುಕಿನೆಡೆಯಲ್ಲಿ ಕಾಯಿಯೊಂದು ಅರಸಿನ ಬಣ್ಣ ತಾಳಿದುದನ್ನು ಬೂದ ಕಂಡು ಹಿರಿಹಿರಿ ಹಿಗ್ಗಿ ತಂದೆಯ ಬಳಗೋಡಿ ಹೇಳಿದ. “ಶಲ್ಲ ಅದಿನನ್ನು ಚೆನ್ನಾಗಿ ಹಣ್ಣಾಗಿಲ್ಲ. ನೀವು ನಡುನಡುವೆ ಹೀಗೆಲ್ಲ ರಗಳೆ ಮಾಡಿದರೆ ನಾನದನ್ನು ತೆಗೆದು ತೋಡಿಗೆ ಬಿಸಾಡುತ್ತೇನೆ” ಎಂದು ತೋಡನೆಂದುದೇ ತಡ. ಮಕ್ಕಳು ಬೆದರಿ ಮೌನವಾದರು.

ಹುಣ್ಣಿಮೇಯ ದಿನ ಹೊತ್ತಾರೆ ಮಕ್ಕಳೆದ್ದ ನೋಡುತ್ತಾರೆ. ಬಾಳೆಯ ಗೊನೆಯೂ ಇಲ್ಲ! ತಂದೆಯೂ ಇಲ್ಲ! ಗೋಳೋ ಗೋಳು ಮೂರು ಮಕ್ಕಳು! ದೆಯ್ಯಿಯು ಅವರನ್ನು ಸಮಾಧಾನಗೊಳಿಸುವುದಕ್ಕೆ ಏನೇನೋ ಕಾಳಬೆಕ್ಕು ತಿಂದುಹೋದ ಕತೆ ಹೇಳಿದಳು. ಅದನ್ನು ಕೇಳಿ ಚಿಕ್ಕ ದೂಮನು, “ಆ-ಆ-ಆ-ಆ ಕಾಲ ಬೆಬ್ಬಬೆಕ್ಕು ಸ-ಸ-ಸತ್ತೇ ಒ-ಒ-ಒಗ್ಗೀ!” ಎಂದರೂ, ಬೂದ ತುಕ್ಕಿಯರು ಅಂತಹ ಕತೆಯನ್ನು ನಂಬಿ ಸಮಾಧಾನವಾಗುವಂತಿದ್ದಿಲ್ಲ. ಕೊನೆಗೆ ದೆಯ್ಯಿಯು “ಅದನ್ನು ಧನಿಯರಲ್ಲಿಗೆ ಅಪ್ಪ ಕೊಂಡುಹೋದರು. ಅಲ್ಲಿ ಸತ್ಯಾರ್ಥದೇವಿಗೆ ಅದು ಬೇಕಂತೇ!” ಎಂದಳು. “ದೇವು ಅದನ್ನು ತಿನ್ನುತ್ತಾರೆಯೇ?” ಎಂದು ಬೂದನ ಪ್ರಶ್ನೆ. “ದೇವಿಗೆ ಅಷ್ಟೂ ಬೇಕಿತ್ತೇ? ನಮಗೆ ಎರಡೆರಡು - ಒಂದೊಂದು ಆದರೂ ಇರಬಾರದಾಗಿತ್ತೇ?” ಎಂದು ತುಕ್ಕಿಯ ತರ್ಕ. “ಹೋಗಲಿ, ಆ ಆಲೋಚನೆ ಬಿಡಿ. ಅದರ ಎರಡು ಮೂರು ಕಂದುಗಳಿವೆ. ಯಾವುದಾದರೊಂದು ಬೇಗನೆ ದೊಡ್ಡಾಗಿ ಗೊನೆ ಹಾಕಿತು. ಅದು ಪೂರಾ ನಿಮಗೇ” ಎನ್ನುತ್ತ ಮಕ್ಕಳ ಆ ಅಳು ಮೋರೆಯನ್ನು ನೋಡಲಾರದೆ ಒಳಗೆ ಹೋಗಿಬಿಟ್ಟಳು ತಾಯಿ. ಆದರೆ ಆ ಮಕ್ಕಳು ಮನೆಯಲ್ಲಿ ಏನೋ ಮಾಹಾವಿಪತ್ತು ಸಂಭವಿಸಿದ್ದಂತ ತಲೆಗೊಂದು ಕೈಗೊಟ್ಟು ಜೋಲುಮೋರೆ ಹಾಕಿ ಕಣ್ಣಿರೊರಸಿಕೊಳ್ಳತ್ತ ಜಗಲಿಯಲ್ಲಿ ಕುಳಿತಿದ್ದವು. ತನು ಹೊತ್ತಾದ ಮೇಲೆ ಅದೇನು ಯೋಚನೆ ಹೊಳೆಯಿತೋ ಅ ಬೂದನಿಗೆ - ನೋಡಿ, ಅವನು ಅಂಗಳಕ್ಕೆ ಹಾರಿದ! “ತುಕ್ಕಿ, ಬಾ” ಎನ್ನುತ್ತ ಬಾಳೆಯ ಕಂದುಗಳಿರುವೆಡೆಗೆ ಧಾವಿಸುತ್ತಿದ್ದಾನೆ. ತುಕ್ಕಿಯೂ ಓಡಿ ಸೇರಿದ್ದಾಳೆ. ನೋಡಿ ಬೂದನು ಆ ಕಂದಗಳನ್ನು ಒಂದೊಂದಾಗಿ ಹಿಡಿಹಿಡಿದು ಬಗ್ಗಿಸಿ, ತಿರುತಿರುವಿ ಮುರಿಯತ್ತ, ‘ಇ ಇ ಇವು ಗೊನೆ ಹಾಕೋದೂ ಬೇಡಾ! ಆ ಆ ಆ ಆ ಸತ್ತ ನಾರ್ಣ ತಿತ್ತಿತ್ತಿನ್ನೂದೂ ಬೇಡಾ!’ ಎನ್ನುತ್ತ ಅವನ್ನೆಲ್ಲ ಸೀಳಿ ಸೀಳಿ ಮುರಿಮುರಿದು ಹಾಕಿ ಅಲ್ಲೆಲ್ಲ ಕೆಸರೇಳುವಂತೆ ಅವುಗಳ ಮೇಲೆ ತಕತಕ ಕುಣಿಯುತ್ತಿದ್ದಾನೆ. ತುಕ್ಕಿಯೂ ಕುಣಿಯುತ್ತಿದ್ದಾಳೆ! ಅದೇನು ಆವೇಶ! ಅದೆಂತಹ ನೃತ್ಯ!



**ಮಾದರಿ ಪ್ರಶ್ನಪತ್ರಿಕೆ**

**ಬಿ.ಸಿ.ಎ. ಪ್ರಥಮ ಸೆಮಿಸ್ಟರ್**

ಮಾದರಿ ಪ್ರಶ್ನಪತ್ರಿಕೆ  
ಬಿ.ಸಿ.ಎ. ದೀಪೀಯ ಸೆಮಿಸ್ಟರ್